


ಪ್ರಕಟಿಸೆ-೬೨

ಕ್ಷ ದಾರಿ - ಅ ದಾರಿ

ಕಾದಂಬರಿ



ಅ. ನ. ಕೃ

ಮುದ್ರಣ ಮತ್ತು ಪ್ರಕಾಶನ:

ಶಾರದಾ ಪ್ರಕಟಿಸಾಲಯ

ಅರಳೇವೇಣಿ

::

ಚೆಂಗಳೂರು-೨

ನೋಡಲ ಮುದ್ರಣ:
ನೇಂದ್ರಿಯಾಂಗ

ಮುಖಿತ್ತು:

ಜೊತೆ ಪ್ರಜ್ಞಲಿಸಿದ ನಂತರ
ಕಿರಿಕರಕಲು ಉರಿಗಡರದಿರದು
ಸ್ವಾತಂತ್ರ್ಯ ಸಮರ ಜೊತೆ
ಪ್ರಜ್ಞಲಿಸಿದ ನಂತರ
ಪ್ರಧಾರಿ ಸಮಾಜಕ್ಕಡರದಿರನು.

ಮುಖಿತ್ತು ರಚನೆ:
ಎಸ್. ಎಲ್. ನಾರಾಯಣ್

ಬೆಲೆ:
ರೂ. ೧೦೦

[All Rights Reserved
by the author]

ರಷ್ಟುಪತ್ರದ ಮುದ್ರಣ:
ಗೋಲ್ಡನ್ ಪ್ರಿಂಟಿಂಗ್ ವೆಳ್ಳಿ
ಬೆಂಗಳೂರು

KANNADA JANYA
BOKARO STEEL CITY
LIBRARY

ಮುನ್‌ನ್‌ನ್‌
En. No.

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ ಹುಟ್ಟಿಕೊಂಡ ಅನೇಕ ಸಮಸ್ಯೆಗಳಲ್ಲಿ 'ಪ್ರಧಾರಿ'ಗಳ ಸಮಸ್ಯೆಯೂ ಒಂದಾಗಿದೆ. ಈ ನೂತನ ವರ್ಗದ ಜರ್ಮನಿಯಕ್ಕಿಂದ ದೇರದ ರಾಜಕೀಯ, ಸಾಮಾಜಿಕ ಜೀವನದ ಮೇಲೆ ಆಗಿರುವ ಪರಿಣಾಮನನ್ನು ಅನುಲ್ಪಾಸಿಸಬೇಕಾದ ಕಾಲ ಸನ್ನಿಹಿತವಾಗಿದೆ. 'ಈ ದಾರಿ - ಆ ದಾರಿ' ಕಾದಂಬರಿ ಈ ಗುರಿಯ ಸ್ವಿಟ್ಟಿಕ್ಕೆ ಒಂದು ಮುನ್‌ನ್‌ದೆದಿದೆ.

ಲೋಕ ವ್ಯವಹಾರಕ್ಕೂ ಮುಜುಜಿವನಕ್ಕೂ ಇದುವ ಇಂತರನನ್ನು ಕಡಿಮೆ ಮಾಡುವುದೇ ಸಂಸ್ಕೃತಿಯ ಗುರಿ ಎಂದು ನಾವು ಒಪ್ಪಿಕೊಂಡರೆ, ಉಂಥ ಪ್ರಯತ್ನ ನಮ್ಮ ದೇಶದಲ್ಲಿ ಹೇಗೆ ಸಾಗುತ್ತಿದೆಯೆಂಬುದನ್ನು ಗಮನಿಸಬೇಕು. ಈ ಕಾದಂಬರಿ ಓದುಗರ ಗಮನವನ್ನುತ್ತ ಸೇಳಿಯಲ್ವ ಪ್ರಯತ್ನ ನಡೆಸಿದೆ.

'ಈ ದಾರಿ - ಆ ದಾರಿ' ಕಾದಂಬರಿಯನ್ನು ಪ್ರಕಟಿಸಿರುವ 'ರಾರ್ಡಾ ಪ್ರೆಟನಾಲಯ'ದ ಗೆಳೆಯರು ಶ್ರೀ ಆರ್. ಬಿ. ಎ. ರಾಜ್ ಮತ್ತು ಶ್ರೀ ಜಿ. ಬಸವರಾಜ್ ಅವರಿಗೆ ನನ್ನ ನೆನಕೆ ಸಲ್ಲಿಸುತ್ತೇನೆ.

ಕನ್ನಡ ಸಾ�ಿತ್ಯ ಮತ್ತು ಕಲಾ ವಿಜ್ಞಾನ

KANNADA SAHITYA
BOKARO STEEL CITY
LIBRARY

Accn. No.....

KANNADA SANGHA
BOKARO STEEL CITY
LIBRARY

Accn. No.

೦

ತಾವು ಆಡಿದ್ದೇ ಸಂ ಎನ್ನುವ ಕಾಲ ಒಂದಿಸ್ತು, ವೆಂಕಟ್ಟಾನ್‌ವರಿಗೆ. ಅವರು ರೈವಿನ್‌ಹ್ಯಾ ಹೆಡ್‌ವಿನ್‌ಹ್ಯಾಂಡ್‌ರ್‌ ಕಾಲ ಇದು. ತರುವಾರು ತಾವು ಆಡಿದ್ದು ಸರಿ ಇದ್ದೂ ಇರಬಹುದು ಎನ್ನುವ ಕಾಲ ಆರಂಭೆವಾಯಿತು. ಆದು ಹಿಂಚಿನ ಅದ ಮೊಸದು. ಸರ್ಜ್‌ಚೆಚ್ ತಾವು ಆಡಿಸ್ತು ಯಾವದೂ ಸರಿಸಲ್ಪ ಎನ್ನುವ ನಿಧಾರಕ್ಕೆ ಆವರು ಬಿಂದಿದ್ದರು.

ವೆಂಕಟ್ಟಾನವರು ಈ ನಿಧಾರಕ್ಕೆ ಬರುವುದಕ್ಕೆ ಕಾರೋರಾಗಿದ್ದನರು ಅವರ ಸಹಧರ್ಮಿಗೆ ಅಂಬಮ್ಮೆನವರು.

ಅಂಬಮ್ಮೆನವರು ‘ಗೌರ್ಭಾಣಗಳ್’ ಪಗ್‌ಕೆ ಸೇರಿದಿದ್ದರೂ ವಯಸ್ಸು, ಅನುಭವ, ತಾಸತ್ತುಲ್, ರೋಗರುಜಿಸಗಳು ಅವರನ್ನು ಶೀಘ್ರ ಕೋಸಿಗಳನ್ನಾಗಿ ಮಾಡಿತ್ತು. ತಾವು ಆಡಿದ್ದೇ ಸರಿ ಎಂದು ಆಂಬಮ್ಮೆನವರು, ಭೂತ ಹಿಡಿದು ಸಾಧಿಸಲು ಹೊಣಿತೆ ಆವರೆದು ಸ್ವಲ್ಪಲು ಟೋರಿಗೂ ಧೈರ್ಯವಾಗುತ್ತಿರಲಿಲ್ಲ.

ಯಂತೆ ಮುಖು ಚೆಂಪಾಗಳದೆನ್ನು ಕಂಡ ಕೂಡಲ್ಪ ವೆಂಕಟ್ಟಾನವರು ‘ಶುಂಧಿಬ್ರಹ್ಮರಾತ್ರಿರಾವರ್’ ಹೇಡೆಕೊಂಡು ಮೆಲ್ಲಾಸ ಹೊರಗೆ ಜಾರುತ್ತಿದ್ದರು. ಗಂಡನ ‘ಪಲಾಯನ ವೃತ್ತಿ’ ಕಂಡು ಅಂಬಮ್ಮೆನವರು ಮತ್ತೆಮ್ಮೆ ಸಿಡಿಮಿಡಿ ಗೊಳ್ಳುತ್ತಿದ್ದರು.

ಗತ ತಲೆಮಾರಿನ ಜನರ ಜೀವನದಲ್ಲಿಯೇ ವೆಂಕಟ್ಟಾನ್ ಅಂಬಮ್ಮೆನವರ ಜೀವನ ಆರಂಭವಾಗಿ ಬೆಳೆದಿತ್ತು. ಮಾಧ್ಯಮಿಕ ಪಾಠರಾಲೆಯಲ್ಲಿ ಓದುತ್ತಿದ್ದ ಹನೆನ್ನೊಂದು ಪರಾದ ವೆಂಕಟ್ಟಾನಿಗೆ, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಎಂಟು ಪರಾದ ಅಂಬಮ್ಮೆನಸ್ಸಿತ್ತು ಲಗ್ನವಾಗಿತ್ತು. ಈ ಮಕ್ಕಳಿಗೆ ಲಗ್ನಾಸ್ ಒಂದು ಆಟಿನೇ ಆಗಿತ್ತು. ದುಧನೊಟ್ಟಿ ಹತ್ತೆಂಬತ್ತು ದಾಟಿನ್‌ಪ್ರದರ್ಶಿಳಿಗೆ ವೆಂಕಟ್ಟಾನ್ ಸುಸಾವ ತಾಪಕ್ಯಗೇ ಗ್ರಿಡಾಗಿ ಅಮಲಾಸ್ ರರ ಶ್ರೀಸಿನಲ್ಲಿ ಒಂದು ನೋಕರಿ ಹಿಡಿಯಬೇಕಾಯಿತ್ತು. ದುಧಿನಾರು ವರ್ಷ ಕಾರ್ಯಕ್ರೆ ಅಂಬಮ್ಮೆ ಗಂಡನ

ಮನೆ ಸೇರಿದುದಲ್ಲದೆ, ಸಂಸಾರದ ಸಮಸ್ಯೆ ಜವಾಬ್ದಾರಿಯಾಗ್ನಾ ಸಿಹಾರಿಕ ಚೀಕಾಯಿತು.

ವೆಂಕಟ್, ಅಂಬಮೃನಿಗೆ ಗಂಡೆ-ಹೆಂಡತಿ ಎನ್ನುವ ಕಲ್ಪನೆ ಒಂದುದು ಚೆಂಡಿಕೆಲ ಮನು ಈಭದ್ರಾ ಹುಟ್ಟಿದ ಮೇಲೆ. ಅಗಲೂ ಅವರ ಪ್ರಶಾರಾಜಾಧಿ ವ್ಯಕ್ತಿ ಅತಿ ಸೂಕ್ಷ್ಮವಾಗಿ, ಅತಿ ಮಾರ್ಪಿಕವಾಗಿಯೇ ನಡೆದಿತ್ತು. ಗಂಡನೆದು ರಿಗೆ ನಿಂತು. ಮುಖಕ್ಕೆ ಮುಖ ಕೊಟ್ಟು ಮಾತನಾಡುವುದನ್ನು ಆಂಟಮೃ ಇರಿಯರು. ವೆಂಕಟ್ ನವರೂ ಹೆಂಡತಿಯನ್ನು ಸೇರವಾಗಿ ಮಾತನಾಡಿಸು ತ್ರಿರಲ್ಲ. ಮಾರ್ಪನೆಯವರನ್ನು ಮಾತನಾಡಿಸುವಂತೆ ಮಾತನಾಡಿಸಿ ತಮ್ಮ ಅಭಿಪ್ರಾಯ ಹೊರಗೆಡುವುತ್ತಿದ್ದರು.

ಸುಭದ್ರನಿಗೆ ನಾಲ್ಕುನೇಯ ವರ್ಣ ನಡೆಯುತ್ತಿರುವಾಗ ತಂಬಮು, ಗಂಡು ಮನುಷ್ಯಾಂದನ್ನು ಪ್ರಸ್ವಿಸಿದರು.

ಸುಭದ್ರ ತಂಡಿಯ ಕುಟ್ಟಾಗಿ ಗೊಂಬೆಯಾಗಿದ್ದಂತೆ ರಾಮಣ ತಾಯಿಯ ಕಟ್ಟಾಗಿ ಗೊಂಬೆಯಾದ

ವೆಂಕಟ್ ನವರಿಗೆ ಅಲ್ಪಸ್ವಲ್ಪ ಜಮಿನು, ಒಂದು ಸ್ವಾ ಎಲೆ ತೋರಿ ವಿತ್ತು. ಸ್ವಯಂಚಳನೆ ಮತ್ತು ಸ್ವಪ್ರಯತ್ನಿಂದ ತವರು ಹಿರಿಯರ ತಿನ್ನ ಯೆನ್ನು ಚೆನಾಗಿ ರೂಢಿಸುತ್ತಿದ್ದುದಲ್ಲದೆ ಅದನ್ನು ದೇಹಸ್ತುಲೂ ಬಂದಿದ್ದರು. ತಾಲ್ಕೂಕು ಕಳೆರಿಯ ಖದ್ದಿನೂರಾಗಿ ವೆಂಕಟ್ ನವರಿಗೆ ಆಗ್ನಿ ವಿಸ್ತರಿಸುವ ಕ್ರಮವನ್ನು ಯಾರೂ ಹೇಳಿಕೊಡುಚೇಕಾಗಿರಲಿಲ್ಲ.

ಸೋಲಾರಿನಲ್ಲಿ ವೆಂಕಟ್ ನವರ ಕೀರ್ತಿ ವಿಸ್ತರಿಸಿ ಅವರ ಸಾಫಿ ನವಗಾಸ ಗಳನ್ನು ಭದ್ರಗೊಳಿಸುವ ಒಂದು ಸ್ವಿನ್ಯಾಸಿತ ಬಗಿತು.

ಸೋಲಾರಿನ ಜನ ಸ್ವಭಾವಕ್ತಃ ಶಾಂತಿಸ್ಯಿಯರು. ಒಳ ತರಲೆ ತಕರಾರುಗಳಿಗೆ ಆವರು ಹೋಗುತ್ತಿರಲಿಲ್ಲ. ಶಾಸುಭೋಗ ವೆಂಕಟರಿನುಣಿಯ್ಯಾ ನವರೂ, ಪಟ್ಟೀಲ ನಂಜೇಗೌಡನೂ ಉರಿನವರೇ ಅಗ್ರಣಿದರಿಂದ ಯಾವ ಬಗೆಯ ಘೋಷಣೆಗೂ ಅವಕಾಶ ಕೊಡುತ್ತಿರಲಿಲ್ಲ.

ಶಾಸುಭೋಗ ಪಟ್ಟೀಲರ ಅಧಿಕಾರವನ್ನು ನಿಕ್ಕಟವಾಗಿ ಕಾಣುತ್ತಿದ್ದವನು ಭರವೇಗೌಡನೊಬ್ಬನೇ.

ದ್ಯುತರಲ್ಲಿ ಭರವೇಗೌಡ ಬಲವಾದ ಕುಳಿ. ಸೋಲಾರಿಗೆ ಒಂದು ಮೈಲಿದೂರಿದಲ್ಲಿದ್ದ ಕೊಪ್ಪಲಿನಲ್ಲಿ ವಾಸಿಸುತ್ತಿದ್ದ ಭರವೇಗೌಡ ಪಾಳೀಯಗಾರ ಪ್ರಭುತ್ವಾ ಸಾಫಿ ನಿರಂಕುಶನಾಗಿದ್ದ. ಸೋಲಾರಿನ ಜನ ಅವನನ್ನು ಕಂಡರೆ

ಗಡಗದ ನಡಗುತ್ತಿದ್ದುರಾಳಿದೆ. ಸೋಬ್ಲಾರಿಗೆ ಬರುತ್ತಿದ್ದ ಅಮಲ್ಲಾರರು, ಇನ್ನೊಪಕ್ಕರು ಮೊದಲು ಅವನಿಗೆ 'ಮುಜರೆ' ಸಲ್ಲಿಸಬೇಕಾಗಿತ್ತು.

ಭರವೇಗೌಡನ ರೀತಿನೀತಿಗಳನ್ನು ಕಂಡು ಉರಿನ ಜನರು, ಅಧಿಕಾರಿಗಳು ಬೇಸತ್ತಿದ್ದರೂ, ಅವನ ಮೇಲೆ ಕೈಯಿತ್ತೆಲು ಸಾಘ್ಯವಾಗಿರಲಿಲ್ಲ. ಅಧಿಕಾರಿಗ ಇನ್ನೇರು ಭರವೇಗೌಡನ 'ಆಕಾಶ ಲವಣಾಯ'ಕ್ಕೆ ಕೈಯಾಡಿ ಅವನ ವಿಕ್ರಿತ ದಾರರಾಗಿ, ಅವನ ಪ್ರಾಬಲ್ಯ ಬೆಳೆಯಲು ಕಾರಣರಾಗಿದ್ದರು.

ಭರವೇಗೌಡನ ಮೇಲೆ ಸಕಾರಕ್ಕೆ ನೂರಾರು ದೂರುಗಳು ಮುಟ್ಟಿದ್ದವು. ಅವುಗಳ ತೆಸುವು ಮಾಡಲು ಬರುತ್ತಿದ್ದ ಅಧಿಕಾರಿಗಳು ಬೆವರಿಕೆಗೆ ಈಡಾಗಿ, ಲೋಭಕ್ಕೆ ಪಕ್ಷಾಗಿ ಅವನು ಸ್ವರೂಪರಾಧಿಯೆಂದು ಸಾರ್ಥಿಪಿತ್ತಿದ್ದರು !

ಕೊಷ್ಟಲಿಗೆ ಎರಡು ಮೂರು ಫಲಾಂಗ ದಿನರಲ್ಲಿದ್ದ ತನ್ನ ತೇಳಿಟೆ ಮನೆಯಲ್ಲಿ ಭರವೇಗೌಡ ಒಂದು ಜೂಜಿನ ಕಟ್ಟಿ ನಡೆಮುತ್ತಿದ್ದ. ಆದರ ಆಡಳಿತ, ರಕ್ಷಣೆಗಾಗಿ ಸಿಯಮಿತರಾಗಿದ್ದ ಯತ್ತಿಪ್ಪತ್ತು ಕಟ್ಟಾಳಿಗಳು ಭರವೇಗೌಡನ ರಾಕ್ಷಸಕ್ಕೆತ್ತುಗೆಗೆಲ್ಲ, ಬೆಂಬಲವಿತ್ತು. ಅವನ ಪ್ರಾಬಲ್ಯ ಬೆಳೆಯಲು ಕಾರಣರಾಗಿದ್ದರು.

ಐಹಿಕ ಮುಖ್ಯವೇನಕ್ಕೆ ಅತ್ಯಾವಧಿಕವಾದ ಎಲ್ಲ ಅನುಕೂಲಗಳೂ ಭರಮೇಗೌಡನಿಗಿದ್ದರೂ ಅವನ ಸಂಸಾರಜಿವನ ಸುಖಿರವಾಗಿರಲಿಲ್ಲ. ಮೊದಲನೆಯ ಹೆಂಡತ ತಿಮಿತ್ತ ಮೃತಹೊಂದಲು ಗೌಡ ಎರಡನೆಯ ಮದುವೆ ವಾಡಿಕೊಂಡ. ಎರಡನೆಯ ಹೆಂಡತಿ ಜವನಿಗೆ ಮಕ್ಕಳಾಗದಿರಲು ಗೌಡ, ಅವರು ಜೀವಂತಳಾಗಿರುವಾಗಲೇ ಇನ್ನೊಂದು ಮದುವೆವಾಡಿಕೊಂಡ. ಗೌಡನ ದೊಭಾಗ್ಯಕ್ಕೆ ಚೆನ್ನಿಗೂ ಮಕ್ಕಳಾಗಲಿಲ್ಲ.

ಚೆನ್ನಿಗೌಡನ ಮನೆ ಸೇರಿದ ಎರಡು ವರ್ಷಕ್ಕೆ ಒಂದು ದಿನ ಇಡ್ಡಕ್ಕಿದ್ದೆಂತೆ ಜವನಿ ವ್ಯಾತಪಟ್ಟಳು. ಬೇಕಾಗುವುದರೊಳಗಾಗಿ ಗೌಡ ಅವರ ಕಳೀಬರವನ್ನು ಮಣ್ಣು ಮಾಡಿಸಿ ದೊಂಡು ಮಾರಿ ಬಡಕೊಂಡು ಜವನಿ ಸತ್ತಳು, ಎಂದು ಸುದ್ದಿ ಹಬ್ಬಿಸಿದ.

ಅವನು ಹೆಟ್ಟಿಬಿಡ ಸುದ್ದಿಯನ್ನು ಯಾರೂ ನಂಬಿದ್ದರೂ, ನಿಜಸ್ಥಿತಿ ಶಿಳಂಮುನ ಧೈಯಾವಾಡಲಿಲ್ಲ.

ಜವನಿ ಸತ್ತಂದಿನಿವ ಚೆನ್ನಿಗೂ ಗೌಡನಿಗೂ ನೈಮನಸ್ಯ ಬೆಳೆಯಿತು. ಒವನಿಗಾದ ಗತಯೇ ತನಗೂ ಆಗಬಹುದು' ಎಂದು ಚೆನ್ನಿ ರೆದರಿದಳು.

ಒಂದು ದಿನ ರಾತ್ರಿ, ಉತ್ತರಕ್ಕ ಸೋಡಾತ್ತ ಕಳ್ಳನಂತೆ ಬಂದ ಪಟ್ಟೆ ಸುಷ್ಯಾಗೌಡನನ್ನು ಸ್ವಾಗತಿಸಿದ ವೆಕಳ್ಳಿನವರು.

“ ಇದು ಯಾಕೆ ಇನ್ನು ಗಾಬರಿಯಾಗಿದ್ದೀ ಸಂಜೇಗೌಡ ” ಎಂದು ಕೇಳಿದರು.

ವೆಂಕಟ್ ನವರ ಮನೆಯ ಹೆಚ್ಚಾರದಲ್ಲಿ ಕುಳಿತು, ಅವರಿತ್ತು ಎಂಟಿಕೆಯನ್ನು ಸಾವಕಾಶವಾಗಿ ರಾಕಿಕೊಳ್ಳುತ್ತಾ ಗೋಡ.

“ ಈ ಕೊಂಪಾನ್ಯಾಗ ಏಕೊರು ಕೇಳೊರು ಯಾರೂ ಇಲ್ಲಾ ಬುದ್ದಿ ” ಎಂದ.

ವೆಂಕಟ್ ನೆವರು ನೆಕ್ಕು,

“ ಪಟ್ಟೆಲ—ನಿನೆನೇ ಈ ಮಾತು ನೇರುಪ್ಪದು ಬಹಳ ಜೆನಾನ್ನಾಗಿದೆ ಕಣಿಯ್ಯ. ಪಟ್ಟೆಲ, ಶಾಸುಭೋಗರು, ಅಮಲಾದರು, ಸ್ತೋಲೀಸಾ ಇನ್ನೊಂದ್ದರು ನೀವೆಲ್ಲಾ ಇದ್ದು ಕೊಂಡು ಹೇಳಿರು, ಕೇಳಿರು ಇಲ್ಲವೆಂದರೇನು ? ”

“ ನಮ್ಮನ್ನೆಲ್ಲಾ ನುಂಗಿ ನಿರು ಕುಡಿದನ್ನಲ್ಲಾ ಬರವೇಗೂಡ.”

“ ಭರವೇಗೂಡನ ಎಂಜಲಿಗೆ ಏಲ್ಲರೂ ಆಸೆಪಟ್ಟರೆ ಇನ್ನೇನಾಗತ್ತಿ ಗೋಡ ? ”

“ ನಾನು ಆಸೆಪಟ್ಟವ್ಯಾ.... ? ”

“ ನೀನೆಲ್ಲದೆ ಇರಬಹುದು—ಉಳಿದವರು ? ”

“ ನೀನು ಏಕೊಡು ಸರಿ—ಆದ್ದೇ ಏನಾಡುಬೇಕಂತಿರಿ ? ”

“ ದಣ್ಣೆಬರದ ಅಂದುಕೊಂಡು ಆನುಭವಿಷಬೇಕು—ಭರ ಮೇಗೂಡ ಕಂಡಾಯ ಎಲ್ಲಾ ಕೊಟ್ಟಿದ್ದಾ ನೇಯೋ ? ”

“ ಎಲ್ಲಿ ಬುತು ಬುದ್ದಿ—ಮೂರು ವಸ್ತರು ಬಾಕಿ—ಕೇಳಾಕೆ ಹ್ಯಾದ್ದೆ ಮಚ್ಚು ತಗ್ಗಿಂಡು ಬಿತ್ತಾನೆ. ಈ ವಸ್ತ ಬಾಕಿ ಸರಾಗಿ ವಸೂಲಾತ್ತಿಲ್ಲ ಲ್ಲಾಗತ ಸಕಾರದವರು ನನ್ನದು, ಶ್ರಾನುಭೋಗರು ಹೈಪೆಗೆ ಆಂ ಇಡು ಬುಟ್ಟಿವೆ.”

“ ಅನುಲಾದ್ದರು ಗ್ಯಾಯಾದ ಹೊರತೂ ಏನೂ ಆಗೋಡಿಲ್ಲ ನಂಡೇ ಗೋಡ.”

“ ಅನುಲಾದ್ದರಿಗೆ ಏಳಿದ್ದೆ ‘ಅವನ ಸಾವಾಸ ಬೇಡ’ ಅಂತಾರೆ. ಇನಿಸ್ವೇಟ್ಟು ಭರವೇಗೂಡನ ಜೂಜನ ಕಟ್ಟೆಲೆ ಬಿದ್ದು ಸಾಯಾಗೆ. ಇದೆಲ್ಲಾ ಆಳಾಗಿ ಓಗ್ಗಿಂದ್ದೆ ಇನ್ನೊಂದು ಇವತ್ತು ಬಂದ್ದೆತಲ್ಲಾ ಬುದ್ದಿ.”

“ ಏನು ಏನಕ್ಕೆ ? ”

“ ನಿನ್ನ ಗೊತ್ತೇ ಇಲ್ಲಾ ? ”

“ ಯಾವ ವಿವರ ? ”

“ ಏನೂಂತ ಏಳ್ಳ ಬುದ್ದಿ—ನಂಗೆ ತಲೆ ತಗ್ಗಿಸೋ ಅಂಗಾಗೈತ್ತಿ ! ”

“ నీము చేశిదారి సనగి గొత్తా, గుఫుడు తేరిగి గొడు.”

“ಭರಮೇಗೋದ ಸನ್ನು ಸಕ್ಕು ಒಂದು ಆಡಲು ಮಾಡವೇ—ನಮ್ಮ ಮನೇ ಗಳಲ್ಲಿ ಎಣ್ಣ ದೊಡ್ಡ ಪಾದರೆ ಅದನ್ನು ಮೊದಲು ಭರಮೇಗೋಡಂಗೆ ಒಪ್ಪಿಸ್ತೇಕು”

“ ಈ ವಿವರವು ನಾನು ಕೇಳಿದೆ – ಸ್ವಿಚ್‌ವೇ ಗೊಡ ?”

“ ಲಾಗಾಯಿತ್ತೀಂದ ನಡೆದುಕೊಂಡು ಬಂಡಿತೆ ಬುದ್ದಿ-ಮಾಡೇಗೂಡ ಒಲ್ಲಿ ಎಂದೆದ್ದರ್ಶಕ್ಕೆ ಅವನ ಉಲ್ಲುಮೆಯೆ, ಕಣಜ, ದಸ್ಕರ ಎಲ್ಲಾ ಸುಟ್ಟು ಓಯ್ಯು. ಮಾಡೇಗೂಡಂಗೆ ಆದ್ದು ತಂದು ನಮ್ಮ ಸ ಎದರ್ಮೊಳ್ಳಾಡು, ಭರವೇಗೂಡ ಏಳ್ಳಂಗೆ ಕೇಳ್ಳಾಡು ಬಂಡವೈ. ಮಾತಾಡಿದ್ದೆ ಮಾನ ಒಗ್ಗೈಲ್ಲಿ ತಂಡೊಳ್ಳಂಡು ಎಲ್ಲರೂ ಬಾಯಿಗೆ ಬೀಗ ಆಕಿಕೊಂಡವೇ, ಬುನಿ.”

స్తుతి, స్తుతిభింబ చేంకణ్ణ నవరు,

“ ಭರವೇಗೂಡನ ಜತಿಗೆ ಸಮು, ಜನವೇ ವರ್ತಕಾದ ಮೇಲೆ, ಹೊರಗಿ ನವರೂ ನಾಪು ಏಸುಮಾಡುವುದಕ್ಕಾಗಳಿ, ಗೌಡ.”

“ ప్రభులు ఓగ్గే మారవ్వు, ఈగ నుమ్మ మనేగి బండ్కేతే బుద్ది.”

వెంకేళ్ల నవరు గాబరిగొండు,

“ನೀ ಬುನ್ನಿಗೆ.....”

“ బైద్యు-నరసిం దొడ్కెళ్లాగవే—సాసత్తునూ మాడ్డె నావు ముజ్జిట్టిట్టిర్చుంటే. భద్రమే గోదంగీ గొత్తుటదే పంచాత్మీ ఆగ్నేయతే. అంగేనారా సందబ్ధ బంప్రే నరసింగీ ఇస కోటమ్ముబుద్దోనా ఆందోబ్బండిన్ని బుది.”

“ ఎందు కళకళయింద నుడిద నంజేగొఱన కెల్లుగలింద హసిగ తుందురింపవ.

గొడ్డసిగే బందొడగిద్ద పిప్పత్తిగాగి వెంకర్నునవరూ మన్మలి
మరుయేరు.

సంజీవగౌడన మగ్గు నరసియ బగ్గె, వెంకణ్ణనాచరు, తంబమ్మ ఇబ్బరూ అభిమాన తళ్ళదిద్దురు. సుభాష్ట్రుయ ఓరిగియనలాడ నరసియెచ్చు కడిము వెంకణ్ణనావర మన్మహిల్లియే ఛేళ్లిపుదును.

“ తమ్మ కరుళగాద తపారవేదనేయన్న సహికోండ వేంకణ్ణ నవరు, యొఱజీసి.

“ ಒಂದು ಕೆಲಸ ಮಾಡಿಯೋ ನಂಜೀಗೇಡ ” ಎಂದರು.

“ అప్పణించాగల బుద్ధి..”

“ ಬೆಳಗೆ ನೀನು, ಯಾರಿಗೂ ತಿಳಿಸದೆ ಬೆಂಗಳೂರಿಗೆ ಹೋಗು. ನನ್ನ ಸ್ನೇಹಿತರು ಸುಖ್ಯರಾಯವುವರು ಆಲ್ಲಿ ಎ. ಎಸ್. ಪಿ. (A. S. P.) ಅಗಿದ್ದಾರೆ. ಅವರಿಗೊಂದು ಕಾಗದ ಬರೆದು ಕೊಡುತ್ತೇನೆ. ಅದನ್ನು ಕೊಟ್ಟು ಸೋಲ್ಯಾರು ಸಮಾಜಾದವನ್ನೆಲ್ಲಾ ತಿಳಿಸು ಅವರು ಇದಕ್ಕೆ ನಾ ದ ರೂ ಪರಿಹಾರ ಹುಡುಕುತ್ತಾರೆ.”

“ ನರಸೀ ಗತಿ ?”

“ ನರಸೀ ವಿನಯ ಯೋಚನೆ ಮಾಡಬೇಡ. ಅವನನ್ನು ಕರೆದು ಕೊಂಡು ಬಂದು ಇಲ್ಲಿ ಬಿಟ್ಟು ಹೋಗು.”

“ ನನಗೋಸ್ವರ ನೀವು ದುರ್ಜನವಾಗಬೇಕಲ್ಲಾ ಬುದ್ದಿ.”

“ ನಮ್ಮ ಉರಿನ ಹೆಣ್ಣಿ ಮಕ್ಕಳ ಮರ್ಮಾದ ನಾವು ಇವಾದ ದಿಢಿರೆ ನಾವಿದ್ದೇನು ಸಾಫರ್ಕ ಗೌಡ. ನೀನು ಧೈರ್ಯವಾಗಿ ಬೆಂಗಳೂರಿಗೆ ಹೋಗಿ ಬಾ-ನೀನು ಬರುವವರಿಗೆ ನರಸಿಗೆ ಯಾವ ಅಪಾಯವೂ ಆಗದಂತೆ ನಾನು ನೋಡಿಕೊಳ್ಳುತ್ತೇನೆ ”

ಎಂದು ಧೈರ್ಯ ಹೇಳಿದರು.

೨

ಪ್ರೇಲೀಸ್ ಅನಿಸ್ಟ್ಯಂಟ್‌ ಸೂಪರಿಂಟೆಂಟ್‌ರಾಗಿದ್ದ ಸುಬ್ಬರಾಯವು ನಂತರೆ, ಜೀವನವನ್ನು ಕೆಳಹಂತೆಂದೆಲೇ ಅರಂಭಿಸಿದ್ದರು. ಸಬ್ಬೊ ಇನ್ನೊಪೆಕ್ಕಾರಾಗಿ ಪ್ರೇಲೀಸ್ ಖಾತೆ ಸೇರಿದ ಸುಬ್ಬರಾಯವುನವರು ತಮ್ಮ ದಕ್ಕತೆ, ಸಿಡ್ಡಿ, ಸತ್ಯಿ ಪ್ರೀಯತೆಗಳಿಂದ ಅನಿಸ್ಟ್ಯಂಟ್‌ ಸೂಪರಿಂಟೆಂಟ್‌ ಪದವಿಗೇರಿದ್ದರು.

ಪ್ರೇಲೀಸ್ ಖಾತೆಯಲ್ಲಿ ಸುಬ್ಬರಾಯವುನವರ ಸ್ವಾಯಂಬಿಕ ರವಾದವೇ ಅವರಿಗೆ ಹೆಲವು ಪ್ರತಿರೋಧಿಗಳನ್ನು ಸ್ವಮಾರಣಮಾಡಿತ್ತು. ‘ಈ ಮನುಷ್ಯ ತಾನೂ ತಿನ್ನು-ಇತರು ತಿನ್ನುವುದಕ್ಕೂ ಬಿಡ’ ಎನ್ನುವ ಅಸಮಾಧಾನ ಹೆಲವ ರಲ್ಲಿ ಹೆಚ್ಚಿತ್ತು. ಸುಬ್ಬರಾಯವು ಯಾವಾದನ್ನೂ ಮನಸ್ಸಿಗೆ ಹಾಕಿಕೊಳ್ಳುತ್ತಿರಲಿಲ್ಲ. ಮೇಲಧಿಕಾರಿಗೆ ತಪ್ಪಿ ವರ್ತಿಸಿದರೆ ಅವರನ್ನು ಲಿಂಡಿಸುವುದಕ್ಕೆ ಹಿಂಜರಿ ಯುತ್ತಿರಲಿಲ್ಲ. ಕೆಣಿಗನ ನಾಕರರು ತಪ್ಪಿ ವರ್ತಿಸಿದರೆ ಅವರನ್ನು ‘ಭೀಮಾರಿ’ ವಾಚುತ್ತಿದ್ದರಲ್ಲದೆ, ಅವರ ಹೊಟ್ಟಿಯ ಮೇಲೆ ಹೊಡಿಯುತ್ತಿರಲಿಲ್ಲ.

ಪ್ರೇಲೀಸ್ ಖಾತೆಯ ಯಾವ ಕಲ್ಪಣಗುಣಗಳನ್ನೂ ಅವಲಂಬಿಸಿದ್ದ ಸುಬ್ಬರಾಯವುನವರು ಆ ಖಾತೆಗಂತಲೂ, ಯಾವದಾದರೊಂದು ಮಾಡಿಕಾರಕ್ಕೆ ಹೆಚ್ಚು ಅರ್ಹರಾಗಿದ್ದರು.

ಕಳೆರಿ ಚಿಟ್ಟರೆ ಮನೆ; ಮನೆ ಬಿಟ್ಟರೆ ಕಳೆರಿ, ಎರಡನ್ನೇ ಸುಬ್ಬರಾಯವುನವರು ಕಂಡಿದ್ದಿದ್ದು. ಪರಮ ಭಗವಂತ್ ರಾಗಿದ್ದ ಸುಬ್ಬರಾಯವು, ತಮ್ಮ ವಿರಾಮಕಾಲವನ್ನೆಲ್ಲ ಪೂಜೆ, ಪಾರಾಯಣ, ಧ್ಯಾನಗಳಲ್ಲಿ ಕಳೆಯುತ್ತಿದ್ದರು.

ಭಾ ಸು ವಾ ರೆ ರಜವಿರುತ್ತಿದ್ದ ದರಿಂದ ಸುಬ್ಬರಾಯವುನವರ ಪೂಜೆ ಅವಿಚ್ಛಿನ್ನವಾಗಿ ಸಾಗುತ್ತಿತ್ತು.

ಒಂದು ಭಾನುವಾರ ಸುಬ್ಬರಾಯವುನವರು ಪೂಜೆಗೆ ಕುಳಿತ್ತಿದ್ದರು. ಅವರ ಸಹಧರ್ಮಿಯ ನಾಗರಕ್ಕು ಮತ್ತು ಬಳಗೆ ಬಂದು,

“ ಸೋಲಳಾರಿನ ವೆಂಕಟ್ಟಾನವರು ಕಾಗದ ಬರೆಮು ಅಳಿನ ಸಂಗಡ ಕಳಿಸಿದ್ದಾರೆ ” ಎಂದರು

“ ಏನಂತರಿ ! ವಿಚಾರಿಸು.”

“ ನಿಮಗೇ ತಿಳಿಸಬೇಕೆಂದು ಆಳು ಹೇಳಿದ್ದ.”

“ ಕೂಳಿತುಕೊಂಡು ಎಂದು ಹೇಳು ಪ್ರಾಜೆ ಮುಗಿಸಿಕೊಂಡು ಬರುತ್ತೇನೆ.”

ಸುಭುರಾಯಪ್ಪನವರ ಪ್ರಾಜೆ ಮುಗಿಯಲು ಅವರಾಣಿ ವಾಯಾತ್ತು. ತೀಘ್ರ ಸ್ವೀಕರಿಸಿ, ಉಟ್ಟಿದ್ದ ಮಾಡಿಂತ್ಲೇ ಕೊರಗೆ ಬಂದ ಸುಭುರಾಯಪ್ಪನವರು ಕಟ್ಟೇಲ ನಂಜೇಗೊಡುತ್ತನ್ನು ಕಂಡು,

“ ಏನಪ್ಪ, ಏನು ಬಂದಿದ್ದೇ ” ಎಂದರು.

ಸಾಹೇಬರಿಗೆ ಅಡ್ಡಿದ್ದ ನಂಜೇಗೊಡೆ, ನೆಂಕಟ್ಟಾನವರಿಗೆ ಕಾಗದವನ್ನು ಅವರ ಕೈಗಿತ್ತು. ಸುಭುರಾಯಪ್ಪನವರು ಕಾಗದವನ್ನೊಂದಿಕೊಂಡು,

“ ಭರಮೇಗೊಡನ ವಿಷಯ ನಮಗೆ ದೂರುಗಳು ಬರುತ್ತಿವೆ. ಸ್ಥಾಯಿ ಅಧಿಕಾರಿಗಳು ಏನೂ ಮಾಡಿಲ್ಲನೇ ?”

“ ಅವರೂ ಭರಮೇಗೊಡನ ಜತೆ ಸಾಮೀಲಾಗಿದ್ದಾರೆ ಬುದ್ದಿ— ಭರಮೇಗೊಡನ್ನು ತಾವು ಮಟ್ಟಿ ಹಾಕಿದ್ದೆ ನಾವು ಯಾರೂ ಬದುಕೊಂಡೆ ಅಗಾಕಿಲ್ಲ.”

“ ಅವನು ಏನು ಮಾಡತ್ತನೇ—ಎಲ್ಲಾ ವಿವರವಾಗಿ ಹೇಣು.”

‘ನಂಜೇಗೊಡ ನಿರೂಪಿಸಿದ ಭರಮೇಗೊಡನ ವ್ಯತ್ಯಾಂತ ಕೆಳಿದ ಸುಭುರಾಯಪ್ಪನವರು ಚಕ್ಕಿತರಾಗಿ,

“ ಏನು—ಚೆಕ್ಕೆಪುಟ್ಟಿ ಹೆಣ್ಣು ಮಕ್ಕಳ ಮರ್ಯಾದದ ಕೆಡಿಸುತ್ತುದ್ದೂ ಸೆಯೇ !”

“ ನಾನು ಸುಖ್ಯ ಹೇಳಾಕೆಲ್ಲ ಬುದ್ದಿ. ತಾನೇ, ಸೋಲಳಾರಿಗೆ ಬಂದು ವಿಚಾರಿಸ್ತೇಯು. ಇವನ ಪುಂಡಾಟ ನಿಲ್ಲಿದ್ದೆ, ಉರೋರೆಲ್ಲಾ ಒಂದಾಗಿ ಅವನ ಅಟ್ಟೀಗೆ ಚೊಕೆ ಮಡಗ್ನಿಡ್ಡಾರೆ. ಇನ ರೋನಿ ಓಗ್ನಿತೆ—ಇಸೋಸ್ಟ್ರಿಟ್ಟು, ಅಮಲ್ಲಾ ರೂಪ ನಮ್ಮ ಪಿರ್ಯಾದಿನ ಕೆವಿಮೂಕ್ಕೆ ಅಕೆಲ್ಲಾಂತಿಲ್ಲ.”

“ ಭರಮೇಗೊಡ ಮಹಾಪ್ರಭಲಾಗಿರುವ ವಾಗೆ ಶಾಂತತ್ವದೆ ಅಳ್ಳಿದೆ ಅವನಿಗೆ ಅಧಿಕಾರಿಗಳ ಬೆಂಬಲನೂ ಇದೆ. ನಾವು ಬಹು ವಚ್ಚೆ ರಂಡು ಕೆಲಸ ಮಾಡ್ಡೀಕೂ ನಂಜೇಗೊಡ. ನೀನು ಇಲ್ಲಿ ಉಬ್ಬ ಮಾಡಿಕೊಂಡು ಗೂಡೆ ಹೋಗಿಬಿಡು—ಬೆಂಗಳೂರಿಗೆ ಬಂದು ಸನ್ನ ಕಂದ ಸಂಗತಿ ದೂರಲ್ಲಿಯೂ ಬಂದಿ ಬಿಡಬೇಡ. ಈ ವಿವಯದಲ್ಲಿ ಏನು ಮಾಡಬೇಕ್ಕಾ ಅದನ್ನು ನಾನು ಮಾಡತ್ತೇನೆಂದು ವೆಂಕಟ್ಟಾನವರಿಗೆ ತಿಳಿಸು.”

“ಆಗ್ನೇಯದು ನನ್ನೊಳ್ಳಿದೆಯೂ”

ಎಂದು ಸಂಜೀಗಾಡ ಕೈಮನುಗಿದ.

ಸಂಜೀಗಾಡನಿಗೆ ಮನೆಯಲ್ಲಿ ಉಟ್ಟಿ ಹಾಕಿಸಿ, ಅವನಿಗೆ ಬಸ್‌ಹೇರ್‌
ಕೊಟ್ಟು ಕಳಿಸಿದ ಮೇಲೆ ಸುಭೂರಾಯಪ್ಪನವರು ಕೈಗೆ ಫೋನ್‌ ಎತ್ತಿಕೊಂಡು,
ದಯಲೂ (Dail) ವಾಡಿದರು ಅತ್ಯಂತಿಂದ ಮರುದನಿ ಬಂದಿತು,

“ಯಾರು ಮಾತಾಡುವುದು?” ಎಂದು

“ನಾನು ಎ. ಎಸ್. ಪಿ ಸುಭೂರಾಯಪ್ಪ. ಇನ್ನೊಕ್ಕೆರ್ ಮೈಲಾರಂಟ್
ಇದ್ದು ರೇನು?”

ಇನ್ನೊಕ್ಕೆರ್ ಫೋನ್‌ಗೇ ಒಂದು ಸೀಲ್‌ಹೌಟ್‌ (Salute) ಹಾಕಿ,

“ನಾನೇ ಸಾರ್ ಮಾತಾಡ್‌ರೊದು-ಮೈಲಾರಂಟ್.”

“ಇದೇಸ್ಟ್ರೀ. ಭಾನುವಾರವಾದರೂ ಮನೆಗೆ ಹೋಗಿಲ್ಲವೇ?”

“ಎಲ್ಲ ಹೋಗಲಿ ಸಾರ್ ಮೆಚ್‌ಪ್ರೀಕ್ ಬಸ್ ಸಾರ್‌ತಿಂಡಿನಲ್ಲಿ ಹಿಕ್
ಪಾಕೆಟ್‌ (Pick-Pockets) ಗುಂಪೊಂದು ಸಿಕ್ಕಿದೆ. ಅದರೆ ತನಿಖೆ ಮಾಡ್ತು
ಇದ್ದೆ.”

“ಮಾಲು ಏನಾದರೂ ಸಿಕ್ಕಿತ್ತೇ?”

“ಎರಡು ಪಸ್‌, ನಾಲ್ಕು ವಾಕೆರ್ ಪೇನ್, ಎರಡು ಗಡಿಯಾರೆ ಸಿಕ್ಕಿದೆ
ಸಾರ್.”

“ಯಾವೂರಿನವರು ಕೇಡಿಗಳು?”

“ಚಿತ್ಯೂರಿನನರಂತೆ!”

“Good Work Mylariah! ಮನೆಗೆ ಹೋಗಿ ಉಟ್ಟಿ ಮಾಡಿ
ಕೊಂಡು ಇಲ್ಲಿಗೆ ಸ್ವಲ್ಪ ಬರ್ತೀರ್ ಇಲ್ಲಿ?”

“ನಾಕ್ಕೆಲ್ಲ ಬರ್ತೀ ಸಾರ್ ?”

“ಬಸ್‌-ಉಟ್ಟಿ ಮುಗಿಸಿಕೊಂಡು ಬಸ್‌-ಏನ್‌ ಅವಸುವಿಲ್ಲ.”

“ತಾವು ಮನೆಯಲ್ಲೇ ಇರ್ತೀರ್ ಸಾರ್.”

“ಇರ್ತೀಸಿ-ಸಿಮಾಗಾಗಿ ಕೂಯುತ್ತಿರುತ್ತೀನೇ.”

“ನಾಲ್ಕು ಕೈ ಸರುಪುಗಾಗಿ ಬರ್ತೀನಿ ಸಾರ್”

ಎಂದು ಮೈಲಾರಂಟ್ ನಡಿದೆ.

ಸುಭೂರಾಯಪ್ಪನವರು ಅಥ್ರ್ ಉಟ್ಟಿ ಮಳಗಿ, ಮೇಲಕ್ಕೆದ್ದು ‘ಭಾರತ’
ಓದುತ್ತೆ ಕುಳಿತ್ತದ್ದರು.

ನಾಲ್ಕು ಹೊಡೆಯಲು ಒಳಗೆ ಬಂದ ಮೈಲಾರಯ್ಯ ಸಾಹೇಬರಿಗೆ ಸೆಲ್ಪುಟ್ಟು ಮಾಡಿದ.

ಮುಖ್ಯರಾಯಪ್ಪನವರು ಇನ್ನೊಪ್ಪಕ್ಕರನ್ನು ಕೂಡ ಹೇಳಿ, ಕಾಫಿ ತರಿಸಿದರು.

ಕಾಫಿ ನೇನೆನೆಯಾದ ಮೇಲೆ ಸುಭೂರಾಯಪ್ಪನವರು,

“ ಸೋಲೂರಿನ ವಿಷಯ ನಿಮಗೇನಾದರೂ ಗೊತ್ತೀ ಮೈಲಾರಯ್ಯ ? ”
ಎಂದು ಕೇಳಿದರು.

“ ಸ್ವಲ್ಪ ಗೊತ್ತಿದೆ ಸಾರಾ. ಅಲ್ಲಿ ಬಿಬ್ಬ ಪುಂಡ ಭರವೇಗೌಡ ಸೇರಿ ಕೆಂಡು ಉಂಟು ಉಂಟಿನಲ್ಲಿ ವಿಷರಿತ ಹಾವಳಿ ಮಾಡ್ತೂಜಡ್ಡಾನಂತೆ ! ”

“ ಭರವೇಗೌಡನ ವಿಷಯ ಕೇಳುವುದಕ್ಕೇ ನಾನು ನಿನ್ನನ್ನು ಬರ ಮಾಡಿದ್ದು—ನನ್ನ ಸ್ನೇಹಿತರು ಹೆಡ್ ಮುನಿಷಿ ವೆಂಕೆಣ್ಣನವರು ಒಂದು ಕಾಗದ ಬರೆದು ಕಳಿಸಿದ್ದಾರೆ. ಉರಿನೇ ಸಣ್ಣ ಪುಟ್ಟ ಹಣ್ಣ ಮಕ್ಕಳನ್ನೆಲ್ಲಾ ಈ ಭರವೇಗೌಡ ಕೆಡಿಸುತ್ತಿದ್ದಾನಂತೆ ! ”

“ ಆ ವಿಷಯ ನಾನೂ ಕೇಳಿದ್ದೆ ಸಾರಾ—ಅಧಿಕಾರಿಗಳೇ ಭರವೇಗೌಡನ ಬುಟ್ಟಿಗೆ ಬಿಡ್ಡರೆ ನಾವು ಏನು ಮಾಡುವುದಕ್ಕಾಗುತ್ತದೆ ? ”

“ ಅದನ್ನು ನಿಧಾನವಾಗಿ ಯೋಚಿಸೋಣ—ನೀವು ಒಂದು ಕೆಲಸ ಮಾಡಿ.”

“ ಅಪ್ಪಣಿಯಾಗಲಿ.”

“ ನಾಕೆ ಸೋಲೂರು ಫ್ರೆಲ್ಸ್ ನೋಡಿ, ಭರವೇಗೌಡನ ಮೇಲೆ ಒಂದಿರುವ ಅರ್ಜಿಗಳ ವಿಷಯ ತಿಳಿದುಕೊಳ್ಳು.”

“ ಆಗಬಹುದು.”

“ ನಾಡಿಮೈಲ್ ಆಚ್ಚೆನಾಡಿದ್ದೋ ಸೀನ್ವೆ ಗುಪ್ತವಾಗಿ ಸೋಲೂರಿಗೆ ಹೋಗಿ ಇನ್‌ವೆಸ್ಟಿಗೇಷನ್ (investigation) ಮಾಡಿಕೊಂಡು ಬಂದು. ನನಗೆ ರಿಪೋರ್ಟ್ (Report) ಮಾಡಿ.”

“ ಸೋಲೂರು ಇನ್ನೊನೆಕ್ಕಿರಿಗೆ ತಿಳಿದರೆ ಅವರು ಸುಖ್ಯನಿರುತ್ತಾರೆಯೇ ? ”

“ ಅವರಿಗೆ ತಿಳಿಯದ ಹಾಗೆ ಈ ಕೆಲಸ ನೀವು ಸಾಧಿಸಬೇಕು ಈಗ ಸೋಲೂರಿನ ಇನ್ನೊನೆಕ್ಕರೂ ಯಾರು ? ”

“ ಸಂಜೀವಪ್ಪು.”

“ ತೀಥ್ರಹ್ಲಿಯಲ್ಲಿದ್ದ ಸಲ್ಲಾ ಅವನೇನ್ನೀ ? ”

“ ಹೋದು ಸಾರಾ.”

“ ಸಂ ಸರ ! ಅವನಿಡ್ದ ಉದು ಹೊಲಗೇರಿಯಾಗೋದರಲ್ಲಿ ಏನು ಆಶ್ಚರ್ಯ !—ನಿನ್ನ ಇನ್ ವೆಸ್ಟಿಗೇವನ್ ಮುಗಿ ಸೊ ಇದು ಅಷ್ಟೇ ಅಲ್ಲ ಮೈಲಾರಯ್ಯ—ಈ ಕೇಸ್ ಹಾಂಡಲ್ (handle) ಮಾಡಬೇಕು. ಒಬ್ಬ ಭರವೇಗೊಡೆ ಇಡೀ ಸರ್ಕಾರ ಹೆಡರಿಸಿಕೊಳ್ಳುವುದು—ನಿಭರಯವಾಗಿ ಅತ್ಯಾಚಾರ ಮಾಡುವುದು ನಾಚಿಗೇದು. ಇದನ್ನು ಮಂಟ್ಪ ಹಾಕದಿದ್ದರೆ ನಾವು ಪೋಲೀಸ್ ಕೆಲಸಕ್ಕೆ ರಾಜೀನಾಮೆ ಕೊಡುವುದು ಒಳ್ಳೆಯದು.”

“ ತಾವು ಯೋಚನೆ ಮಾಡಬೇಡಿ ಸಾರ್. ಈ ಕೇಸ್ ನಾನು ನೋಡಿಕೊಳ್ಳುತ್ತೇನೆ”

ಎಂದು ಮೈಲಾರಯ್ಯ ಆಶ್ವಾಸನವಿತ್ತ.

ಇ

ಬೆದಿಸಿನಲ್ಲಿ ಸೋಳಾರಿಗೆ ಬಂದ ಮೈಲಾರಮ್ಮನನ್ನು ವೆಂಕಟ್‌ನ್ನು ನಾಯಕ
ಹಾದಿಕವಾಗಿ ಸ್ವಾಗತಿಸಿದರು.

ತನ್ನ ಆಗಮನ, ವಿಷಯ ಸಂಗ್ರಹಣ, ಇತರ ಚಟುವಟಿಕೆಗಳೆಲ್ಲಾ ಅತ್ಯಂತ
ಗೋಪ್ಯವಾಗಿರುವುದು ಆಗತ್ಯವೆಂದು ಮೈಲಾರಯ್ಯ ಒತ್ತಿ ಹೇಳಿದ.

ಮೈಲಾರಯ್ಯ ತಮ್ಮ ಸೋದರ ಸಂಬಂಧವೆಂದು ವೆಂಕಟ್ ನ ಪರಿ
ಪರಿಚಯಕ್ಕಾಗಿ ತಿಳಿಸಿದರು.

ಪಟ್ಟೆಲ ನಂಜೇಗೌಡ ನೊಂಟ ಕಟ್ಟಿಕೊಂಡು ಮೈಲಾರಯ್ಯನ ಸೇನೆಗೆ
ಸಿದ್ಧಾನಾದ.

ಒಂದು ರಾತ್ರಿ ನಂಜೇಗೌಡನೊಂಟಿಗೆ ಹೊರಟಿ ಮೈಲಾರಯ್ಯ ಭರವೇ
ಗೌಡನ ಮನೆ, ಅವನ ತೋಟಗಳನ್ನು ಪರಿಶೀಲಿಸಿ, ಒಳಗೆ ನಡೆಂತುತ್ತಿದ್ದ
ಜೂಜಾಟೆದ ಕಾಯ್ದ ಕಲಾಪ, ಕಳ್ಳಭಟ್ಟ ಸಾರಾಯಿಯ ಬಿಸಿಯೆಂದೂ ಹಾಕಿ
ಕಣ್ಣಾರೆ ಕಂಡ.

ಭರವೇಗೌಡನ ಒಗ್ಗೆ ಸಾಕಷ್ಟು ವಿಷಯ ಸಂಪ್ರಾಯಿಕಾಂದ ಮೇಲೆ
ಮೈಲಾರಯ್ಯ,

“ನಂಜೇಗೌಡ, ಈ ಉರಿನಲ್ಲಿ ಭರವೇಗೌಡನ ಪಕ್ಷದಲ್ಲಿರುವರು
ಯಾರು ?”

ಎಂದು ಕೇಳಿದ.

“ಅವನ ತಾಬೇದಾಗಿರೋರು—ಉದ್ದಿಖಾರಿಗಳು. ಇವನ ಆಚ್ಚು ಕಾಣುಗಳು
ಉಂಗಿ ಉರೋ ಅವನಿಗೆ ಇರೋದವಾಗ್ಯತೆ ಬುದ್ದಿ.”

“ಭರವೇಗೌಡನ ಮೇಲೆ ಹೆಚ್ಚಿಗೆ ವೈರ ಸಾಧುಸುತ್ತಿರುವವರು ಯಾರು ?”

“ಭರವೇಗೌಡನ ಹೆಡ್ಡಿ ಚೆನ್ನು. ಈದಿಗರ ಪಾರಣ್ಣ.”

“ಚೆನ್ನಿಗೇಕೆ ಅವನ ಮೇಲೆ ದ್ವೇಷ.”

“ಎಲ್ಲನೇ ಹೆಡ್ಡಿ ಜವನಿ ಒದುಕಿರುವಾಗ್ಗೆ ಭರವೇಗೌಡ ಚೆನ್ನೀನ

ಉಡ್ಡೀ ಮಾಡುತ್ತಂಡು ಅಲ್ಲಿಗೆ ಕಡೆಷ್ಟಂಡು ಬಂದ. ಮೊದಲು ನೋಡಲ ಜವನಿ, ಚೆನ್ನಿ ಬಡಿದಾಡಿದ್ದರು. ಭರಮೇಗೌಡ್ ಪಯನಾಟು ತಿಳಿದ ಮಾಡಕೆ ಇಬ್ಬರೂ ಬಂದಾದ್ದು. ಭರಮೇಗೌಡ ಇಬ್ಬರನ್ನು ಗೋಳು ಉಯ್ಲೆತಿದ್ದೂ, ಚೆನ್ನಿ ಮಾಡಕೆ ಬಸಿ ಬಸಿ ಸಿರಿತಿ ಮಹಿಡ್. ಆ ಮಾತೆ ಅವನ್ನೂ ಜವನೀಗೂ ಮಾತು ನಡಿತು. ಬಂದಿನ ಭರಮೇಗೌಡ ದೊಕ್ಕೆ ತಕ್ಕೊಂಡು ಜವನಿ ಬುಲ್ಲೀಗೆ ಬಿಸ್ಸಿರು ಕಾಸಿದ. ಅನಳು ಗೊಟ್ಟಕ್ಕಂದಳು."

"ಸತ್ತಳೀ?"

"ಓದು ನನೆನ್ನಡಿಯಾ?"

"ಇದು ಬಯಲಿಗೆ ಬರಲಿಲ್ಲವೇ?"

"ಎಂಗೆ ಬತ್ತೀ ಪ್ರತಿ. ಇನ್ನೆನ್ನು ಸಂಜಿವನ್ನೊಂದು ರು ಭರಮೇಗೌಡ ನ್ಯಾಯ ರಾಗಿರೋವಾಗ!"

"ಚೆನ್ನಿಗೂ ಭರಮೇಗೌಡನಿಗೂ ಚೆನ್ನಾಗಿಲ್ಲಾ ಎಂದೆಯಲ್ಲಾ ಏಕೆ?"

"ಒಂದ್ದೂಲಕ್ಕೆ ಭರಮೇಗೌಡನಿಗೂ ಈಡಿಗರ ಪಾಪಣಿಗೂ ಬಲೇ ಬಲೇ ದೊಸ್ಸಿ ನನೆನ್ನುಡಿಯಾ. ಇಬ್ಬರೂ ಒಂದೇ ಮೋಗೀಲಿ ಕಳ್ಳು ಕುಡಿತಿದ್ದು. ಇಬ್ಬನ ಮನೆಲಿ ಬಾಡು ಮಾಡಿದ್ದೆ ಇನ್ನೊಬ್ಬನ್ನು ಬಿಟ್ಟು ತಿನತ್ತು ಇರ್ಲಿ-ಇಬ್ಬರೂ ಒಂದೇ ಮನೆಂಬರ ಹಂಗಿಸ್ತು."

"ಅನೇಲೆ ಏನಾಯಿತು?"

"ಪಾಪಣಿ ಗುಟ್ಟಾಗಿ ಚೆನ್ನಿ ದೊಸ್ಸಿ ಬೆಳಗಿದ. ಅವರ್ದು ಕಥೆ ಸುಮಾರು ದೀಸ ನಡಿತ್ತಾನ್ನಿ. ಭರಮೇಗೌಡ ಅನುಮಾಣ ಪಡ್ಡೀ ಇಲ್ಲ. ಬಂದಿನ ಯಾರೋ ವಾಪಣಿಗೆ ಆಗ್ಗೇ ಇಬ್ಬೀರು ಭರಮೇಗೌಡನಿಗೆ ಇವಾರಿ ತೊಟ್ಟು. ಭರಮೇಗೌಡ ಒಂಚು ಕಾದು ಇಬ್ಬರನ್ನು ಆನಾಮತ್ತು ಇಡಿದುಬುಟ್ಟು. ಪಾಪಣಿಗೆ ಜಪ್ಪಲಿ ಸೇವೆಯಾಗಿ ವ್ಯಾಪುಳಿ ಮುರಿದು ಓಯ್ತು. ಅವತ್ತೀ ಭರಮೇಗೌಡ್ ರ್ದೇವರು ಪಡಬಾನೆ ಮುತ್ತಿ ಕುಡಿಯೋ ಆಷ್ಟು ಕುಡಿದು, ಉಳಿದ್ದೆಲ್ಲಾ ಜೀಲಿ ರ್ದೇವರು ಪಡಬಾನೆ ಮುತ್ತಿ ಕುಡಿಯೋ ಆಷ್ಟು ಸಾರಾಯಿ ಬುಟ್ಟು. ಪಾಪಣಿ ನ ದಿವಾಳಿ ಎಬ್ಬೋಕೆ ಭರಮೇಗೌಡನೇ ಕಳ್ಳಬ್ಬಿ ಸಾರಾಯಿ ಪಾಡಿನಿ ಮಾರೋದಿಗೆ ಸುಪು ಮಾಡ್. ಪಾಪಣಿ ನ ಯಾವಾರ ಸವಾಯ ನಾಗೋಯ್ತು. ಎಂಗಾದ್ದೂ ಭರಮೇಗೌಡನ್ನು ಮಂಟ್ಟು ಆಕ್ಕೇಕೂಂತ ಪಾಪಣಿ ಕಾಂತ್ಯಾ ಅವ್ಯೈ!"

"ಪಾಪಣಿ ನಮಗೆ ಕುಮ್ಮಕ್ಕು ಕೊಡತ್ತನೆಯಲ್ಲವೇ?"

"ಕುಮ್ಮಕ್ಕು-ಪರಾಣ ಕೊಡತ್ತನೆ ನನ್ನೊಡಿಯಾ?"

"ಇರಲಿ. ಸರ್ಜಕ್ಕು ಇವನ್ನು ಮಾತಾಡಿಸುವ್ಯಾದು ಬೇಡ. ಇವನ್ನು ಕೊಲೆ

ಭಡಮೇಗೊಡ ಮಾಡಿದ ಎಂದು ಹೇಳಿದೆಯಲ್ಲ, ತೇಣ ಎಲ್ಲಿ ಹೂತಿದ್ದಾನೆ ಸಿಸಗೆ ಗೊತ್ತೀ?"

"ಗೊತ್ತಿಲ್ಲ. ಜೀನ್ನಿಗೆ ಗೊತ್ತಿತ್ತೇ."

"ಜೀನ್ನಿನೆ ನೋಡಬೇಕಲ್ಲಯಾಗ್ಯಾ?"

"ಆವಳನ್ನು ನೀವು ನೋಡಿದರೆ ಭರಮೇಗೊಡ ಜೀವದೊರನೆ ಬಿಬ್ಬಾನ ನನೆನ್ನುಡೆಯಾ. ನಿಮ್ಮ ದಮ್ಮಯಾಗಂತೀನಿ. ಸುಮ್ಮಾರಿ"

"ನಾನು ಬಂದು ಹೋದ್ದ ವಿನಯ ಗುಟ್ಟಾಗಿರಲಿ ಗೊಡ ನೀನು ಬಾಯಿ ಬಿಟ್ಟರೆ ಕೆಲಸ ಕೆಟ್ಟು ಹೋಗುತ್ತೇ."

"ಎಲ್ಲಾದ್ದು ಉಂಥಾ? - ನನ್ನ ಉಡಿ ಸರಸಿ ವೆಂಕಣ್ಣ ಸ್ವಾಮಿಯೋರ ಮನೇಲವ್ಯೇ. ಏಸು ದಿಸ ಅವರ್ತನೇಲಿ ಬುಟ್ಟಿರಲಿ ಬುದ್ದಿ."

"ನಿನಗೆ ಬೇಕಾದವರು ಯಾರಾದರೂ ಬೇರೆ ಉರಿನಲ್ಲಿದ್ದಾರೇನು?"

"ನನ್ನ ಎಡಿ ಸೋದರಮಾನ ಕಳಿಗಲ್ಲುಲ್ಲಿ ಅವ್ಯೇ."

"ಆಲ್ಲಿಗೆ ಕೆಲವು ದಿನ ಕಳುಹಿಸಿ ಕೊಡು. ಹಿಂದಕ್ಕೆ ಕರೆಸು ಎಂದು ನಾನು ಹೇಳುವವರಿಗೆ ನೀನು ಅವಳನ್ನು ಕರೆಸಬೇಡ. ಸರಸಿ ಕ್ಕೆಂಬ ನಾನು ಆವ್ಯಾಗಿ ಉಂಟಾದ ಚಾವಡಿ ಮುಂದೆ ಮೆಟ್ಟನಲ್ಲಿ ಹೊಡಿಸ್ತೀನಿ."

"ಅನ್ನ ಮಾಡಿ ಬುದ್ದಿ. ನಿಮ್ಮ ಪರಾಣಾನಾ ನಡೆನುವಿ ಆಸ್ತಿನಿ. ಈ ರಾಕ್ಷಸ ಇರೋಟಿಂಕಾ ಉರಿ ಕ್ಕೇಮು ಇಲ್ಲ."

ತನಿಖಿ ಕ್ರಮ ಮುಗಿಯಲು ಮೈಲಾರಯ್ಯ ವೆಂಕಣ್ಣನವರ ಅಪ್ಪಣಿ ಪಡೆದು ಉಂಟಾಗಿ ಸೇರಿ, ಎಲ್ಲ ವಿನರಗಳನ್ನೂ ಬರೆದು ಡಿ. ಎಸ್. ಪಿ. ಸಾಕ್ಷೇಬಂಗೆ ಒಪ್ಪಿಸಿದ.

ನೈಲಾರಯ್ಯನ ವರದಿ ಓದಿಕೊಂಡ ಸುಬ್ಬಾಯಿಪ್ಪನವರು,

"ಈ ಕೇಸ್ ನೀವು ಹ್ಯಾಂಡಲ್ ಮಾಡಬಲ್ಲಿರಾ ನೈಲಾರಯ್ಯ?"

"ಅಪ್ಪಣಿಯಾದರೆ ಮಾತ್ರಿಸಿ ಸ್ವಾಮಿ. ಆದರೆ ಸಂಜೀವಪ್ಪ ಅಲ್ಲಿರ ಕೊಡು."

"ನಿಮ್ಮನ್ನು ಸೋಲೂರಿಗೆ ಟ್ರಾನ್ಸ್‌ಫರ್ ಮಾಡಬೇಕಾಗುತ್ತೇ."

"ಕೇಸ್ ಮುಗಿದ ಮೇಲೆ ಪುನಃ ಬೆಂಗಳೂರಿಗೆ ನಿಮ್ಮ ಹೆಸರು ಶಿಥಾರಸ್ಸು ಮಾಡಿಸ್ತೀನಿ."

"ಇ ನ್ನ ಕ್ರಿ ಮೇಂಟ್ [increment] ಕೊಡಿಸಿ ಟ್ರಾನ್ಸ್‌ಫರ್ ಮಾಡಿಸ್ತೀನಿ. ಈ ಸಾರೆ ಹೇಳಿಸ್ತೀನ್ ಮೆಡಲ್ಸ್ ಮೆಡಲ್ಸ್ ನಿಮ್ಮ ಹೆಸರು ಶಿಥಾರಸ್ಸು ಮಾಡಿಸ್ತೀನಿ."

“ ತಾವು ಅನ್ನ ಕೊಡೋ ಧರಿಗಳು. ತಾವು ಏನು ಹೇಳಿದರೂ ಮಾಡುವುದಕ್ಕೆ ನಾನು ಸಿದ್ಧವಾಗಿದ್ದೀನೆ ”

“ ಡಿ. ಐ. ಜಿ. ಸಾಹೇಬರ ಹತ್ತಿರ ನಾನು ಪಾತನಾಡಬಹುದವ್ಯಾ !”

“ ಮಾತನಾಡಬಹುದು ಹಾಗೇ ನನಗೆ ಬೇಕಾದ ಸಿಬ್ಬಂದಿ ತೆಗೆದುಕೊಂಡು ಹೋಗುವುದಕ್ಕೂ ಆರ್ಥ ಮಾಡಿಸಬೇಕು.”

“ ಈ ಕೇಸಿನಲ್ಲಿ ಸಿಮಗೆ ಫ್ರೀ ಹ್ಯಾಂಡ್ (free hand). ಸಿಮಗೆ ಹೇಗೆ ಬೇಕೋ ಮಾಡಿ, ಡಿ. ಐ. ಜಿ. ಸಾಹೇಬರ ವರ್ ಮಿನನ್ (Permission) ಕೊಡಿಸೋ ಇವಾಬ್ದಾರಿ ಸನಗಿರಲಿ ”

ಎಂದು ಸುಭುಱಾಯವ್ಯಾನವರು ಆಶ್ವಸ್ತವಿತ್ತರು.

ಳ್ಳ

ಅದೇ ತಂಗಳಲ್ಲಿ ಸಂಚೀವಪ್ಪನಿಗೆ ಹೆಡ್‌ಕಾವ್ರಿರ್ಸ್‌ಗೆ (Head-Quarters) ಟ್ರಾನ್ಸ್‌ಫರ್‌ ಅಯಿತು.

ಅವನ್ ಶಳಕ್ಕೆ ಮೈಲಾರಯ್ಯನನ್ನು ಕಿ.ಎ ಜಿ ಸಾಹೇಬರು ನೇಮಿಸಿದರು.

ತನ್ನಿಂದ ಚಾಚ್‌ ತೆಗೆದುಕೊಳ್ಳಲು ಬಂದ ಮೈಲಾರಯ್ಯನನ್ನು ಪ್ರೋಲೀಸ್ ಸ್ಟೇಷನ್‌ಲ್ಲಿ ಸ್ವಾಗತಿಸಿದ ಸಂಚೀವಪ್ಪ ಕರ್ತವ್ಯಭಾಗ ಮುಗಿಸಿ, ಮೈಲಾರಯ್ಯನಿಗೂ ಒಂದು ಸಿಗರೆಟ್‌ ಕೊಟ್ಟು, ತಾನೊಂದು ಸಿಗರೆಟ್‌ ಹಚ್ಚಿಕೊಂಡು,

“ಸುಖವಾಗಿ ಬೆಂಗಳೂರಿನಲ್ಲಿದ್ದವರು ಇಲ್ಲಿಗೇಕೆ ಬಂದಿರಿ ಮೈಲಾರಯ್ಯ ?”
ಎಂದು ಕೇಳಿದ.

“ನಾನು ಏನು ಮಾಡಲಿ ಸಂಚೀವಪ್ಪ. ಟ್ರಾನ್ಸ್‌ಫರ್‌ ಕಾವ್ಯನ್‌ಲ್ಲಾ ಮಾಡಿಸೇಬೇಕೆ ಹರಡಿರುವುದು ಮಾಡಿದೆ. ಪ್ರಯೋಜನವಾಗೆಲ್ಲ. ಎಂ.ಎಲ್.ಎ ಗಳ ಕೈಯಲ್ಲಿ ಸಾಹೇಬರಿಗೆ ಹೇಳಿಸಿದೆ. ‘ಇವೆಲ್ಲಾ ಕಳೀರಿಯ ಮಾನುಲು ಕ್ರಮ. ಇದರಲ್ಲಿ ನೀವು ಬಾಯಿ ಹಾಕಬೇಡಿ’ ಎಂದು ಸಾಹೇಬರು ಎಂ.ಎಲ್.ಎ. ಗಳಿಗೆ ದಬಾಯಿಸಿದರು. ಹೊಗಲಿ ಬಿಡಿ-ಹೆಣ ಹೊರುವುದಕ್ಕೆ ಹೊರಟೆ ಮೇಲೆ ತಲೆಯ ಕಡೆಯೇನು, ಕಾಲು ಕಡೆಯೇನು ? ನಿಮಗೆ ಅನುಕೂಲವೇ ಆಯಿತಲ್ಲ. ಏಕೆ ಚಿಂತಿ ?”

“ಹೆಡ್‌ಕಾವ್ರಿರ್ಸ್‌ನಲ್ಲಿ ಏನು ಅನುಕೂಲ ಮೈಲಾರಯ್ಯ-ಬರೋ ಸಂಬಳದಲ್ಲಿ ನಾವು ಜೀವನ ಮಾಡೋದಿಕ್ಕೆ ಆಗುತ್ತದೆಯೇ ?”

“ಹಾಗಾದರೆ ಈ ಉರು ಪರವಾಗಿಲ್ಲಾನ್ನಿ !”

“ಕಣಿ ಕೇಳಿ. ಇದೊಂದು ಚಿನ್ನದ ಗಣಿ ಕಣ್ರೀ. ನೀವು ಅಗೆದವಳ್ಳಿ ಚಿನ್ನ ಸಿಕ್ಕುತ್ತದೆ.”

“ಮಾನುಲು ಕುಳಗಳಿಗೆಲ್ಲಾ ಒಂದು ಮಾತ್ರ ಹೇಳಬಿಡಿಪ್ಪ.”

“ಇಲ್ಲಿ ಭರಮೇಗೊಡಾಂತ ಒಬ್ಬ ದೊಡ್ಡ ಗೌಡ ಇದ್ದಾನೆ. ಮನುವ್ಯ

ಒಲಿದರೆ ನಾರಿ, ಒಲೆಂಗುದಿದ್ದರೆ ಮಾರಿ! ಅವನು ವಿರೋಧ ಮಾತ್ರ; ಕಟ್ಟಿಕೊಳ್ಳುವೇಡೆ. ಅವನೂ ಸಂಪಾದನೆಗೆ ನಾಲ್ಕುರು ಬಾಬು ಓಟ್ಟುಕೊಂಡಿದ್ದಾನೆ ಅದನ್ನು ಕಣ್ಣಿತ್ತಿ ನೋಡಬೇಡಿ. ನೀವು ಜೀಡ ಅಂದರೂ ಮಾಮೂಲು ಸಿನ್ನು ಮನೆ ಬಾಗಿಲಿಗೆ ಬಂದು ಬೀಳತ್ತಿ. ಈ ಉಂಟಾಗಿ ಅವನಿಗಾಗದವರು ಬಹಳ ಜನ ಇದ್ದಾರೆ. ಅವರ ಮಾತಿಗೆ ನೀವು ಕೆವಿಗೊಟ್ಟಿರೆ ನಿನ್ನ ಹಾಡು ನಾಯಿ ವಾಡಾಗುತ್ತದೆ. ಭರವೇಗೌಡನನು ನಾಗರ ಪುತ್ತರ. ತನಗೆ ಅನ್ನಾಯ ಮಾಡಿದವರನ್ನು ಅವನು ಜಿವನದೊನೆ ಬಿಡುವುದಿಲ್ಲ. ನೀವೂ ಜಿಕ್ಕಿಸಿರು. ಮುಂದಕ್ಕೆ ಬರತಕ್ಕವರು ಭರವೇಗೌಡನ ವಿರೋಧ ಕಟ್ಟಿಕೊಂಡು ತೊಂದರೆಗೆ ನಿಕ್ಕಬೇಡಿ.

“ನಿನ್ನ ಸಲಹೆಗೆ ತುಂಬ ಮುಣಿಯಾಗಿದ್ದೇನೆ ಸಂಜೀವಪ್ಪ. ಭರವೇಗೌಡನಂಥ ಹೊಡ್ಡಿ ಶಿಂಡೋ ಶಕ್ತಿ ಕೆಳ್ಳಲು ಕುಂಡುವಷ್ಟು ದಡ್ಡನೇ ನಾನು!” ಎಂದ.

ಸಂಜೀವಪ್ಪ ಬೆಂಗಳೂರಿಗೆ ಪುರಾಣ ಬೀಳಿಸಲು ಅವನು ಸಾಫ್ತಾನದಲ್ಲಿ ಮೈಲಾರಯ್ಯ ಪ್ರತಿಷ್ಠಿತನಾದ.

ಉಂಟಾಗಿ ಹೆಚ್ಚಿಯಂತೆ ಹಾನಿಭೋಗರು, ಪಟ್ಟೀಲರು, ಗೌಡರು, ಉಂಟಾಗಿ ಗಣ್ಣರು, ಮಿಡ್ಲ್ ಮ್ಯಾಲ್, ಪ್ರೈಮರಿ ಮ್ಯಾಲ್ ಕೆದ್ದಾಮಾಸ್ಯರ ಸ್ವೇಷನ್ನಿಗೆ ಬಂದು ಇನ್ನಾನ್ನೆಕ್ಕೂರ್ ನಾಹೆಬರ ಪರಿಚಯ ಮಾಡಿಕೊಂಡು ಹೋದರು.

ಒಂದು ವಾರ ಕಳೆಯಿತು.

ಭರವೇಗೌಡ ಸ್ವೇಷನ್ನಿನ ಕಡೆ ಸುಳಿಯಲಿಲ್ಲ.

ಮೈಲಾರಯ್ಯ ತನ್ನ ಸಂಬಿಕೆಯಾಳು ದಸ್ತುಗೀರಿಸನ್ನ ಹತ್ತಿರ ಕರೆದು,

“ಭರವೇಗೌಡನು ಕಂಡು, ಇಲ್ಲಿಗೆ ಬರಬೇಕೆಂದು ಹೇಳು ದಸ್ತುಗೀರ್.

ಉಭಾಯಿಸಿ ಮಾತಾಡಬೇಡ. ಹಳೀ ಇನ್ನಾನ್ನೆಕ್ಕೂಡು ನಿನ್ನ ಮಿಮರುವೆಲ್ಲೂ ಹೇಳಿದ್ದಾರೆ. ನಿನ್ನ ಸ್ವೇಷ ವಿಶ್ವಾಸ ಬೆಳಸಿಲ್ಲಿಕ್ಕೆ ಸಮ್ಮ ಸಾಯೇಸಿದು ಆತುರ ಪಡುತ್ತಿದ್ದಾರೆ ಎಂದು ಹೇಳು.”

“ಅಚ್ಚಾ ಸಾಬ್ಬಾ”

ಎಂದು ಹೊಡ ದಸ್ತುಗೀರ್ ಮಧ್ಯಾನ್ನಾ ನಂತರ ಮೈಲಾರಯ್ಯನನ್ನು ಕಂಡು,

“ಇಗಿದ್ದಿ ಸಕಾರ್ ರಾ”-ಎಂದ.

“ಗೌಡ ನಿಕ್ಕಿದ್ದನೇ?

“ಚಿಕ್ಕಿದ್ದು.”

“ಏನು ಹೇಳಿದ್ದ?”

“ನೀವು ಏಳಿ ಕೊಟ್ಟಿಂಗೆ ಏಳ್ಳಿ. ಅವನು ಮಿಸೆ ಮಾನ್ಯಕೆ ಕ್ಕೆ ಮತಕೆಳ್ಳಿಂಡಿ ‘ನುಗೆ ಏಳಿ ಕೆಲ್ಲೊಂದು ಹಾಪೋನ್ನಾ ಸಿತ್ತು ಇನ್ನೀಸ್ ಪೇಟಿಪ್ಪಿ. ಅವನ್ನೀನ್ನೇ

ಇಲ್ಲಿಗೆ ಬಾನ್ನು ಅವನ ಬಾರ್ತಾಗ್ಗಿ ಒಸಿ ಎಂಜಲು ಇಕ್ಕೇಸಿ !” ಎಂದ. ನನ್ನೊಂದಿನ ಭಾಳ ಕೊಡಪ ಬಂತು ಸರ್ಕಾರೀ. ಚನುಡ ಸುಲೀಧ್ಯಡಾನಾಂತಿದ್ದೆ. ದಣಿ ಹುಕುಂ ಇಲ್ಲಾಂತ ಸುನ್ನಾಡಿ.”

“ ಒಳ್ಳೆಯ ಕೆಲಸ ಮಾಡಿದೆ ದಸ್ತಾಗೀರ್. ನಿನು ಅವನ ಮೇಲೆ ಕೈ ಎತ್ತಿದ್ದರೆ ನನ್ನ ಕೆಲಸವೆಲ್ಲಾ ಕೆಟ್ಟು ಹಾಳಾಗುತ್ತಿತ್ತು. ಭರಮೇಗೌಡ ಭಾರಿ ದುಷ್ಪಸ್ಥ ದಸ್ತಾಗೀರ್. ಇದನ್ನು ಉಪಾಯವಾಗಿ....”

“ ಈಗ ಏನಾಂತಿಕೊಡು ಸರ್ಕಾರೀ ?”

“ ನಾಲ್ಕು ಒಳ್ಳೆ ನಿಂಬೆ ಹಣ್ಣು ತೆಗೆದುಕೊಂಡು ಬಾ.”

ದಸ್ತಾಗೀರ್ ಹೋಗಿ ನಾಲ್ಕು ಸೊಗಸಾದ ನಿಂಬೆ ಹಣ್ಣುಗಳನ್ನು ತಂಡು ನಾಹೇಬರ ಮೇಜಿನ ಮೇಲಿಟ್ಟು.

ನಿಂಬೆಯ ಹಣ್ಣುಗಳನ್ನು ಕಿಸೆಯಲ್ಲಿ ಹಾಕಿಕೊಂಡು, ಮೇಲಕ್ಕೆದ್ದ ಮೈಲಾರ್ಮ್ಯ,

“ ನನ್ನ ಜತಿ ಬಾ ದಸ್ತಾಗೀರ್ ” ಎಂದ.

ಇಬ್ಬರೂ ನೇರವಾಗಿ ಭರಮೇಗೌಡನ ಮನೆಯ ಕಡೆ ನಡೆದರು.

ಅವರು ಬರುತ್ತಿದ್ದುದನ್ನು ಕಂಡು ಒಳ ಬಾಗಿಲಿನಲ್ಲಿ ಚೆನ್ನಿ ನಿಂತಳು.

ಮೈಲಾರ್ಮ್ಯ ಮನೆಯ ಹೆಬ್ಬಾಗಿಲಿಗೆ ಬಂದು,

“ ಭರಮೇಗೌಡರು ಇಲ್ಲವೇನಮಾತ್ರಾ ?”

ಎಂದು ಕೇಳಿದ.

“ ಇಲ್ಲ ಬುದ್ದಿ.”

“ ಎಲ್ಲಿ ಹೋಗಿದ್ದಾರೆ.”

“ ತಪ್ಪಿಕ್ಕೆ ಓಗವೈ.”

“ ನಾನು ಇಲ್ಲಿಗೆ ಹೋಸದಾಗಿ ಬಂದಿರುವ ವೇರುಲೀನ್ ಇನ್ನಾವೆಕ್ಕರ್.

ನನ್ನ ಹೆಸರು ಮೈಲಾರ್ಮ್ಯ. ನಿನು ಭರಮೇಗೌಡರ ಹೆಂಡತಿ ಚೆನ್ನಿಇಲ್ಲವೇ ?”

“ ಕೆಡು ನನ್ನೊಡಿಯಾ ?”

“ ಹಿಂದಿದ್ದು ಇನ್ನಾವೆಕ್ಕರು ನಿನ್ನ ವಿವಯ ಬಹಳ ಹೇಳಿದ್ದಾರೆ ಚೆನ್ನಿ.”

“ ಏನು ಹೇಳವೈ ಬುದ್ದಿ.”

“ ನಿನು ಬಹಳ ಒಳ್ಳೆಯವಳು. ಮನೆಗೆ ಬಂದವರನ್ನು ಚೆನ್ನಾಗಿ ಉಪಚಾರ ಮಾಡುತ್ತೀರೆ. ಒಳ್ಳೆಯ ಧಾರಾಳ ಎಂದು ಹೇಳಿದ್ದಾರೆ.”

“ ನಂದೀನು ಬುಡಿ ಬುದ್ದಿ. ಅಳ್ಳ ಮುಕ್ಕೆ.”

“ ನೀನು ಹಳ್ಳಿಯವಾಡರೂ ಒಳ್ಳಿಯ ಲಕ್ಷ್ಯವಂತೆ ಚೆನ್ನಿ.”

ಚೆನ್ನಿ ನಮನಾಚಿದುದನ್ನು ಕಂಡು ಮೈಲಾರಯ್ಯ ಹೆಚ್ಚೆ ಮುಂದಿಟ್ಟು,

“ ನಾನು ಬರ್ತ್ರೀಸಿ ಚೆನ್ನಿ-ತೋಟಕ್ಕೇ ಹೋಗಿ ಭರಮೇಗಾಡರನ್ನು ಕಂಡು
ಹೋಗ್ನಿಸಿ.”

“ ಒಳಕ್ಕೆ ಬಂದು ಒಸಿ ಆಲು ತಗಳಾಕೆಲ್ಲವು ಬುಡ್ಡಿ.”

“ ಸಾವಕಾಶವಾಗಿ ಇನ್ನೊಂದು ದಿನ ಬರ್ತ್ರೀಸಿ-ಅವಕ್ತು ಹಾಗೂ ಹೊಗ್ನಿ
ನಲ್ಲಾ ಕೊಡುವೆಯಂತೆ !”

ಎಂದು ದಸ್ತ್ರೀರನೊಂದಿಗೆ ಮುನ್ನಡಿದ.

ಭರಮೇಗಾಡನ ತೋಟ ಕಣ್ಣಿಗೆ ಬೀಳಲು ಮೈಲಾರಯ್ಯ,

“ ದಸ್ತ್ರೀರ್-ನೀನು ಮುಂದೆ ಹೋಗಿ, ನಾನು ಬರುತ್ತಿರುವ ನಿವಳೆ
ಗೊಡನಿಗೆ ತಿಳಿಸು ” ಎಂದ.

ಗೊಡನಿಗೆ ಸುಧಿ ಮುಟ್ಟಿಸಿದ ದಸ್ತ್ರೀರ್ ತೋಟದ ಮನೆಯ ಮುಟ್ಟಿಲು
ಮೇಲೆ ಸಿಂತು ಮೈಲಾರಯ್ಯ ಬಂದ ಕೊಡಲೇ,

“ ಏಳ್ಳಿ ಸರ್ಕಾರ್-ಗೊಡ ಕುಂತೊಂಡೆ ‘ ಒರಲಿ ಬುಡು ’ ಅಂದ ”

“ ಒಳ್ಳಿಯದು ”

ಎಂದು ಒಳಗೆ ಪ್ರವೇಶಿಸಿದ ಮೈಲಾರಯ್ಯನನ್ನು ಭರಮೇಗಾಡ,
ಕುಳಿತಲ್ಲಿಂದಲೇ ಆವಾದಮಸ್ತಕ ನೋಡಿ,

“ ನೀವೇನೋ ಒಸ ಇನಿಸಾಪೇಟ್ಟಿ ” ಎಂದ.

“ ಹೊದು ಗೋಡ್ದೇ. ”

ಗೊಡ ತನ್ನ ಲೋಡಿಗೆ ಆತುಕೊಂಡು ಒಂದು ಶಾಲು ಚಾಚಿ ಕುಳಿತು,
ಬೀಡಿ ಎತ್ತಿಕೊಂಡು, ಕಡ್ಡಿಕೊದೆದು ಅದನ್ನು ಸುಧುತ್ತು,

“ ಏನ್ನಂದಿ ಇನ್ನಿಸಾಪೇಟ್ಟೀ ? ” ಎಂದ.

ಮೈಲಾರಯ್ಯ ಅವನೆದುರು ಗಾಡಿಯ ಮೇಲೆ ಕುಳಿತು, ಕಿಸಂಖಾಪ್ರದ
ನಾಲ್ಕು ನಿಂಬೆಹಣ್ಣುಗಳನ್ನು ತೆಗೆದು ಅವನ ಮುಂದಿಟ್ಟು,

“ ನಿಮ್ಮ ಪರಿಚಯ ಮಾಡಿಕೊಳ್ಳುವುದಕ್ಕೆ ಬಂದೆ. ಹಳೆಯ ಇನ್ನ
ವೆಕ್ಕರ್ ಸಂಜೀವಪ್ಪನವರು ಎಲ್ಲಾ ಹೋಗಾಡಣರೆ. ”

, ಗೊಡ ಒಂದು ನಿಂಬೆಹಣ್ಣು ಕೈಗೆ ತೆಗೆದುಕೊಂಡು ಮಂಬಿನೋಡುತ್ತು,

“ ಏನು ಏಳನ್ನೇ ? ”

“ ಭರಮೇಗಾಡರು ತುಂಬ ಒಳ್ಳಿಯನವರು. ಪ್ರತಿಕ್ಕೆ ಪ್ರತಿಂಥಿ ಹೋಗಿ
ವಂಫ ಮನುಷ್ಯ. ಈ ಉಂಟಿನಲ್ಲಿ ಆವರಿಗಾಗದನು ಬಹಳ ಜನ ಇದ್ದುರೆ. ”

ಅವರ ಮಾತು ಕೇಳಿಕೊಂಡು ಭರನೇಗೌಡರ ಮೇಲೆ ಕತ್ತಿ ಕಟ್ಟಬೇಡಿ-ಗೌಡರ ಜತೆ ನೀವು ಸ್ವೀಹವಾಗಿದ್ದರೆ ಅವರು ನಿಮ್ಮ ಕಷ್ಟ ಮುಖ ಚೆನ್ನಾಗಿ ನೋಡಿಕೊಳ್ಳು ತ್ವಾರೆ-ನೀವೂ ಚಿಕ್ಕವರು-ಮುಂದಕೈ ಬರತಕ್ಕನರು-ಗೌಡರ ಕೈಯಲ್ಲಿ ಹಕ್ಕಭಾಸ್ ಎನಿಸಿಕೊಳ್ಳಿ' ಎಂದು ಹೇಳಿ ಹೊಡರು "

ಗೌಡನ ಮುಖ ಪ್ರಸನ್ನವಾಯಿತು.

" ಇಷ್ಟ ತಿಳಿದೋರು, ಟೀಸನ್ನಿಗೆ ಬರೋಕೆ ನಂಗ್ಯಾಕೆ ಏಳಿಕಳಿಸಿದ್ದಿ ಇನಿಸ್‌ವೆಚ್ಚಿ ?"

" ಅದೆಲ್ಲಾ ಲೋಕಿಕ ಗೌಡರೇ. ನಾವೂ ನೀವೂ ಒಂದು ಎಂದು ಜನರಿಗೆ ಗೊತ್ತಾದರೆ, ನಿನುಗೆ ಯಾವ ಉಪಕಾರವನ್ನೂ ನಾನು ಮಾಡುವುದಕ್ಕಾಗುವು ದಿಲ್ಲ. ಉರಿನ ಜನ ಕಿ ತಾ ಪ ತಿ ಮಾಡ್ತಾರೆ-ಮೇಲಿನ ಅಧಿಕಾರಿಗಳಿಗೆ ಮೂರ್ಜಿ ಗುಜರಾಯಿಸುತ್ತಾರೆ."

" ಹಂಗೂ-ನೀವು ಹುವಾರಿ ಇದ್ದೀರಿ ಕಣ್ಣಿ ."

" ಏನು ಹುಷಾರಿಯೋ ಬಿಡಿ ಗೌಡ್ರೀ-ಪ್ರೋಲೀಸ್ ಖಾತೆಯಲ್ಲಿ ಹತ್ತು ವರ್ಷ ತಾವೇದಾರಿ ಮಾಡಿದ್ದೂ ಉಣಿನ್ನೊಳಿದ್ದೇ ಉಡೊಕಿಲ್ಲ-ಉಡೊಕಿದ್ದೇ ಉಣಿನ್ನೊಳಿಲ್ಲ."

" ಅದಿಲ್ಲ ಬುಡಿ ಇನ್ನೈಟ್ರೀ-ನಾನು ನೋಡಿಕೊಂತಿನಿ-ನಾನು ಒಸಿ ವೈವಾಟು ಮಾಡಿಕೊಂಡಿವು-ನನ್ನ ನಾಯಸ್ತು, ಅವರೂ ಇವರೂ ಈಸಿಗೇ ಇಲ್ಲಿ ಇಸ್ಟ್ರೀ ಅಡ್ರೋಕೆ ಬತ್ತಾರೆ-ನೀವು ಏನೂ ತಿಳಿದ್ದಂಗೆ ಸುಮ್ಮೆ ಇದ್ದು ಬುಟ್ಟಿ, ಸಾಕು. ಮಾನುಳು ನಿಮ್ಮನೇಗೇ ಕಳಿನೆಷ್ಟಿತ್ತಿನಿ."

" ನನಗೂ ಇಸ್ಟ್ರೀಟೆನ ವಿಯಾಲಿ ಗೌಡರೇ ?"

" ಬಿನ್ನಿ-ನಾನು ಬೇಡ ಅಂತಿನಾ ?"

" ಇಲ್ಲಿ ಕುಡಿಯೋಕೆ ಏನಾದರೂ ಸಿಕ್ಕುತ್ತದೆಯೇ ?"

" ಎಂಡ ಮಾತ್ರಾಗಿ ಜಿಕ್ಕಿದೆ-ಸಾರಾಯೂ ಜಿಕ್ಕಿದೇನ್ನಿ."

" ಆದಲ್ಲೀ-ಒಳ್ಳೀಂದು. ಬೀರ್, ಬ್ರಾಹ್ಮಂದಿ ವಗ್ಗೆರೆ."

" ವಗ್ಗೆರಿ ಬೆಂಗಳೂರ್ವಿಂಡೀ ತರಿಸ್ಟೇಕು-ನಿಮಗೆ ಬೇಕಾದೆ ಏಳಿ-ನಾನ ತರಿಸ್ತೇನ್."

" ಹೇಗೆ ?"

" ಬಸ್‌ನೋರು ಅವರಲ್ಲಾ."

" ದುದ್ದು ನಾನು ಕೊತ್ತಿನೆಪ್ಪು."

“ ಇರಲಿ ಬುಡಿ ಸೋಮಿ. ದುಡ್ಪಿಂದು ಯಾವ ದೊಡ್ಡ ಇಪ್ಪು-ನೀವು ನೀಯತ್ವಿಂದ ಇರಿ-ನಿಮಗೇನು ಬೇಕೆಂಬ ಸಫ್ಲೆಗ್ಗೆ ನಾನು ಮಾಡಿದ್ದೀನಿ—”

“ ಏನು ಬೇಕಾದರೂ ?”

“ ಆದ್ಯಾತ್ಮ ಹಂಗೆ ಕೇಳ್ತಿರಾ-ಭರವೇಗೌಡನ ತಾವ ಯಾವ್ವೆಚ್ಚೆ ಕಾಣಿಸು ಇತ್ತೆ.”

“ ನನ್ನ ಸಂಸಾರ ಇಲ್ಲಿ ಬರುವುದಕ್ಕೆ ಇನ್ನೂ ಮೂರು ನಾಲ್ಕು ತಿಂಗಳಾಗತ್ತಿ ಗೌಡರೇ.”

“ ದಿನಕ್ಕೊಂದು ರಖಿನೂ ಸೋಡೊರೆಂತೆ ಸುಸ್ಯಿರಿ ಸೋಮಿ—ಕ್ಷಣರೇ ನಂದಾಗೈತೆ” ಎಂದ.

ವೈಲಾರಯ್ಯ ಮೇಲ್ಲಿನೆ ಮೇಲಕ್ಕೇಳಲು, ಭರವೇಗೌಡನೂ ಎದ್ದು ಜೊರಚಾಗಿಸವರೆಗೆ ಬಂದ.

“ ಇನ್ನು ಬರ್ತಿಂನಿ ಗೌಡರೇ.”

“ ಇಲ್ಲಿಗೆ ಯಾವಾಗ ಬತ್ತಿರಿ ”

“ ನಾಳೆ ಸಾಯಂಕಾಲ.”

“ ವಗ್ಗೆರೆ ತರಿಸ್ತಾ ?”

“ ತರಿಸಿ.”

“ ಇಸ್ವಾಸ ಮುಡಿಕೊಂಡಿರಿ ಸೋಮಿ.”

“ ನಿಮ್ಮ ವಿಶ್ವಾಸ ಮುಖ್ಯ ಗೌಡರೇ”

ಎಂದು ಅವನ ಅಪ್ಪಣಿ ಪಡೆದು ದ್ವಾರಿರನೊಂದಿಗೆ ಗೃಹಾಭಿಮುಖನಾಡ.

ಮೈಲಾರಂತ್ಯ ಸೋಲೂರಿಗೆ ಬಂದುದು ಹೆಲ್ಲಿ ಕಳೆಬಿದ ನಾಗರ ಹಾವಿ ನಂತಾಗಿದ್ದ ಈಡಿಗರ ಪಾಪಣಿನಿಗೆ ಹೊಸ ಜೀವ ಬಂದಂತಾಯಿತು.

ಮೈಲಾರಂತ್ಯನೂ ಭರವೇಗೂಡನ ಬುಟ್ಟಿಗೆಲ್ಲಿ ಬಿದ್ದಿರುವನೋ ಎಂಬ ಭಂತು ಅವನನ್ನು ವೇದಲು ಬಾಧಿಸಿತು. ಪಟ್ಟೀಲ ನಂಜೇಗೂಡ ಪಾಪಣಿನಿಗೆ,

“ಇನಿಸ್ವೇಪ್ಪಿ ನಮ್ಮ ಕಡೆ ಅವೈ-ಅವರಿಗೆ ನಾವು ಕುಮ್ಮಕ್ಕು ಕೊಟ್ಟರೆ ಭರವೇಗೂಡನ ಮಟ್ಟ ಹಾಕಿ ಒಡತ್ತಾರೆ”

ಎಂದು ಧ್ಯೇಯ ಹೇಳಿದ್ದೆ.

ಬಂದು ದಿನ ಹೊವು, ಹೆಣ್ಣು, ಹಾರ ತಂದು ವಾಪಣಿ ಇನ್ನಪೇಕ್ಕೂ ಮುಂದಿಟ್ಟು ಆಡಬಿದ್ದೆ. ಮೈಲಾರಂತ್ಯ ಅವುಗಳನ್ನು ನೋಡಿ,

“ಇದೆಲ್ಲಾ ವಿನ್ನೀ?” ಎಂದ.

“ಮರ್ಪಾದಿ ನೋವಿ.”

“ನಾನು ಸರ್ಕಾರದ ಸಂಬಳ ತಿನ್ನತ್ತಾ ಇದ್ದೇನೆ ವಾಪಣಿ-ಈ ಮರ್ಯಾದಿ ಸ್ವೀಕರಿಸಕೂಡು.”

“ವೂವು ಅಟ್ಟಿಗೇನು ಬುದ್ದಿ.”

“ಆದು ತಾನೆ ಬಿಟ್ಟಿ ಸಿಕ್ಕತ್ತದೆಯೇ?”

ಎಂದು ಶಟ್ಟೀಯಿಂದ ಬಂದು ಕಿತ್ತಲೆಹೆಣ್ಣು, ಬಂದು ಗುಲಾಬಿ ಹೊವನ್ನೆತ್ತಿ ಕೊಂಡು,

“ಮರ್ಯಾದಿ ಸ್ವೀಕರಿಸಿದ್ದೇನೇ-ಉಳಿದದ್ದನ್ನು ನೀವು ತೆಗೆದುಕೊಂಡು ಹೋಗಬಹುದು” ಎಂದ.

ಈ ಕುಳಿವನ್ನು ಒಲಿಸಿಕೊಳ್ಳುವುದು ಸುಲಭವಲ್ಲವೆಂಬು ಪಾಪಣಿನಿಗೆ ಮನವರಿಕೆಯಾಯಿತು.

ಉಧ್ವೇಶಪೂರ್ವಕವಾಗಿಯೇ ಪಾಪಣಿನೊಂದಿಗೆ ಮಾತು ಬೆಳೆಸಿದ

ನೈಲಾರಯ್ಯ ಉಂಟಿನ ಪಿಡ್ಡವಾನಗಳನ್ನು ಲಾಜು ಅವನಿಂದ ಸಂಗ್ರಹಿಸಿಕೊಂಡು, ಭರಮೇಗೋಡನ ಮುದ್ದಿ ತೀಗೆದ.

“ ವಾಪಣಿ ಧೈರ್ಯ ತಂದುಕೊಂಡು,

“ ಹಿಂದಿದ್ದ ಇನಿಸೇತ್ತಪ್ರ ಭರಮೇಗೋಡನ್ನು ಕಟ್ಟುಂಟು ಮಾಡಬಾರದ ಅನ್ಯಾಯ ಮಾಡಿದ್ದು ಬುದ್ದಿ.”

“ ನಾನೂ ಹಾಗೇ ಮಾಡುತ್ತೇನೆಂದು ಅನುಮಾನವೇ ?”

“ ಇಲ್ಲ ಇಲ್ಲ. ತಾವು....”

“ ನಾನು ನಿಮ್ಮ ಕಡೆಯೂ ಸೇರುವುದಿಲ್ಲ ; ಭರಮೇಗೋಡನ ಕಡೆಯೂ ಸೇರುವುದಿಲ್ಲ ವಾಪಣಿ. ಧರ್ಮ ಇರುವ ಪಕ್ಷದಲ್ಲಿ ನಿಂತು ಹೊರಾಡುವುದು ನನ್ನ ಕರ್ತವ್ಯ. ಹೆಚ್ಚಿ ಹೆಚ್ಚಿಗಳಲ್ಲಿ ಇಂಥ ಅಸಿಕ್ಕು ಬೆಳೆದರೆ ದೇಶ ಬದುಕು ತ್ವರಿತವಾಗಿಯೇ ? ಒಂದು ಕಡೆ ಭರಮೇಗೋಡನಂಥ ಪುಂಡರು-ಇನ್ನೊಂದು ಕಡೆ ಗಾಂಧಿ ಹೆಸರು ಹೇಳಿಕೊಂಡು ಮಾಡಬಾರದ ಅನ್ಯಾಯ ಮಾಡುತ್ತಿರುವ ಮುಖಂಡರು ಜನಗಳನ್ನು ಸುಲಿದು ತಿನ್ನುತ್ತಿದ್ದಾರೆ.”

“ ಸರ್ಕಾರ ಯಾಕೆ ಕಣ್ಣಿಳಿ ಕೊಂಡು ಕುಂತ್ಯತೆ ಬುದ್ದಿ.”

“ ಇನ್ ನಿತಿಭರ್ಪೂರಾದರೆ ಸರ್ಕಾರ ಏನು ಮಾಡುವುದಕ್ಕಾಗುತ್ತದೆ. ಪ್ರತಿಯೊಬ್ಬನ ನಡತಿ ನೋಡಿಕೊಳ್ಳಲು ಸರ್ಕಾರ ಒಬ್ಬೊಬ್ಬ ಪ್ರೋಲೀಸ್ ಕಾಂಸ್ಟೇಬಲ್ ನಿಯಮಿಸುವುದಕ್ಕಾಗುತ್ತದೆಯೇ ? ಸರ್ಕಾರ ಇರೋದು ನನು ಗೋಸ್ಕರ-ಸರ್ಕಾರದ ಕೆಲಸಕ್ಕೆ ನಾವು ಸರ್ಕಾರ ಕೊಡಬೇಕು. ನಾವು-ಸರ್ಕಾರ ಕೂಡಿ ಕೆಲನ ಮಾಡಿದರೆ ಜನಕ್ಕೆ ಒಳ್ಳೆಯದಾಗತ್ತಿ ಎಂಬ ಭಾವನೆ ಇನ್ ಗಳಲ್ಲಿ ಮೂಡಬೇಕು.”

“ ಛೆದ್ದು ಬುದ್ದಿ-ನೀವು ಏಕೀಗೋದು ದಿಟ್ಟ-ಸರ್ಕಾರ ಚೆಂಡಾಕಿ ಕೆಲ್ಲ ಮಾಡ್ದಿಕಾದ್ದೆ ನಾವೆಲ್ಲಾ ಕುಮ್ಮಕ್ಕಾಗಬೇಕು.”

“ ಈಗ ನನಗೆ ನಿಮ್ಮ ಕುಮ್ಮಕ್ಕು ಬೇಕು.”

“ ಸಾಮಾನ್ಯ ನೇರವಿಗೆ ನಾನು ಸಿದ್ದವಾಗಿವು.”

“ ಒಳ್ಳೆಯದು-ಭರಮೇಗೋಡನ ಎರಡನೆಯ ಹೆಂಡತಿ ಜವಸಿ ಸತ್ಯ ಸಂದರ್ಭ ಸಂದೇಹಾನ್ವದ ಎಂದು ನಮಗೆ ದೂರು ಬಂದಿದೆ. ಈ ವಿವರ ನಿಮಗೇನಾದರೂ ಗೊತ್ತೇ ?”

“ ಗೊತ್ತು-ಭರಮೇಗೋಡ್ದೆ ಅವಳಿ ಬುಲ್ಲಿ ಒಡೆದು ಕೊಂಡ.”

“ ಹೆಣದ ವಿಲೇವಾರಿ ಹೇಗಾಯಿತು.”

“ ತೋಟಿದ ಮಧ್ಯ ಒಂದು ಇಂಜ್ ಅರೀತ್ತುತೆ-ತಾವು ಪರಾಂಪರಿಗೆಣ್ಣಿದ್ದೀದು.”

- “ನೋಡಿದ್ದಿಲ್ಲಿ ಇನಿ.”
- “ಆದರೆ ಮಗ್ಗಿಗೆ ಒಂದು ದೊಡ್ಡ ನಿಂಬಿಹಣ್ಣಿನ ಗಿಡ ಇತ್ತೀ.”
- “ಆದನ್ನೂ ನೋಡಿದ್ದೇನೆನೆ.”
- “ಆ ಗಿಡದ ಬುಡಕಾಗೆ ಜವಸ್ಯಿ ಎಣಿ ಮನಗ್ಗೀತೆ.”
- “ಈ ವಿಷಯ ನಿಮಗೆ ಹೇಗೆ ಗೊತ್ತು ?”
- “ಇಂಗೇ...”
- “ಹಿಳಿ ವರವಾಗಿಲ್ಲ.”
- “ಈ ವಿಷಯ ನಾನು ಬಾಯಿ ಬುಟ್ಟೀಂತ ಭರವೇಗಾಡಂಗೆ ತೀಳಿದ್ದೆ ಎಲ್ಲು—ಎಣಿ ಬೀಕ್ಕಿಟ್ಟುತ್ತೇನೆ.”
- “ಎರಡು.”
- “ಚೈದ್ರಾ—ನನ್ನದು, ಚೆನ್ನಿದು.”
- “ನನ್ನೊಂದಿಗೆ ನಿಷ್ಪತ್ತಿ ಆಡಿದ ಯಾವ ಮಾತ್ರಾ ಹೊರಗೆ ಹೊಗದಂತೆ ನಾನು ನೋಡಿಕೊಳ್ಳುತ್ತೇನೆ.”
- “ಅಂಗಾದ್ದೆ ಸರಿ.”
- “ನಿಮಗೆ ಈ ವಿಷಯ ಚೆನ್ನಿ ಹೇಳಿದಳೇ ?”
- “ಚೈದ್ರಾ.”
- “ಚೆನ್ನಿಗೂ ನಿಮಗೂ ವಿಶ್ವಾಸ ಇಡ್ಡದ್ದು ಸಿಜವೇ ?”
- “ತನ್ನಾವ ಸುಳ್ಳಿ ಯಾಕೇಳ್ಳಿ—ನಿಜ ಬುದ್ದಿ.”
- “ಚೆನ್ನಿ ನಮ್ಮ ಕಡೆ ಸಾಕ್ಷಿ ಹೇಳುತ್ತಾ ಲೇಯೇ ?”
- “ಅಡ್ಡೆಂಗೋ ನಾನು ಹ್ಯಾಗೇಲ್ಲಿ ?”
- “ಚೆನ್ನಿನ ಕಾಳಿಬೇಕಲ್ಲ—ಎನು ವಾಡುವುದು ?”
- “ವರ ಮನೆ ತಾಕ್ಕೆ ಹ್ಯಾಗೇ ಬುದ್ದಿ—ಭರವೇಗಾಡಂಗೆ ಸುಳು ಚಿಕ್ಕಿದ್ದು ‘ಸಬ್ಬಲೂರಾಳಿ’ ಮಾಡಿಟ್ಟಾನೆ.”
- “ಹಾಗಾದರೆ....”
- “ಸೋಮವಾರ ಸಂತೇ ಮಾಡೋಕೆ ಚೆನ್ನಿ ಬತ್ತಾ ಲೇ—ಆಗ ಮಾತಾಡಿ ನೈಬ್ಯಿದು.”
- “ಸಂತೆಯಲ್ಲಿ ಮಾತನಾಡೋದಿಕ್ಕೆ ಆಗುತ್ತದೆಯೇ ?”
- “ಒಂದು ಕೆಲ್ಲ ಮಾಡ್ರೀರಾ ಬುದ್ದಿ.”
- “ಏನು ಹೇಳಿ.”

“ ಸಂತೇಮಾಳಕ್ಕೆ ಅಶ್ವಿದ್ವಲ್ಲೀ ನನ್ನ ಪಡಕಾನೆ ಏತೆ-ಮಂಡಾನೆ ಗಿರಾಕಿ
ಗಳು ತರೇಕೆಳ್ಳಿ-ತಾವು ಅಲ್ಲಿಗೆ ಚೆನ್ನಿನ ಬಾ ಅಂತಾ ಏಳಬೈದು.”

“ ಪಡಹಾನೆ ಒಳಗೆ ರೂಮು ಇದೆಯೇ ವಾಪಣ್ಣಿ.”

“ ಪತೆ ನನ್ನೆನ್ನಡೆಯಾ-ಅದ್ದೇ ಉಗ್ರಾಣ ಮಾಡಿಕೊಂಡಿವ್ವಿ-ತಾವು
ಬತ್ತೀನೀಂದ್ರೆ ಎಲ್ಲಾ ಕಿಳೆನ್ನ ಮಾಡಿ ಮಂಡಗ್ಗೀನಿ.”

“ ಹಾಗೇ ಮಾಡಿ-ನಾನು ಸೋಮವಾರ ಬರ್ತೀನಿ ”

“ ವೃಂಡ-ಅಣ್ಣ ಮಡಕೊಣ್ಣಿ.”

“ ಅದು ಮಾತ್ರ ಬೇಡ-ಪೋಲೀಸೆನ್ನು ರೂಲ್ಸ್ ಬಿಟ್ಟುಹೊಗೋದು
ತರವಲ್ಲ”

ಎನ್ನಲು ವಾಪಣ್ಣ ಹೂವು, ಹಣ್ಣಿನ ತಟ್ಟಿ ತೆಗೆದುಕೊಂಡು ಹೊರ
ರೊಂದಿ.

೬

ನೋಲೂರಿನ ಸಂತೆ ಸುಪ್ರಸಿದ್ಧವಾಗಿತ್ತು. ಸುತ್ತಮುತ್ತಲಿನ ಹಳ್ಳಿಗೆಳ್ಳಿ ಬೆಳೆಯುತ್ತಿದ್ದ ಆಲೂಗಿಡ್ಡೆ, ಮೆಣಸಿನಕಾರ್ಣಿ, ಕಬ್ಬಿ, ನಾಸಿವೆಗಳಿಗೆ ನೋಲೂರೇ ವಾರುಕಟ್ಟಿಯಾಗಿತ್ತು.

ನೋಲೂರಿನ ಜನ ಪ್ರತಿವಾರ ‘ಸಂತೆ ವಾಡಿ’ ವಾರಕಾಳುಗುವಷ್ಟು ಆಹಾರ ನಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು

ಸಂತೆ ಸೋಲೂರಿನ ಜನಕ್ಕೆ ವ್ಯವಹಾರ ನಾಥನವಾಗಿದ್ದೆಂತೆ ವಿಹಾರ ಸಾಧನವೂ ಆಗಿತ್ತು. ಸಂತೆಯ ನೆವದಲ್ಲಿ ಜನ ಒಂದು ದಿನ ಆರಾಮವಾಗಿ ಕಳೆಯುತ್ತಿದ್ದರು.

ಸಂತೆಯ ಉಚ್ಚುವಾರಿ ವ್ಯವಸ್ಥೆಯಾಡುತ್ತಿದ್ದ ವ್ಯುಲಾರಿಯ್ಯ, ದಸ್ತಗೀರ ನನ್ನು ಕರೆದು,

“ನಾಳೆ ಸಂತೆ ಡೋಟಿ (Duty) ಯಾರು ಯಾರೆದ್ದು ದಸ್ತಗೀರ ಎಂದು ಕೇಳಿದ.

“ಸಿಗ್ಗಾ, ಕರಿಯವು, ಬಸ್ತಿ, ಫಕ್ಕಾ ಓಗ್ಗಾರೆ ಸಕಾರ್ರಾ.”

“ನೀನು?”

“ನಂಗೆ ಡೋಟಿ ಇಲ್ಲ.”

“ನೀನೂ ನಾಳೆ ಡೋಟಿ ಮಾಡು ದಸ್ತಗೀರಾ.”

“ಯುರುಂ ಸಕಾರ್ರಾ.”

“ಸಂತೆಗೆ ಚೆನ್ನಿ ಬರಾತ್ರಿ-ಚೆನ್ನಿ ಯಾರು ಗೊತ್ತೊಂಬಡೆ?”

“ಭರವೇಗಾಡ್ಡು ಅವರತ್ತಾ.”

“ಹೌದು. ಅವಳಿನನ್ನು ನೀನು ವಾತನಾಡಿಸಿ, ಪಾಪಣಿನ ಪಡೆಯಾನೆ ಹತ್ತಿರ ಕಳಿಸಿಕೊಡಬೇಕು.”

ದಸ್ತಗೀರ ಅನುಮಾನಿಸಿದುದನ್ನು ತಂಡ ವ್ಯುಲಾರಿಯ್ಯ,

“ ಭರಮೇಗೋಡನ ಮೇಲೆ ಚಾಚ್‌ಎಫೀಟ್‌ (Charge sheet) ಹಾಕ ಬೇಕಾದರೆ ಜೆನ್‌ಸ್ಯೂಯ ನಾಪ್ತೆ ಬೇಕು ದಸ್ತುಗೀರ್.”

“ ಇದೆಲ್ಲಾ ಖರಾಬ್ ನಾವಾಸ ಸಕಾರ್‌ರ್.”

“ ಹೌದು. ಆದನ್ನು ನಾನು ಬಲ್ಲೆ. ಅದರೇನು ಮಾಡುವುದು ದಸ್ತುಗೀರ್. ಹೇಗಾದರೂ ಭರಮೇಗೋಡನ್ನು ಬುಕ್ (Book) ಮಾಡಿದ್ದರೆ ನಾನು ಮನೆಗೆ ಹೊಗಬೇಕಾಗುತ್ತದೆ”

“ ಆಗಲೀ ಸಕಾರ್‌ರ್.”

ಎಂದು ದಸ್ತುಗೀರ್ ಒಪ್ಪಿಕೊಂಡ

ತನ್ನ ಬಗ್ಗೆ ದಸ್ತುಗೀರ್ ಕೆಟ್ಟಿ ಭಾವನೆ ತಳೆಯಬಾರದೆಂಬುದು ಮೈಲಾ ರಯ್ಯನ ಪರಮಾಕಾಂಕ್ಷೆಯಾಗಿತ್ತು. ಇದಕ್ಕೆ ಕಾರಣವೂ ಇತ್ತು.

ಚೆನ್ನ ಹಟ್ಟಿಣಿದಲ್ಲಿ ಸುಬ್ಬಾರಾಯಪ್ಪರು ಇನ್ನೊಮೆಕ್ಕರಾಗಿದ್ದರು ಆವರ ಕೈಕೆಳಗೆ ಮೈಲಾರಯ್ಯ ಸರ್ಬ-ಇನ್‌ಪೆಟ್‌ರಾಗಿ ಕೆಲಸ ಮಾಡುತ್ತಿದ್ದ. ದಸ್ತುಗೀರ್ ಸೋಲೀಸ್ ಕಾನಿಸ್‌ಪ್ರೆಬಲ್ ದೊಡ್ಡ ಸಂಸಾರವಂದಿಗನಾದ ದಸ್ತುಗೀರ್ ಆಗಾಗ್ಗೆ ‘ಶಾಕಾಯ ಲವಣಾಯ’ ಗಿಟ್ಟಿಸಿಕೊಳ್ಳುತ್ತಿದ್ದ. ದಸ್ತುಗೀರನ ವ್ಯವಹಾರ ಶಿಳದಿದ್ದರೂ ಮೈಲಾರಯ್ಯ ಅತ್ತ ಲಕ್ಕ್ಯೆ ಕೊಟ್ಟಿರಲಿಲ್ಲ. ಆವನ ಬಗ್ಗೆ ಸುಬ್ಬಾರಾಯಪ್ಪನವರಿಗೆ ಫೀಯಾರ್‌ದಿಗಳು ಬರಲು ಆವರು ಎಚ್ಚರಿಕೆಯಿತ್ತರು. ನಾಲ್ಕು ದಿನ ಜಾಗರೂಕನಾಗಿದ್ದ ದಸ್ತುಗೀರ್ ಮತ್ತೆ ತನ್ನ ‘ಮೇಲು ಸಂಪಾದನೆ’ ಆರಂಭಿಸಿದ ದಸ್ತುಗೀರನ ಮೇಲೆ ದ್ವೇಷ ಸಾಧಿಸುತ್ತಿದ್ದ ಲಾರಿ ಮಾಲಿಕನೊಬ್ಬ ಅವನಿಗೆ ಏವತ್ತು ರೂಪಾಯಿ ಸಂಭಾವನೆಯಿತ್ತು ಇನ್ನೊಮೆಕ್ಕರಿಗೆ ದೂರು ಕೊಟ್ಟು. ದಸ್ತುಗೀರನ ಆವಾದ ಯಿಜುವಾತಾಗಲು, ಆವನನ್ನು ಡಿಸ್‌ಮಿಸ್ ಮಾಡಲು ಸುಬ್ಬಾರಾಯಪ್ಪ ಮನಸ್ಸು ಮಾಡಿದರು.

ದಸ್ತುಗೀರನ ತಲೆಯನೇಲೆ ಆಕಾಶವೇ ಕಳೆಟಿ ಬಿಡ್ಡ ತಾಯಿತು. ಮೈಲಾ ರಯ್ಯನ ವರಡು ವಾದಗಳನ್ನೂ ಬಿಲವಾಗಿ ಹಿಡಿದುಕೊಂಡು,

‘ನೀವೇ ನನ್ನ ಮಾ-ಬಾಪ್. ನನ್ನ ಬಚಾವ್ ಮಾಡಿ ಸಕಾರ್‌ರ್-ಇನ್ನು ಇಂಥ ಕೆಲಸ ಮಾಡೋಽಿಲ್ಲ-ಸಾಯೇಷಿಂಕಾ ಸಿಯುತ್ತಿಸಿಂದ ಸಿಮ್ಮಿ ಚಾಕರಿ ಮಾಡ್ಡಿಎನಿ’

ಎಂದು ಹೆಲುವಿದ.

ಮೈಲಾರಯ್ಯ ಅವನಿಗೆ ಸಾಕಷ್ಟು ಥೀಮಾರಿ ಮಾಡಿ,

“ ಸಾಹೇಬರು ಮನಸ್ಸು ಮಾಡಿದ ಮೇಲೆ, ಆವರ ಮನಸ್ಸು ನಿಸ್ಸು ನಿಸ್ಸು

ಬಡಲಾಯಿಸುವುದಕ್ಕಾಗುತ್ತದೇನೆಯ್ಯಾ—ಸಾಹೇಬರೇ ನಿನಗೆ ಎಚ್ಚರಿಕೆ ಕೊಟ್ಟರೂ ಸೀನು ಲಕ್ಷ್ಯಸಲಿಲ್ಲ ಈಗ ಏನುಮಾಡಲು ನಾಧ್ಯ ?”

“ ತಾವು ಒಂದು ಮಾತು ಏಳಿದ್ದೆ ಸಾಯೇಬ್ರು ಕೇಳ್ತಾರೆ ಸಕಾರ್. ಎಂಗಾದರೂ ಗರಿಬನ್ನು ಕಾವಾಡಿ ”

ಮೈಲಾರಯ್ಯು ‘ದೇವರ ಮೇಲೆ ಭಾರ ಹಾಕಿ’ ಅಷ್ಟೇಖಿನ ಕೆಲಸದ ನೀಡ ಮಾಡಿಕೊಂಡು ಸುಭೂರಾಯಪ್ಪನವರನ್ನು ಕಾಣಲು ಬಂದ

ಫೈಲುಗಳ ವಿಲೇವಾರಿ ಮುಗಿದ ಮೇಲೆ, ಮೈಲಾರಯ್ಯು ಅಲ್ಲೇ ಇದ್ದ ದನ್ನು ಕಂಡ ಸುಭೂರಾಯಪ್ಪನವರು,

“ ಇನ್ನೇನು ವಿಷಯ ಮೈಲಾರಯ್ಯು ” ಎಂದರು

ಮೈಲಾರಯ್ಯು ತೆಗೆಸಿದ ದನಿಯಲ್ಲಿ,

“ ದಸ್ತೇರಿನ ವಿಷಯ ಸಾರ್ ” ಎಂದ.

ಸುಭೂರಾಯಪ್ಪನವರ ಮೈಲರಕ್ತ ಮುಖಕ್ಕೆ ರಿತು. ಭಟ್ಟನೇ ಆವರು ಮೈಲಾರಯ್ಯನ ಕಡೆ ತಿರುಗಿ,

“ ಏನಂತಿ ಅವನ ಗೋಳು ” ಎಂದರು

“ ಸಾಹೇಬ್ರು ಡಿಸ್‌ಮಿನ್ ಮಾಡಿಸ್ತಾರೆ ಎಂದು ಒಡಕೊಂತಾ ಇದ್ದಾನೆ ಸಾರ್.”

“ ಹೌದು—ಅವನನ್ನು ಡಿಸ್‌ಮಿನ್ ಮಾಡಿಸಬೇಕೆಂದಿದ್ದೇನೆ ಇಂಥ ಅಯೋಗ್ಯರಿಂದ ಪ್ರೇರಿಸಿದ್ದೀನ್ ಡಿಪಾರ್ಟ್‌ಮೆಂಟಿಗೆ ಕೆಟ್ಟ ಹೆಸರು. ನಾನೇ ವಾರ್ನ್ (warn) ಮಾಡಿದರೂ ಅವನಿಗೆ ಲಕ್ಷ್ಯವೇ ಇತ್ತಿನಲ್ಲಿ—ಲಂಚ, ರುಣ ವಶ್ತು ಹೊಗೊಳ್ಳುತ್ತಾಂದ್ದೆ ಏನಿನ್ ?—No, No, that fellow must go home.”

“ ಅವನಿಗೆ ಎಂಟು ಜನ ಮಕ್ಕಳು ಸಾರ್—ಇಬ್ಬರು ಬೀಬಿಯರು. ಒಡವ ಕೆಟ್ಟುಹೊಗ್ತಾನೆ.”

“ ಅದಕ್ಕೆ ನಾನು ಹೋಕ್ಕೆಯೇ ? ಮಕ್ಕಳು ಮರಿ ಹೆಚ್ಚು ಅಂತ ಹೇಳಿ ಲಂಚ ಹೊಡಿಯೋದೇನಿನ್ ?”

“ ಮಂಬಳು ತಿನೆನ್ನೀ ಕೆಲಸ ಮಾಡಿದ್ದಾನೆ—ಈಗ ಪರಾತ್ಮಾವ ಸದ್ಗುತ್ತಿ ದ್ವಾರ್ಥನೆ. ಈ ಸಲ ಹೇಗಾದರೂ ಮಾಡಿ ಕ್ಷಮಿಸಿಬಿಡಿ ಸಾರ್. ಇನ್ನೊಂದು ಸಲ ಅವನು ಲಂಚಕ್ಕೆ ಕೈಯೊಡ್ಡಿದರೆ ನಾನೇ ಅರಿಕೆ ಮಾಡಿಕೊಳ್ಳುತ್ತೀನೇ.”

“ ಇದೆನ್ನೀ ಇವೆಲ್ಲಾ—ನಾವೇನು ಪ್ರೇರಿಸಿ ನೋ ಕ ರ ರೋ ಇವುಳಿಯ್ಯನ ಅನ್ನ ಭಕ್ತದ ಪಾರುಪತ್ತೀಗಾರರೇಣಿ ?”

“ ಸ್ವಾಮಿ—ತಾವು ನಮಗೆ ತಾಯಿ ಸಹಾಯ. ತಿಳಿವಳಿಕೆಯಿಲ್ಲದೆ ನಾವು ತಪ್ಪಿ ಮಾಡಿ—ನಿ—ತಾವು ಬಯ್ಯಾರಿ—ಹಂಬಿರೊ ತೋಗೊಂಡು ನಾಲ್ಕು ಬಾರಿಸಿ—ಒಂದೇ ನಲಕ್ಕೆ ಹೊಟ್ಟೆಯ ಮೇಲೆ ಹೊಡಿದರೆ ನಾವೆಲ್ಲಿಗೆ ಹೋಗಬೇಕು—ಯಾರ ಕತ್ತಿರ ನನ್ನ ಕನ್ನಸುಖ ಹೇಳಿಕೊಳ್ಳಬೇಕು.”

“ ನನ್ನ ಏನು ಮಾಡೂಂತಿರಿ ?”

“ ದಸ್ತಗೀರ್ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ. ಇನ್ನೊಂದು ಬಾರಿ ಅವನ ಮೇಲೆ ಕಂಪ್ಲೆಂಟ್ ಬಂದರೆ, ನನಗೆ ಶಿಕ್ಕೆ ವಿಧಿಸಿ—ಮನುಷ್ಯ ಒಕ್ಕೆಯನನು, ದಕ್ಕೆ, ಧೈರ್ಯಭಾಲಿ. ಆದರೆ ಸ್ವಲ್ಪ ಅಶೀಭುದುಕ ಅವನನ್ನು ತಿದ್ದುನ ಜವಾಬ್ದಾರಿ ನನಗೆ ವಹಿಸಿ ನ್ಯಾಮಿ.”

ಸುಭರಾಯಪ್ಪನವರು ಮುಜಗರ ಪಟ್ಟೆಕೊಂಡು,

“ ಆಗಲಿ ಹೋಗಿರುವು. ಸಿನಿಯರಾಗಿ ವಾರ್ಡ್ ಮಾಡಿ (Severe warning)—ಇನ್ನೊಂದು ಸಲ ಅವನ ಮೇಲೆ ಕಂಪ್ಲೆಂಟ್ ಬಂದರೆ, ನಾನು ಎನ್‌ಕೆಪ್ಟ್‌ರಿ (enquiry) ಕೂಡ ಮಾಡೋದಿಲ್ಲ—ಡಿಸ್‌ವಿಂಸ್ ಮಾಡಿಬಿಡ್ತಿಂದಿನಿ.”

“ ಹಾಗೇ ಆಗಲಿ ಸ್ವಾಮಿ ”

ಎಂದು ಮೈಲಾರಯ್ಯ ಒಸ್ಪಿಕೊಂಡೆ.

ಮೈಲಾರಯ್ಯ ಮಾಡಿದ ಉಪಕಾರವನ್ನು ದಸ್ತಗೀರ್ ಮರೆಯಲ್ಲಿ.

ದಸ್ತಗೀರನ ಸ್ವಾಮಿಸಿದ್ದೆ, ಸೇನೆ, ಶ್ರದ್ಧೆ ಕಂಡು ಮೈಲಾರಯ್ಯನಿಗೆ ಆವನ ಮೇಲೆ ವಿಶ್ವಾಸ ಬೆಳಿಯಿತು ತಾನು ಟ್ರಾನ್ಸ್‌ಫರ್ (Transfer) ಆಗಿ ಹೋಗು ಶ್ರದ್ಧೆ ಕಡೆಗೆಲ್ಲಾ ದಸ್ತಗೀರನನ್ನು ಕರೆದೊಯ್ಯುತ್ತಿದ್ದ.

ಮೈಲಾರಯ್ಯ ಮಾಡಿದ್ದ ಉಪಕಾರ ದಸ್ತಗೀರನ ಮೇಲೆ ಪಲಕ್ಕಣ ಪರಿಣಾಮವನ್ನುಂಟು ಮಾಡಿ ಆವನ ಜೀವನವನ್ನೇ ಪರಿವರ್ತನಗೊಳಿಸಿತ್ತು. ಮೈಲಾರಯ್ಯನನ್ನು ಸಹಕಾವಲು ಕಾಯುತ್ತಿದ್ದ ದಸ್ತಗೀರ್, ಆವಸಿಗೆ ಯಾವ ಕೆಡಕೂ ಆಗದಂತೆ ಎಚ್ಚರವಾಗಿದ್ದ.

ದಸ್ತಗೀರನ ಸದ್ವರ್ತನೆ ಮೈಲಾರಯ್ಯನ ಮೇಲೂ ಪರಿಣಾಮವನ್ನುಂಟು ಮಾಡಿತ್ತು. ತನ್ನ ಮಾತು, ಕೃತಿಗಳ ಒಗೆ ದಸ್ತಗೀರ್ ದುರಭಿಪೂರ್ಯ ತಳೆಯಬಾದೆಂಬ ಇಚ್ಛೆ ಅಂಕುರಿಸಿ, ಆವನ ಬಾಳಗೂ ನೀತಿಯ ನೇಲಗಳ್ಲಿ ಸಥಾಪನೆಯಾಗಿತ್ತು.

ಇನ್ನೊವೆಕ್ಟರ್ ಸಾಹೇಬರನ್ನು ಸ್ಪಾಗತಿಸುವುದಕ್ಕೆ ಯೋಗ್ಯ ವ್ಯವಸ್ಥೆ ಮಾಡಲು ಪಾಪಣಿ ವಿಶೇಷ ಶ್ರಮ ವಹಿಸಿದ್ದು. ಅವನ ಪಡಬಾನೆಯ ಉಗ್ರಾಳ, ಉತ್ತಮ ದೀವಾನ್ ಖಾನೆ'ಯಾಗಿ ಮಾರ್ಪಾಡಾಗಿತ್ತು. ಉಗ್ರಾಳದಲ್ಲಿದ್ದ ಸಾಮಾನ್ಯ ಸರಂಜಾಮನ್ನು ಹೊರಗೆ ಸಾಗಿಸಿ, ಆದನ್ನು ಜೆನ್‌ನ್‌ಗಿ ಕುಢಗೊಳಿಸಿ, ಗೋಡೆಯ ಬದಿಗೊಂದು ಮೇಚು, ಎರಡು ಕುರ್ಚೆ ಹಾಕಿಸಿ, ನೆಲದ ಮೇಲೆ ಜಮಬಾನಾ, ಲೋಡೆ, ದಿಂಬಿಗೆಳನ್ನು ಅಣೆಮಾಡಿದ.

ಮೈಲಾರಯ್ಯ ಸಂತೇಮಾಳವನ್ನೊಮ್ಮೆ ಪರಾಮರ್ಶಿಸಿ. ಮೈಲ್‌ನೆ ಪಡಬಾನೆಯ ಬಳಿಗೆ ಬಂದ

ಬಾಗಿಲಲ್ಲೇ ಕಾದಿದ್ದ ವಾಪಣಿ, ಇನ್ನೊವೆಕ್ಟರನ್ನು ಕರೆಮೊರ್ಮ್ಮು ರೂಪಿ ನೆಲ್ಲಿ ಕೂಡಿಸಿ, ಅವನ ಮುಂದೆ ಗೋಲ್‌ಫ್ಲೇಕ್‌ರ್‌ ಸಿಗರೆಟೆನ ಡಬ್ಬು, ಬೆಂಕಿಯ ನೆಲ್ಪುಳಿ ಇಟ್ಟು.

ಮೈಲಾರಯ್ಯ ಬಂದು ಸಿಗರೆಟ್‌ ಹೊತ್ತಿಸಿಕೊಂಡು, ರೂಪಿನ ಸುತ್ತು ಕಣ್ಣ ಹಾಯಿಸಿ,

“ನಾನು ನಿನುಗೆ ಬಹಳ ಶ್ರಮಕೊಟ್ಟಿ ವಾಪಣಿ” ಎಂದು.

“ ಇದೆಲ್ಲಾ ಏನು ಶ್ರಮ ಸ್ಪಾಮಿ-ಬಡವನ ಗುಡಿಸಲಿಗೆ ತಾವು ದೊಡ್ಡ ಮನಸ್ಸು ಮಾಡಿ ಬಂದಿರೋದು ನನ್ನ ಬುಣ್ಣಿ-ಸ್ಪೆಲ್‌ ಕಾಫಿ ತಿಂಡಿ ಏಪಾರ್ಕ ವಾಡಿದ್ದಿನಿ—ತಾವು ಒಲ್ಲಿಯೆಂದರೆ ನನ್ನ ಮನಸ್ಸಿಗೆ ತುಂಬ ನೋವಾಗುತ್ತಿದ್ದೆ.”

“ ತೆಗೆದುಕೊಳ್ಳುತ್ತೇನೆ—ಜೆನ್‌ಎಂ ಬರಲಿ.”

“ ಆವಳನ್ನು ಯಾರು ಕರೊಂಡು ಬತ್ತಾರೆ?”

“ ದೆಸ್ಟ್‌ಗೀರ್.”

“ ಡ್ರಿಂಕ್‌ ಏನಾದರೂ....”

ಮೈಲಾರಯ್ಯ ನಕ್ಕು,

“ ನಿಮ್ಮ ಪಡಬಾನೆ ಮಾತ್ರೋ?”

“ಆಲ್ಲ ಮಾಸ್ತುಮಿ-ಚಿಂಗ್ಲ್ಯಾರ್ಟಿಂಡ ಸ್ಟುಚ್ ತರಿಸಿದ್ದೀನಿ.”

“ಸ್ವಲ್ಪ ತೆಗೆದುಕೊಳ್ಳುತ್ತೇನೆ. ಚೆನ್ನಿ ಹೇಗೆ ?”

“ಅವಳಾ ತೋಗೋತಾಳಿ.”

“ಅದಲ್ಲಿ ನಾನು ಕೇಳಿದ್ದ -ಮಿಕ್ಕ ವಿಷಯ ?”

“ಜಾತಿ ಮರಿ-ಬಹ್ಲೀ ಗೆಂದಿ ಹೆಂಗಸು.”

“ನಾನು ಕೇಳಿದ್ದ ಕ್ಕೆ ಸರಿಯಾಗಿ ಉತ್ತರ ಹೇಳುತ್ತಾಳೋ ?”

ಸ್ವಲ್ಪ ವಿಚಾರ ಮಾಡಿದ ಪಾಪಣಿ,

“ಮಾಸ್ತುಮಿ, ತಾವು ದೊಡ್ಡವರು-ನಾನು ಹೆಂಡ ಮಾರೋ ಗುಳಾಮು. ತಮಗೆ ಬುದ್ದಿ ಹೇಳೋ ಅಪ್ಪು ನಂಗೆ ತಾಖಿತಾ ಇಲ್ಲ-ಆದ್ದೆ ನಾನೂ ನಾಲ್ಕು ಕೆರೆ ನೀರು ಕುಡಿದ ಆಸಾಮಿ-ನಂಗೆ ತಿಳಿದಿರೋ ಒಂದೆರಡು ವಿಷಯ, ಅಪ್ಪು ಕೆರೆ ಯಾದರೆ ಅರಿಸುವಾದಿಕೊಳ್ಳುತ್ತೀನಿ.”

“ಹೇಳಿ ಪಾಪಣಿ-ನಿಮ್ಮ ನಾಲ್ಕು ಕೆರೆ ನೀರಿನ ಅನುಭವ ಕೇಳುತ್ತಾದಕ್ಕೆ ನನಗೂ ಇವ್ವು.”

“ಒಸಿ ದಿನ ಚೆನ್ನಿ ತಾವ ತನಿಖಿ ಮಾತು ತೇಗೆಬ್ಬಾಡಿ-ಸ್ನೇಹ ಬೆಳೆಸಿ. ನಿಮ್ಮ ಇಸ್ತಾಸ ಮಡಿದಿಲ್ಲಿರೀಂತ ಅವಳಿಗೆ ಗೊತ್ತಾದ್ದೆ ಪ್ರಾಣಾನೇ ಕೊಡತ್ತಾಳೆ.”

“ಗಂಡನನ್ನು ಅವಳು ಬಿಟ್ಟುಕೊಡತ್ತಾಳೀನ್ನೀ ?”

“ಗಂಡನ ತಲೆ ಕಂಡರೆ ಅವಳಿಗಾಗಾಕೆಲ್ಲ ಬುದ್ದಿ-ಅವಳಿಗೆ ಬೇಕು ನಿಮ್ಮಂಥ ಚೆಲುವ. ಎಲ್ಲು ಗುಂಡು ಆಕ್ಷಿ, ಅವಳ ವೈಮಾನಿಕಿಗೆ ಒಸಿ ಕ್ಕೆ ಆಡ್ಲಿ-ಭರವೇಗೌಡ್ ಪುರಾಣಾನೆಲ್ಲಾ ಬಿಟ್ಟಿಡತ್ತಾಳೆ.”

ಎಂದು ಕಿಟಕಿಯಾಚಿ ನೋಡಿ,

“ಬತ್ತತ್ತ ಅವೈ ಬುದ್ದಿ”

ಎಂದು ಒಳಗೆ ಹೋದ.

ಅತ್ತಿತ್ತ ನೋಡಿಕೊಂಡು ಗಾಬರಿಯಿಂದ ಒಳಗೆ ಬಂದ ಚೆನ್ನಿರುನ್ನು ಮೈಲಾರಯ್ಯನೇ ಸ್ವಾಗತಿಸಿ,

“ಹೆದರಿಕೊಳ್ಳಬೇಡ ಚೆನ್ನಿ-ನಾಳಿದ್ದೀನೆ” ಎಂದ.

ಹಣೆಯಿಂದಿಳಿಯುತ್ತಿದ್ದ ಬೆವರನ್ನು ತನ್ನ ಸೆರಿಗಿನ ಕೊನೆಯಿಂದ ಒರನಿ ಕೊಂಡ ಚೆನ್ನಿ.

“ಆ ರಾಕ್ಕೆಸನಿಗೆ ತಿಳಿದ್ದ ಕೊಂಡುಬುಡ್ತಾನೆ ಬುದ್ದಿ.”

“ಅದಕ್ಕೆ ನಾನು ತಕ್ಕು ಬಂದೋಬಸ್ತು ಮಾಡಿದ್ದೀನಿ ಸುಮೃಸಿರು. ಗಾಡ ಪಡಬಾನೆ ಹತ್ತಿರ ಬಂದರೆ ದಸ್ತಗೀರ್ ಅವನನ್ನು ಸುಟ್ಟಿಬುಡ್ಡಾನೆ.”

“ನನ್ನ ಬರೇಳಿದರಂತಲ್ಲಾ ಬುದ್ದಿ.”

“ಹೌದು ಚೆನ್ನಿ-ನಿನ್ನ ಹತ್ತಿರ ಬಹಳ ಮಾತಾಡಬೇಕಾಗಿದೆ.”

“ಅವಕ್ಕು ನಮ್ಮ ಆಟ್ಟಿಗೆ ಬಂದೋರು ತಿರುಗಾ ಬರೇ ಇಲ್ಲ.”

“ಗಾಡನಿಗೆ ಅನುಮಾನ ಬರಬಾರದೊಂತ ಬರ್ಲಿಲ್ಲ.”

“ಒಳ್ಳಿದ್ದಾತ್ತಿದಿರು-ಸೋಮಾರ ಸೋಮಾರ ನಿಮ್ಮನ್ನು ನಾನು ನೋಡುತ್ತಿದ್ದೆ ಬುದ್ದಿ.”

“ಎಲ್ಲಿ ?”

“ಇಲ್ಲೇ-ಸಂತೇಗೆ ಬರ್ತಿದ್ದೈ-ನೀವು ಡೊಪೆ ಮಾಡ್ಡಿದ್ದಿರು.”

“ಹೌದು ಚೆನ್ನಿ-ನಾನೂ ಒಂದುಸಲ ನಿನ್ನ ನೋಡಿದೆ. ಮಾತಾಡಿಸಬೇಕೆಂದಿದೆ. ನೋಡಿದವರು ಏನಾದರೂ ಅಂದು ಕೊಂಡಾರು ಎಂದು ಸುಮೃಸಿದ್ದೀ.”

“ದೊಡ್ಡ ಸಾಯೇಬ್ಬು ! ನಿಮ್ಮ ಭಯಾನೆ ?”

“ಖಾಕಿ ಬಟ್ಟಿ ಹಾಕಿರೋದರಿಂದ ಭಯ ಪಡಬೇಕಾಗಿದೆ ಚೆನ್ನಿ.”

“ಈ ದಿಸು (Dress) ನಿನ್ನ ಭೋಇ ಒವ್ವೆಯಿಂತೆ ಬುದ್ದಿ.”

ಅವಳ ಮೇಚ್ಚಿಗೆಯ ಸುಡಿ ಕೇಳಿ ಪ್ರಸನ್ನವದನಾದ ಮೈಲಾರಯ್ಯ,

“ಭರವೇಗಾಡ ನಿನ್ನ ತುಂಬ ಗೋಳು ಹುರ್ಮು ಕೊಳ್ಳುತ್ತಾನೆಂತೆ ನಿಜವೇ ಚೆನ್ನಿ ?”

ಚೆನ್ನಿಯ ಅಂತಃಕರಣ ವೀಣೆಯ ಯಾವುದೋ ತಂತ ಮಿಡಿದಂತಾಗಲು ಇವಳು ಕಂಬನಿದುಂಬಿ,

“ನನ್ನ ಆಣೆಬರಕ್ಕೆ ಯಾರು ಒಣಿ ಬುದ್ದಿ ” ಎಂದಳು.

“ನಿನ್ನಂಥ ಹೆಂಗಸಿನ ಜತಿ ಬಾಟ್ಟಿ ಮಾಡುವುದಕ್ಕೆ ಅವನಿಗೆ ಪುಣ್ಯ ವಿರಚೇಕು.”

“ಅವನ ಮಕ್ಕೆ ಬೆಂಕಿಇಕ್ಕಿದ್ದು-ನಾಯಿ ಅಂಗೆ ಉರ್ಬುಲ್ಲಿರೋ ಮಕ್ಕೆ ಕ್ಕೆಲ್ಲಾ ಉಡುಕೆಳ್ಳಿಂಡು ಓಗ್ಗಾನೆನೆ. ಮನುಷ ಮಾಡೋ ಅನ್ನಾಯಕ್ಕೂ ಕೊನೆ ಬ್ರಾಡಪ್ಪ ಬುದ್ದಿ-ಕಾಲಕ್ಕೂ ಒಂದೇ ಸಮ್ಮೇ ನಡಿತ್ಯಿತಾ ?”

“ಕಟ್ಟಿ ದಾರಿ ಬಿಡಿಸಿ ಅವನನ್ನು ಒಳ್ಳಿಯ ದಾರಿಗೆ ತರುವ ಪ್ರಯತ್ನ ನೀನೇಕೆ ಮಾಡಲಿಲ್ಲ ಚೆನ್ನಿ ?”

“ನಾಯಿ ಬಾಲಕ್ಕೆ ದೆಬ್ಬಿ ಕಟ್ಟಿದ್ದೆ ಸರೀ ಓಗ್ರ್ರೆತಾ ನನ್ನೊಡಿಯಾ ?

ಕುಲಸ್ಥರ ಮರ್ಕೆಳ ವ್ಯಾಕೆ ಅವನು ಕಣ್ಣ ಮಡಗಿದಾಗ, ನಾನು ಕಾಲಿಗೆ ಬಿದ್ದ ಬೇಡೊಂಡೆ. ‘ಬೇಡ ಕಟ್ಟಾ—ಹಂಗೆ ಮಾಡಬಾರದು—ನೋಕಿ ಮಾಡೋ ಹಂಗಿದ್ದೆ ನಾಲ್ಕು ಜನ ಸೂಕ್ತೇರ್ವ ಮಾಡಿಕೊಂಡೇ—ನಾನು ಬೇಡ ಅನ್ನಾರ್ಥಿ. ಬದುಕಿ ಬಾಳೋ ಮರ್ಕೆಳ್ಳು ನಾಸನ ಮಾಡ್ವಾರದು—ದೇವರು ಮೆಚ್ಚಾರ್ಥಿಲ್ಲ’ ಎಂತಾ ಏಕೆ. ನನ್ನ ಸಾಯಾಭೀಳಾ ಹೇಳಿದ್ದೆ! ‘ಭಾಯಿ ಮುಖ್ಯ ಮುಂದೆ—ನನ್ನಿಷ್ಟು—ಬೇಕಾದ್ದು ಮಾಡಿಕೊಂಡಿನಿ! ’ ಎಂದೆ.”

“ಈಗ ನಿನಗೂ ಅವನಿಗೂ ಹೇಗಿದೆ?”

“ಅಂಗೇ ಪತಿ. ಎಲ್ಲಕ್ಕೂ ಮೂರಕ್ಕೊಲ್ಲು ಅಟ್ಟಿಗೆ ಬತ್ತಾನೆ—ಬೇಳಿದ್ದನ್ನು ಸುರಿತೇನಿ—ತಿಂದು ಓಗ್ತಾನೆ. ಅವನೂ ಮಾತಾಡಕ್ಕೆಲ್ಲ—ನಾನೂ ಮಾತಾಡಾಕ್ಕೆಲ್ಲ.”

“ಹೊಗಲಿ ಬಿಡು, ಹೆಚ್ಚು ಘರಷಣೆಗೆ ಅವಕಾಶ ಕೊಡಬೇಡ. ಅವನು ಕೋಪದ ಭರದಲ್ಲಿ ನಿನ್ನ ಕೈಯೋ ಕಾಲೋ ಮುರಿದರೆ ಕಷ್ಟ.”

“ನೀವು ಮಾತ್ರ ಅವನ ಕಡೆ ಸೇರೊಂದ್ದು ಬೇಡಿ ಬುದ್ದಿ.”

“ಹಾಗೆಂದರೇನು ಚೆನ್ನಿ!”

“ನಿಮ್ಮ ಹಿಂದಿದ್ದ ಸಾಯೇಬ್ರು—ಸಂಜೀವಪ್ಪ ಗೌಡನ ಕಾಸ್ತೂರರಾಗಿದ್ದು. ಅವನು ಉಯ್ಯಿದ್ದ ಶಳ್ಳಭೇಟ್ಟಿ ಸಾರಾಯ್ಯಿ ನಾಲ್ಕಿ ಚಾಚಿ ಅವನಿಗೆ ಪರೀಕಾಗಿದ್ದು. ಸಾಯೇಬ್ರು ಒಸಿ ಗೌಡನ್ನ ತರಾಟಿಗೆ ತಕ್ಕಿನ್ನಂಡಿದ್ದೆ ಅವನು ಎಚ್ಚಿಕೊಳ್ಳಿರ್ತಿಲ್ಲ.”

“ನನಗೂ ಸಂಜೀವಪ್ಪನಿಗೂ ಬಹಳ ವ್ಯಾತ್ಯಾಸವಿದೆ ಚೆನ್ನಿ—ಕಾಲಾನು ಕಾಲಕ್ಕೆ ನಿನಗೇ ತಿಳಿಯತ್ತದೆ. ಸೊಲೂರಿನ ಪುಂಡು ಪಾಳೆಯಗಾರಿಕೆ ತಪ್ಪಿಸಿ, ಇಲ್ಲಿ ಮರ್ಯಾದಕ್ಕಿರು ಬದುಕುವ ಹಾಗೆ ಮಾಡಬೇಕೆಂದೇ ನಾನು ಬಂದಿರುವುದು. ಈ ಕೆಲಸ ನನ್ನೊಬ್ಬನಿಂದ ಆಗುವುದಿಲ್ಲ ಚೆನ್ನಿ—ನೀವೆಲ್ಲರೂ ಸಹಾಯ ಮಾಡಿದರೆ ಗೌಡನ್ನ ಮಟ್ಟ ಹಾಕಿಬಿಡ್ದಿನಿ.”

“ಅಮ್ಮ ನೀವು ಮಾಡಿ ಬುದ್ದಿ—ನೀವು ಏಳಿದ ಕೆಲ್ವ ಮಾಡೋಕೆ ನಾನು ಸಿದ್ಧವಾಗಿನ್ನಿ.”

“ನೀನು ಮನೆಗೆ ಎನ್ನು ಹೊತ್ತಿಗೆ ಹೊಗಬೇಕು ಚೆನ್ನಿ?”

“ಗಂಟಿ ಈಗ ಎಸ್ವಾಗ್ಯತೆ?”

“ಎರಡೂಕಾಲು.”

“ಒತ್ತು ಮುಳುಗೋ ಒತ್ತೆ ಓದರಾಯಿತು.”

“ಸ್ವಲ್ಪ ಕಾಫಿ ತಿಂಡಿ ತೆಗೆದುಕೊಳ್ಳುತ್ತೀರೂ?”

“ಬತಾ?”

“ಇದೆ—ಪಾಪಣ್ಣ ತರಿಸಿದ್ದಾರೆ.”

“ ತರಿಸಿ—ತಿನ್ನೇನ್ನೀವಾ.”

“ ಕಾಫಿ ಕುಡಿತ್ತೇಯೋ ಇನ್ನೇನಾದರೂ....”

“ ಇನ್ನೇನೈತೆ ?”

“ ಒಳ್ಳೆ ಬ್ರಾಂಡಿ ಇದೆ ”

“ ದಿಟ್ಟ ಏಳದ್ದೆ ಮುನಿಸೊಂಟೀರಾ ?”

“ ಇಲ್ಲ—ಹೇಳು.”

“ ನಂಗೆ ಬ್ರಾಂಡಿ ಕಂಡೆ ಪಾಣ.”

ಮೈಲಾರಯ್ಯ ನಷ್ಟನಕ್ಕು,

“ ನಿನ್ನ ಹತ್ತಿರ ಸುಳ್ಳು, ತಟವಟ ಇಲ್ಲ—ಆದೇ ನನಗೆ ಸಂತೋಷ.”

“ ತಪ್ಪು ಮಾಡೋರು ಸುಳ್ಳು ಏಳ್ಳೇಕು—ನಾನೇಕೆ ಏಲ್ಲ ಬುದ್ದಿ.”

“ ನೀನು ತಪ್ಪು ಮಾಡುತ್ತಿಲ್ಲವೇ ?”

“ ಇಲ್ಲ.”

“ ಗೌಡನನ್ನುಲ್ಲದೆ ಬೇರೆ....”

“ ಗೌಡ ಸರ್ಯಾಗಿ ಇದ್ದಿದ್ದೆ ನಾನಾಯಕೆ ಬೇರೆ ಓಗಿದ್ದೆ.”

“ ಅದೂ ನಿಜ ಚೆನ್ನಿ. ನಾವು ಎಲ್ಲದಕ್ಕೂ ಹೆಗೆಸರನ್ನೇ ಆಕ್ಷೇಪಿಸುತ್ತೀವೆ.

ಅವರಿಗೆ ಕಿಟ್ಟಿದಾರಿ ತೋರಿಸುವ ಗಂಡಸರನ್ನು ಬಿಟ್ಟುಬಿಡುತ್ತೀನೆ.”

“ ಎಷ್ಟು ವೈನವಾಗಿ ಮಾತಾತ್ಮಿಕಿ ಬುದ್ದಿ ” ಎಂದಳು.

ಮೈಲಾರಯ್ಯ ಹೊರಗೆ ಎದ್ದು ಈಂಗಿ ಪಾವಣ್ಣಿಗೆ ಸೂಚನೆಕೊಡಲು,

ಅವನೇ ತಿಂಡಿಯಿದ್ದ ತಟ್ಟಿಗಳನ್ನೂ, ಮಧ್ಯದ ಶೀಫೆ, ಮತ್ತು ಇತರ ಪರಿಕರೆಗಳನ್ನೂ ತಂದಿಟ್ಟು, ಚೆನ್ನಿಯನ್ನು ನೋಡಿ.

“ ಜಂಡಾಕೆದ್ದೀಯಾ ಚೆನ್ನಿ ” ಎಂದ.

“ ಇದಿನ್ನೀ ನೋಡಪ್ಪಾ ”

“ ಧಂಡಿಗಳು ಅವರೂಪಕ್ಕೆ ಬಂದವೇ ಚೆನ್ನಿ—ಅವರೇ ನಮ್ಮ ಭಾಗದದೇವು. ಅವರೂ ಚಂದಾಗಿ ನೋಡಿಕೊಂಡಿ.

ಚೆನ್ನಿ ಮುಗಳುಗೆ ಬೀರಿ ಕತ್ತು ತಗಿಸಿದಳು.

ಪಾವಣ್ಣ ಹೊರಗೆ ಹೊರಡಲನುವಾಗಿ,

“ ನಾನು ಹೊರಗೇ ಇರ್ತಿನೀ ಬುದ್ದಿ—ಎನು ಬೇಕಾದ್ದೂ ನನ್ನ ಕೂಗಿ.”

“ ಎಲ್ಲಾ ಕೆಲ್ಲ ನೀವೇ ಮಾಡ್ತೂ ಇದ್ದಿರಲ್ಲಾ ಪಾವಣ್ಣಿ.”

“ ತಮಗೆ ಸಂಖೋಚನಾದ್ರಿ, ಸಾಕು ಬುದ್ದಿ. ತಮ್ಮಂಥ ಉತ್ತಮರ ಸೀವೆ ದಿನಾ ಸಿಕ್ಕುತ್ತಾ.”

ಎಂದು ಬಾಗಿಲು ಮುಂದಕ್ಕೆ ಲೀಡುಕೊಂಡು ಹೊರಗೆ ಹೋದ್.

ಚೆನ್ನಿಯೇ ಎರಡು ಗ್ರಾಸುಗಳಿಗೆ ಬ್ರ್ಯಾಂಡಿ ಬಗ್ಗಿಸಿ, ಸೋಡಾ ಬೆರಿಷಿದಕು.

ಅದನ್ನು ದಿಟ್ಟಿಸಿ ನೋಡುತ್ತಿದ್ದ ನ್ಯೂಲಾರಯ್ಯ ನಕ್ಕು,

“ ಎಲ್ಲಾ ಬರತ್ತೆ ” ಎಂದೆ.

“ ನಂಗೆ ಅಭ್ಯಾಸವೈತೀಂತ ಏಳಿದ್ದು ಲ್ಲಾ !”

“ ಅಭ್ಯಾಸ ಮಾಡಿಸಿದವರು ಯಾರು ?”

“ ಗೌಡೆ.”

“ ಹೇಗೆ ?”

“ನಾನು ಒಸಗೆ ಮಾಡೊಂಡಿ ಗಂಡನ ಮನೆಗೆ ಬಂದೆ. ಗೌಡ ದಿನಾ ಇದನ್ನು ತಕ್ಕೊಳ್ಳಲ್ಪಡ್ಡಿದ್ದೆ. ಅವನು ತಕ್ಕೊಳ್ಳೊಳ್ಳೊವಾಗ ನಾನು ಎದುರಿಗೆ ಕುಂತಿಟ್ಟೀಕು. ಒಂದಿನ ನನ್ನೊ ತಕ್ಕೊ ಅಂದ—ನಾನು ಒಲ್ಲೆ ಎಂದೆ. ಇಡೊಳ್ಳಂಡು ನನ್ನ ಉಯ್ದೆ. ಅವನ ಆಘಾತ್ಯಕ್ಕೆ ಒಸಿ ಕುಡಿದೆ—ಮ್ಯೇ ಎಂಗಿಂಗೋ ಅಯ್ಯು—ಜೊರ ಬಂತು ಅಂದೊಂಡೆ. ಅವ್ಯಾಕೆ ಅದೇ ಮಾಮೂಲಾಯಿತು. ಕೆಲವು ದಿನ ಅವನು ನನ್ನ ಜತಿ ಚಂಡಾಕೆದ್ದು—ಆಗ ದಿನಾ ನಾನೂ ಅವನೂ ತಕ್ಕೊಳ್ಳಲ್ಪಡ್ಡು.”

“ ಈಗೇನ್ನಾಳ್ತಿತ್ತೀ ?”

“ ದಿನಾ ತಕ್ಕೊಳ್ಳುತ್ತಿಲ್ಲ. ಒಂದೊಂದು ದಿನ ಬೇಕು ಅನಿಸ್ತಿದ್ದೆ, ಗಂಗೀನ ಕಳ್ಳಿ ತರಿಸೊಂತೀನಿ.”

“ ಗಂಗಿ ಯಾರು ?”

“ ನಮ್ಮ ಉಣಿನೋಳು ”

“ ಅವಳು ನಿನ್ನ ವಿವರ ಗೌಡನಿಗೆ ಹೇಳುವುದಿಲ್ಲವೇ ?”

“ ಇಲ್ಲ—ಅವಳು ಮುಗಿ. ಅದೂ ಅಲ್ಲಿ ಇರಾ ಗೌಡನ ಮೊಕ ಕಂಡರೆ ಅವಳಿಗಾಗದು.”

“ ನಾನು ನಿಮ್ಮ ಮನೆಗೆ ಬಂದಿದ್ದ ದಿವಸ ಗಂಗಿ ಎಲ್ಲಿದ್ದು ?”

“ ಒಳಗೆ ಅಡಿಗೆ ಬೇಸ್ತಿದ್ದು ”

ಎಂದು ಅವನ ಸಮೀಪಕ್ಕೆ ಸರಿದು,

“ ಧಣೆ—ನೀವು ಮಾಂಸ ತಿನ್ನಿ_ರಾ ?” ಎಂದು ಕೇಳಿದಳು.

“ ಏಕೆ ?”

“ ನಾನು ಪರಮಾಃ ಮಾಂಸದಿಗೆ ಮಾಡಿ ಕಳಸ್ತಿನಿ.”

“ ಮಾಂಸ ತಿನ್ನುವುದಿಲ್ಲ ಚೆನ್ನಿ—ಮೊಟ್ಟಿ ದೋಸೆ ತಿನ್ನಿ_ನಿ.”

“ ದಸ್ತ್ರೀರೂನ ಅಟ್ಟ ತಾಕ್ಕೆ ನಾಳೆ ಕಳ್ಳಿ-ಮೊಟ್ಟೆ ದೊಸೆ ಮಾಡಿ ಕಳಿಸ್ತೀನಿ.”

“ ಈಗಲೇ ಬೇಡ ಸುಮೃಸಿರು. ನಾನು ಹೇಳಿದಾಗ ಮಾಡಿಸಿ ಕಳುಹಿಸುವೆ ಯಂತೆ.”

ಗ್ರಾಮಗಳು ಖಾಲಿಯಾಗಲು ಮೈಲಾರಯ್ಯನೇ ಎರಡು ಗ್ರಾಮಗಳಿಗೂ ‘ಬಿಗ್ ಡೋಸ್’ ಬಗ್ಗಿಸಿದ ; ಜೆನ್ನಿ ಸೋಡಾ ಬೆರಸಿದಳು.

ಎರಡ ನೇಯ ಗ್ರಾಮ ಮುಗಿಯುವುದೆಂಳಿಗಾಗಿ ಜೆನ್ನಿ ಮೇಲ್ಲಿನೆ ಮೈಲಾರಯ್ಯನ ಬಳಗೆ ಸರಿದು ಅವನ ಗ್ರಾಮ ಕಿತ್ತುಕೊಂಡು, ಕುಡಿದು,

“ ನಂಗೆ ಕೊಡ್ಡೆ ನೀವೇ ಕುಡಿತೀರಲ್ಲಾ !” ಎಂದಳು.

ಮೂರನೆಯ ನಾಡಿ ಗ್ರಾಮಗಳು ಭರ್ತಿಯಾಗಲು ಜೆನ್ನಿ ತನ್ನ ಗ್ರಾಮನಿಂದಲೇ ಮೈಲಾರಯ್ಯನಿಗೆ ಕುಡಿಸುತ್ತಾ, ಅವನ ಕೆನ್ನೆ ಸವರಿ,

“ ಎಪ್ಪು ಚಂದಾಕಿದ್ದಿರಿ ನನ್ನ ದೊರೆ ” ಎಂದಳು.

ಗ್ರಾಮ ಕೆಳಗುರುಳುವುದನ್ನೂ ಲಕ್ಷಿಸದೆ ಮೈಲಾರಯ್ಯ ಅವಳ ನ್ನು ಭರದಿಂದಪ್ಪಿ, ಮತ್ತೆ ಮತ್ತೆ ಚುಂಬಿಸಿದ.

ಒಂದು ಗಂಟೆ ತರುವಾಯ ಎಚ್ಚರಗೊಂಡ ಜೆನ್ನಿ ಎದ್ದು ಕುಳಿತು,

“ ಗಂಟೆಯೆಪ್ಪು ?” ಎಂದಳು.

“ ನಾಲ್ಕು.”

“ ಇನ್ನು ನಾನು ಒಲ್ಲಿಬೀಕು.”

“ ಹೊತ್ತಿನ್ನೂ ಮುಳುಗಿಲ್ಲ. ಹೊದರಾಯಿತು ಜೆನ್ನಿ.”

“ ನಂಗೆ ಇನ್ನೊಸಿ ಕುಡಿಯೋಕೆ ಕೊಡಿ.”

ಪುನಃ ಗ್ರಾಮಗಳಿಗೆ ಬಗ್ಗಿಸಿ, ಅವಳ ಕೈಗೊಂಡು ಗ್ರಾಮ ಇತ್ತೆ ಮೈಲಾರಯ್ಯ,

“ ನೀನು ಬಹಳ ಕುಡಿತೀ ಜೆನ್ನಿ-ಇಪ್ಪು ಕುಡಿಯಬಾರದು-ಮೈಗೊಳ್ಳಿಯ ದಲ್ಲಿ.”

“ ಏನೂ ಅನ್ನಬೇಡಿ ದೊರೆ-ನಂಗೆ ಬಲೆ ಕುಸಿಯಾಗ್ಗೇತಿ.”

“ ಪುನಃ ನಿನ್ನನ್ನ ಕಾಣುವುದು ಯಾವಾಗ ಜೆನ್ನಿ ?”

“ ನಿಮ್ಮನೇಗೇ ನಾನು ಬರಾಕೆ ಆಗಾಕೆಲಾವು ?”

“ ಉರಿನಲ್ಲಿ ಇನ್ನು ಉರಿದು ಬೇಯುತ್ತಿರುವಾಗ, ನೀನು ನಮ್ಮ ಮನೆಗೆ ಬಂದರೆ ಮುಗಿದೇ ಹೊಯಿತು.”

“ ಅಂಗಾದ್ರೆ ಎಲ್ಲಿ-ನೀವೇ ಏಳಿ ?”

“ ಎಲ್ಲಿ ಎಂದು ಹೇಳಲಿ ?”

ಎಂದು ಮೈಲಾರಯ್ಯ ಯೋಚಿಸುತ್ತಿರಲು, ಚೆನ್ನಿಯೇ,

“ ಸೋನೂರ ಇಲ್ಲೇ ಬತ್ತೀನಿ-ಮಿಕ್ಕ ದೀಸ ನೀವೇ ನಮ್ಮ ಅಟ್ಟೀಗಿ ಬಣ್ಣಿ.”

“ ನಾನು ಪ್ರಾಣ ಮುಡಿಪಾಗಿಟ್ಟೇ ಅಲ್ಲಿಗೆ ಬರಬೇಕು.”

“ ಭಯವಿಲ್ಲ ದೊರೆ-ರಾತ್ರಿ ಗೌಡ ಮನೆಗೆ ಬ ರಾ ಕಿ ಲ್ಲ-ಅವಸ್ಥಿಗೆ ಜೂಜಿಂದು ಗಲಾಟೆ-ಅಲ್ಲಿ ಚಂಚೆಯಾಗಿಟ್ಟೇ ಅವನು ಮುಗಿನ ಟಂಕಾ ಕುಡಿ ರಾನೆ. ತ್ವಾಟೆ ಬಿಟ್ಟು ಒರಗೆ ಕಾಲಿಡಾಕೆಲ್ಲ-ನೀವು ಧ್ಯೇಯವಾಗಿ ಬನ್ನಿ-ನಾನೂ ಗಂಗಿ ನಿಮ್ಮ ಪರಾಣಕ್ಕೆ ಪರಾಣ ಕೊಡ್ಡಿನಿ.”

“ ನೋಡ್ಡಿನಿ ಚೆನ್ನಿ-ನಾನು ಬರೋದಾದ್ದೆ ದಸ್ತಾರ್ ಕೈಲಿ ಹೇಳಿ ಕಳ್ಸಿನಿ.”

“ ಅಂಗೇ ಮಾಡಿ ”

ಎಂದು ಮೇಲಕ್ಕೆದ್ದು ಬಟ್ಟಿ ತಲೆಗೂದಲು ಸರಿಪಡಿಸಿಕೊಂಡು,

“ ಇನ್ನೂ ಬರಲಾ ?” ಎಂದಳು.

ಅವಳನ್ನುಪ್ಪಿ ಮುದಿಟ್ಟೆ ಮೈಲಾರಯ್ಯ,

“ ತರುಗಿ ನಿನ್ನ ನೋಡೊವರೆಗೆ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲ ಚೆನ್ನಿ.”

“ ನಾಳೀಕೆ ಬನ್ನಿ ”

ಎಂದು ತಲೆಯ ಮೇಲೆ ಸೆರಗು ಹಾಕಿಕೊಂಡು ಹೊರಬಿದ್ದ ಳು.

೮

ಎರಡು ವಾರೆ ಕ್ಷಿಂತುವಲ್ಲಿ ಮೈಲಾರಯ್ಯ ಜೆನ್ನಿಯರ ವಿಶ್ವಾಸ ದೃಢ ಹಬ್ಬಿತು.

ಜೆನ್ನಿ ಪ್ರತಿ ಸೋಮವಾರ, ಪಾಪಟಿನ ಪಡಬಾನೆಯಲ್ಲಿ ಮೈಲಾರಯ್ಯ ನನ್ನು ಕಾಣಲ್ಪತ್ತಿದ್ದಳು.

ಈ ಮಧ್ಯೆ ಒಂದೊಂದು ದಿನ ರಾತ್ರಿ ಮೈಲಾರಯ್ಯನೇ ಗೌಡನ ಮನೆಗೆ ಹೋಗುತ್ತಿದ್ದ. ಅವನು ಜೆನ್ನಿ ಮನೆಯಿಂದ ಹೊರಬಿಳುವವರಿಗೆ ದಸ್ತಗೀರ್ ಕೈಯಲ್ಲಿ ರಿವಾಲ್ಪೂರ್ ಹಿಡಿದು ಮರೆಯಲ್ಲಿ ನಿಂತು ಕಾವಲು ಕಾಯುತ್ತಿದ್ದ.

ಭರಮೇಗೌಡನ ಬಗ್ಗೆ ನಾಕಮ್ಮ ವಿವರ ಸಂಗ್ರಹ ಮಾಡಿ ದ ಮೈಲಾರಯ್ಯ ಹತ್ತಾರು ಜನಗಳಿಂದ ಹೇಳಿಕೆ ಬರಿಸಿಕೊಂಡಿದ್ದ. ಒಂದು ದಿನ ಜೆನ್ನಿಯ ಹೇಳಿಕೆಯನ್ನು ತೆಗೆದುಕೊಂಡು ಅದಕ್ಕೆ ಅವಳ ಎಡಗ್ಗೆ ಹೆಚ್ಚಿಟ್ಟನ್ನು ಗುರುತು ಪಡೆದಿದ್ದ.

ಒಂದು ದಿನ ಮಿಾಸೆ ಹುರಿ ಮಾಡಿ ಉರೋಳಿಗೆ ಬಂದ ಭರಮೇಗೌಡ ಸಂಜೀಗೌಡನ ಮನೆಯು ಮುಂದೆ ನಿಂತು,

“ನಂಜಾ—ಲೇ ನಂಜಾ”

ಎಂದು ಕೂಗಿದ.

ಅವನ ಆಭರಣ ಕೇಳಿ ಸಂಡಗುತ್ತಾ ಹೊರಗೆ ಬಂದ ಸಂಜೀಗೌಡ,

“ ಏನು ಗೌಡರೇ—ಬಳ್ಳೇಕೆ ಬನ್ನಿ ” ಎಂದ.

“ ನಿನ್ನಪ್ಪಾರ ಇಲ್ಲಿ ಕಣ್ಣೀ—ನರ್ನಿ ಎಲ್ಲಲೇ ಬೇನಾಸಿರ ನನ್ನಗ್ಗೇ ? ”

“ ಸಂಟಿರ ಮನೆಗೆ ಓಗನ್ನೆ ಗೌಡರೇ.”

“ ತಾಪ್ಪಿಕ್ಕೆ ಅವಳ್ಳ ಕಳಸ್ಯೇಕೂಂತ ಗೊತ್ತಿಲಾಘ ? ”

“ ಗೊತ್ತಿತ್ತು. ಏನಾಡುಲಿ—ಸಂಟಿರು ಬಂದು ಬಲವಂತ ಮಾಡಿ ಕರೆತ್ತಿಂಡು ಓದ್ದು.”

“ ಉಟ್ಟಿನೆ ಟಿಂಕಾ ಲೇಖು (Time) ಕೊಟ್ಟಿವ್ವಿ. ಅಷ್ಟರಾಗೆ ಅವಳ್ಳ

ಕರ್ನಾಟಕ ಬಂದು ತೋಟದಲ್ಲಿ ಒಪ್ಪಿಸಿದ್ದಾಗ್ಯ ಸರೋಯ್ತು. ಇಲ್ಲಿದ್ದೇ ಉಣಿನೇ ದಿನ ನಿನ್ನ ಮನೆಗೆ ಬಲಕ್ಕೆ ಬೆಂಕಿ ಆಕಿಸ್ತಿನಿ-ಇದ್ದು ಅಟ್ಟ ಗೋಡೆ ಮಾತ್ರ ಬರೆಹ್ಯೇ ?”

ಸ್ತುಂಭಿಭೂತನಾಗಿ ನಂಜೇಗಾಡ ನಿಂತಿರಲು, ಮಾಸೆ ತೀರುತ್ತ ಭರವೇ ಗಾಡ ಮುಂದಡಿಯಿಟ್ಟೆ.

“ಸೋಲಿಸ್ ಸ್ಪೇಷನ್ನಿಗೇ ಬಂದ ಭರವೇಗಾಡನನ್ನು ಕಂಡು ಅಳ್ಟೆ ಗೊಂಡ ಸೆಂಟ್ರಿ ಸಿಂಗ್,”

“ಇದೇನು ಗೌಡ್ರೆ. ಈಸು ದೂರ ಪಾದ ಚೆಳಿಸಿದ್ದಿ”

ಎಂದು ಕೇಳಿದ.

“ನಿಮ್ಮ ಇನಿಸ್ಟೇಟ್ಟ್ ಅವರೆನಯ್ಯ ?”

“ಒಳಗೆನ್ನೆ-ಬನ್ನಿ ಗೌಡ್ರೇ”

ಎಂದು ಸಿಂಗ್ ಅವನನ್ನು ಒಳಗೆ ಕರೆದೊಯ್ದು.

ಸಿಟಿನ ಮೇಲೆ ಕುಳಿತ್ತಿದ್ದ ಮೈಲಾರಯ್ಯ ಮೇಲಕ್ಕೇಳಿದೆ, ಗಾಡಷಿಗೆ ಒಂದು ಕುಚ್ಚ ತೋರಿಸಿದ.

“ಗಾಡ ಕುಚ್ಚಿಯ ಮೇಲೆ ಕೂಡಲು ಮೈಲಾರಯ್ಯ ?”

“ಸಿಂಗ್ ಕಾಫಿಗೆ ಹೇಳು. ಹಾಗೇ ಒಂದು ವ್ಯಾಕು ಗೋಲ್ಡ್ ಫ್ಲೇರ್ ಸಿಗರೆಟ್ ತೆಗೆದುಕೊಂಡು ಬಂದು ಕೊಡು. ನೀನು ಹೊರಗೇ ಇರು-ಒಳಕ್ಕೆ ಯಾರನ್ನೂ ಬಿಡಬೇಡು.”

ಕಾಫಿ, ಸಿಗರೆಟ್ ಬರುವವರಿಗೆ ಮೈಲಾರಯ್ಯ, ಗಾಡ ಇಬ್ಬರೂ ಉಭಯ ಶುಭವೇನ್ನು ಲಿಲ್.

ಸಿಂಗ್ ಕಾಫಿ ಲೋಟುಗಳನ್ನು ತೆಗೆದುಕೊಂಡು ಹೊಡಿದ ಮೇಲೆ ಮೈಲಾರಯ್ಯ,

“ಉರೋಳಿಗೆ ನಿವ್ಯ ಬಂದಧನ್ನು ಇವತ್ತೀ ನಾನು ನೋಡಿದ್ದು ಗೌಡರೇ.”

“ಇವತ್ತು ಬಸಿ ಕೆಲ್ಲಾ ಇತ್ತು ಬಂದಿದ್ದೆ-ನಂಜೇಗಾಡ ಬಾಕಿ ನಿಲ್ಲಿಸಿ ಕೊಂಡಮ್ಮೆ.”

“ಕೊಡ್ಡಾನೆ-ಅವನೇನು ಗಾಳಿಗಂತಲು ಆಸಾಮಿಯೆಲ್ಲ.”

“ಅವನು ಬಾಕಿ ಕೊಡಿದ್ದಿನೆ ನಾನು ಬುಡಬೇಕಲ್ಲ !—ಭರವೇಗಾಡಂಗೆ ಎಲ್ಲು ಬಗೆದೊರು ಬದುಕ್ಕೂರಾ ಇನಿಸ್ಟೇಟ್ಟ್ !”

“ಎರಡು ಏಕೆ ಬಗೆಯಬೇಕು ?”

“ಅದ್ದೀ ನಾನು ಕೇಳಿಂದು.”

“ನಂಜೇಗೊಡ ಎರಡು ಬಗೆದಿದ್ದಾನೆಯೇ ?”

“ಅವನೂ, ಆ ಈಡಿಗರೋನು, ಎಡ್‌ಮುನಿಷಿಲ್‌ಯೋರು ಎಲ್ಲಾ ನನ್ನ ಮಾರ್ಕೆ ಮಸಲತ್ತು ಮಾಡ್ತವ್ಯಂತಿ ! ಅವರಿಗೆ ಯಾರೋ ಸಾಯೇಬ್ಬು ಬೇರೆ ಪರೀಕ್ಷಂತಿ !”

“ಸಾಹೇಬರು ಯಾರೋ ?”

“ಯಾರೋ ಸರ್ವಾಗಿ ಗೊತ್ತಿಲ್ಲ-ನಿಂವು ಅಲ್ಲವಲ್ಲ !”

“ನಿನು ಮಾತು ಗೊಡರೇ-ನಾನು ನಿಮ್ಮ ಸ್ನೇಹಿತ ಅಶ್ವೇ ?-ನಿಂವು ನನಗೆ ಮಾನುಂಲು ಕೊಡ್ತಿಲ್ಲೇ ? ನಿಮ್ಮ ಖಣ್ಣ ತಿಂದು ನಿಮಗೆ ದೊರ್ಕ ಬಗೆದ್ದಿ ದೇವರು ಮೇಚ್ಚುತ್ತಾನೆಯೇ ?”

“ಒಂದು ಕೆತ್ತ ನಾನು ಈಡಿಗರ ವಾಪಣಿನ ಮೈಮೂಳೆ ಮುರಿಸ್ತೇ-ಅವನು ಉಣಿಣ್ಣೇ ಬಾಯಿಗೆ ಮಣ್ಣ ಆಕಿದೆ-ಗೊತ್ತಾ ಇನಿಸ್ಪೇಟ್ರಿ ?”

“ಗೊತ್ತು.”

“ಯಾಕೇಂತಾ ಗೊತ್ತಾ ?”

“ನಿಮಗೇನೋ ಅನಾಯಾ ಮಾಡಿದಾಂತ ಕೇಳಿ.”

“ನಿನೂ ಇಲ್ಲ-ನನ್ನ ಎತ್ತಿನ ಮಡಿಕೊಂಡಿದ್ದ....”

ಅವನ ನಿರ್ಫಳ ನುಡಿ ಕೇಳಿ ಅಸಹ್ಯಪಟ್ಟುಕೊಂಡ ಮೈಲಾರಯ್ಯ,

“ಆ ಮಾತು ಉರಿನಲ್ಲಿಲ್ಲ ನಿಂವೇ ಡಂಗುರ ಸಾರೋದೇ ಗೊಡರೇ. ನಿಮ್ಮ ಹಂಡತಿ ವಿನಯ ನಿಂವು ಎತ್ತಿ ಆಡಿದರೆ ಅವನಾನ ಯಾರಿಗೆ ಯೋಚಿಸಿ.”

“ಅವಳ್ಳ ಎತ್ತಿ ಅಂದರೆ ಯಾರಾದರೂ ಮಕ್ಕೆ ಉಗದಾರು-ಉರಾಮಿ, ಅವಳು ನನ್ನ ಎತ್ತಿನಾ ?”

“ಹೊಗಲಿ ಬಿಡಿ-ಆ ವಿನಯ ಬೆಳಸುವುದಕ್ಕೆ ಇಷ್ಟವಿಲ್ಲ.”

“ನಾನು ಏಳದ್ದು ಗೃಹಿಲಿ ಮಡಿಕೊಂಡಿರಿ ಇನಿಸ್ಪೇಟ್ರಿ.”

“ನನಗೆ ಬೆದರಿಕೆ ಹಾಕ್ತಾ ಇದ್ದೀರಾ ?”

“ನಿಮ್ಮೇನಿರ್ಮೀ-ನಿಮ್ಮ ಸಾಹೇಬನ್ನೂ ಬೆದರಿಸ್ತೀಲ್ಲ.”

“ಇದು ಪೋಲಿಸ್ ಸ್ಟೇಂಟ್ ಗೊಡರೇ-ಬಾಯಿಗೆ ಬಂದಂತಿ ಮಾತಾಡ ಬೇಡಿ. ನಿಮ್ಮ ಮಾತು ಸೆಂಟ್ರೆ (Centry) ಕೆವಿಯ ಮೇಲೆ ಬಿಡ್ಡರೆ ಅನಾ ಹುತವಾದಿತು !”

“ಬಿಡ್ಡಿ-ಬಿಡ್ಡಿ, ನಾ ಕಾಣಿಯ್ದ ನಿಮ್ಮ ಪೋಲಿಸ್ !”

ಎಂದು ಭರಮೇಗೊಡ ಮೇಲಕ್ಕೆದ್ದು,

“ ಬಿರೀನಾ ಈ ಉರು ಬಿಡೋ ಏವಾಟ್ಟಿ ಮಾಡಿ ಇಸ್ತೇರ್ತೇ -
ಸೋಲೂರ್ ಅವಾ ನಿಮ್ಮ ಮೈಗೆ ಅಂಬಾಕೆಲ್ಲ ” .

ಎಂದು ಹೇಳಿ ಹೊರಟುಹೊಡ.

ಮೈಲಾರಯ್ಯ ಯೋಚಿಸುತ್ತ ಕುಳಿತ.

ಅಥ ಗಂಬೀ ಕೆದಿರಬಹುದು.

ಅಳುತ್ತ ಒಳಗೆ ಬಂದ ನಂಜೇಗೂಡ ಮೈಲಾರಯ್ಯನ ಪಾದಗಳ ಮೇಲಿ
ಬಿದ್ದು,

“ ಕಾಪಾಡಿ ಬುದ್ದಿ - ಉಣಿ ನೇ ಒಳೆ ನರಸಿಂಹ ಬಷ್ಟಿಸ್ತಿದ್ದೆ ಅಟಿಗೆ
ಚೆಂಕಿ ಮದಗ್ರೀನಿಂತ ಭರಮೇಗೂಡ ಏಳಿ ಓಗನ್ನೆ ” ಎಂದೆ.

“ ಓಹೋ ! ಇದೋ ಬಾಕಿ ವಸೂಲಿ - ನನಗೂ ಚೆದರಿಕೆ ಯಾಕಿ ಹೋಗಿ
ದ್ವಾನೆ ನಂಜೇಗೂಡ.”

“ ಏನಾತ್ಮಿಕಿ ಬುದ್ದಿ.”

ಮೈಲಾರಯ್ಯನ ಮುಖ ಗಂಟಿಕ್ಕಿತು.

ಮನಸ್ಸಿನಲ್ಲಿ ಒಂದು ನಿಧಾರಕೆ ಬಂದಿದ್ದ ಮೈಲಾರಯ್ಯ.

“ ಈಗ ನರಸಿ ಎಲ್ಲಿದ್ದಾ ಲೆ ನಂಜೇಗೂಡ.”

“ ಕುಣಿಗಲ್ಲಿನಲ್ಲಿ ನಂಟರ ಮನೇಲಿದ್ವಾ ಲೆ.”

“ ನಾಳಿಯೇ ಅವಳನ್ನು ಇಲ್ಲಿಗೆ ಬರಮಾಡು.”

“ ಬುದ್ದಿ.....”

“ ನಾನು ಇರುವಾಗ ನಿನಗೇನು ಭಯ - ಸೀನು ಬದವಾಡು.”

“ ಅವಳ್ಳೆ ಎಲ್ಲಿ ಮಡಗ್ಗಿ.”

“ ನಿನ್ನ ಮನೇಯಲ್ಲಿ ಇಟ್ಟಿಕೊಂದು ಭರಮೇಗೂಡಿಸಿಗೆ ಹೇ ಇ
ಕಳಿಸು.”

“ ಇವತ್ತೇ ಆಳು ಕಳಿಸ್ತಿರ್ವಿ - ನಾಕೆ ಮಗ ಬತ್ತ್ಯತೆ.”

“ ಬರಲಿ. ಅವಳು ಬಂದ ಕೂಡಲೆ ನನಗೆ ಬಂದು ತಿಳಿಸು ”

ಎಂದವನನ್ನು ಕಳಿಸಿಕೊಟ್ಟಿ, ದಸ್ತೀರನನ್ನು ಕರೆದು, ಎ. ಎಸ್. ಹಿ
ಸಾಹೇಬರಿಗೆ ಕಾಗದ ಬರೆದು,

“ ದಸ್ತೀರ್ - ನಿನು ಈಗೇ ಬೆಂಗಳೂರಿಗೆ ಹೋಗಿ ಎ. ಎಸ್. ಹಿ
ಸಾಹೇಬರು ಎಲ್ಲಿದ್ದರೂ ಪತ್ತಿಮಾಡಿ ಈ ಕಾಗದ ಕೊಟ್ಟಿ ಅವರ ಜವಾಬು
ತೀಗೆದುಕೊಂಡು ಬೊ ” ಎಂದೆ.

ದಸ್ತೀರ್ ಕಾಗದ ತೆಗೆದುಕೊಂಡು ಹೊರಗೆ ಹೋಗಲು ಅನುಮಾನಸಲು,

“ ಇನ್ನೇನು ?”

“ ಒಂದು ಅರಿಕೆ ಏತೆ ಸೆಕಾರ್‌ರ್.”

“ ಬೇಗೆ ಹೇಳು.”

“ ನಾನು ಬರೋಟಿಂಕಾ, ಬರಮೇಗಾಡ್ದು ಅಟ್ಟೀಗೆ ಸೆಕಾರ್ ಹೋಗ ಕೂಡೆದು.”

“ ಹಾಗೇ ಆಗಲಿ—ಹೋಗು ”

ಎಂದು ಮೈಲಾರಯ್ಯ ಸಸುನಗುತ್ತ ನುಡಿದ.

ವೊರನೆಯ ದಿನ ದಸ್ತುಗೀರ್ ಎ. ಎಸ್. ಪಿ. ಸಾಹೇಬರ ಖತ್ತರ ತೆಗೆದುಕೊಂಡು ಹಿಂದಿರುಗಿದ.

ನರಸಿ ಇನ್ನೂ ಬರದಿರಲು ನಂಜೇಗೂಡನೇ ಅವಳನ್ನು ಕರೆತರಲು ಕುಣಿಗಲ್ಲಿಗೆ ಹೋದ.

ಮಾರನೆಯ ದಿನ ಹಿಂದಿರುಗಿದ ನಂಜೇಗೂಡ, ಸ್ವೇಷನ್ನಿಗೆ ಬಂದು ಮೈಲಾರಯ್ಯನಿಗೆ,

“ನರಸಿ ಕರೊಂಡು ಬಂದಿವ್ಯ ಬುದ್ದಿ” ಎಂದ.

“ಒಕ್ಕೆಯದು—ನರಸಿ ಉರಿಗೆ ಬಂದಿದಾ ಓ—ನೀನೇ ಬಂದು ಕರೆದು ಕೊಂಡು ಹೋಗಬಹುದು ಎಂದು ಭರಮೇಗೂಡನಿಗೆ ಹೇಳಿಕುಸು.”

ನಂಜೇಗೂಡ ತನ್ನ ಆಳನ ಸಂಗಡ ಭರಮೇಗೂಡನಿಗೆ ಸುದ್ದಿ ಮುಟ್ಟಿಸಿದ. ಆಳು ಹೇಳಿದ ಸಂತಿ ಕೇಳಿ ಕೊಮಾವಿಷ್ಟನಾದ ಭರಮೇಗೂಡ,
“ಆ ನನ್ನಗನೆ ಇಪ್ಪ ದೈಯ್ ಬಂತಾ—ಇಲ್ಲ ನೋಡ್ತೀರಿ”
ಎಂದು ತನ್ನ ಪಡೆಯೊಂದಿಗೆ ನೇರವಾಗಿ ನಂಜೇಗೂಡನ ಮನೆಗೆ ಬಂದು, ಬಾಗಿಲಿನಲ್ಲಿ ನಿಂತು,

“ಕರೊಂಡು ಬಾಲ್ಲೇ ಗೌಡಾ—ನರಸೇನಾ”

ಎಂದು ಕೂಗಿದ.

ರಿವಾಲ್ಪೂರ್ ಕೈಯಲ್ಲಿ ಹುಡಿದು ಒಳಗಿನಿಂದ ಬಂದ ಮೈಲಾರಯ್ಯ,
“ನರಸೀ ಬರಲ್ಲ ಗೌಡರೇ—ನೀವೇ ಒಳಗೆ ಬಂದು ಅವಳನ್ನು ಕರೆದು ಕೊಂಡು ಹೋಗಿ” ಎಂದ.

ಕ್ವಾಕಾಲ ಅವಾಕ್ವಾದ ಭರಮೇಗೂಡ,

“ಇಡೆಲ್ಲಾ ನಿನ್ನ ಮಸಲತ್ತೊ ಇನಿಸ್ವೇಟರ್—ಇರಲಿ ನನ್ನಗನೇ—ನಿನ್ನ ಅಮ್ಮಾಕೆ ಇಚಾರಿಸೊಂತಿರಿ”

ಎಂದು ತನ್ನ ಅನುಯಾಯಿಗಳ ಕಡೆ ನೋಡಿ,

“ ಏನು ನೋಡ್ತಿಲ್ಲೇ-ಒಳಗೆ ನುಗ್ಗಿ ” ಎಂದ.

ಭರಮೇಗೂಡನ ಅನುಯಾಯಿಗಳು ಒಳಗೆ ನುಗ್ಗಿಲೀತ್ತಿಸಲು, ಒಳಗಿನಿಂದ ಬಂದೂಕು ಹಿಡಿದ ಆರು ಜನ ಕಾನಿಸ್ಟೇಬಲಾಗಳು ಯೊರಗೆ ಬಂದು ಬಾಗಿಲಿಗೆ ಅಡ್ಡವಾಗಿ ನಿಂತರು.

ಗೂಡನ ಅನುಯಾಯಿಗಳಿಗೂ ಕಾನಿಸ್ಟೇಬಲಾಗೆ ಗೂಡನ ಫೆರ್ಫಣೆಯಾಯಿತು.

ನಂಜೇಗೌಡನ ಮನೆಯ ಸುತ್ತು ಅಡಗಿ ಕುಳಿದ್ದ ದ್ವಾರ್ಗಿರ್, ಮತ್ತಿತರೆ ಕಾನಿಸ್ಟೇಬಲಾಗಳು ಹಿಂದಿನಿಂದ ಬಂದು ಭರಮೇಗೂಡನನ್ನೂ ಅವನ ಅನುಯಾಯಿಗಳನ್ನೂ ಮುತ್ತಿ ಅವರ ಕೈಗಳಿಂದ ದೊಡ್ಡಿಗಳನ್ನೂ ಕಸಿದುಕೊಂಡರು.

ಭರಮೇಗೂಡನಿಗೆ ದಿಕ್ಕೇ ತೊರದಂತಾಯಿತು.

ದ್ವಾರ್ಗಿರ್ ಅವರೆಲ್ಲರ ಕೈಗೆ ಕೊಳಗಳನ್ನೂ ತೊಡಿಸಿದ.

ಈ ವೇಳೆಗೆ ಉರಿಗೆ ಉರೇ ನಂಜೇಗೌಡನ ಮನೆಯ ಮುಂದೆ ಜಾತೀಸೇರಿತ್ತು.

ಮೈಲಾರಯ್ಯ ಗಟ್ಟಿಯಾಗಿ,

“ ನರಸಿಂ ” ಎಂದು ಕೊಗಿದ.

ಗಡಗಡ ನಡುಗುತ್ತಿದ್ದ ನರಸಿಯ ಕೈಹಿಡಿದು ನಂಜೇಗೌಡ ಕರೆತಂದು ಮೈಲಾರಯ್ಯನ ಮುಂದೆ ನಿಲ್ಲಿಸಲು ಮೈಲಾರಯ್ಯ,

“ ಹೆದರಬೇಡ ನರಸಿ-ನಾನು ಹೇಳುವುದನ್ನೂ ಧೈಯವಾಗಿ ಮಾಡು ” ಎಂದ.

ನರಸಿ ತುಸು ಕತ್ತಿತ್ತಿ ನೋಡಿ, ಕತ್ತು ತಗ್ಗಿಸಿದಳು.

“ ಅಲ್ಲಿ ನೋಡು ನರಸಿ-ನಿಮ್ಮಪ್ಪನ ಮೆಟ್ಟು. ಅದನ್ನು ತೆಗೆದುಕೊಂಡು, ನಿನ್ನ ಮನಸ್ಸು ಬಂದಪ್ಪ ಭರಮೇಗೂಡನನ್ನೂ ಹೊಡಿ.”

ನರಸ ವರೋನವಾಗಿ ನಿಂತಿರಲು ಕರೆಳದ ಮೈಲಾರಯ್ಯ,

“ ನಾನು ಹೇಳಿದ ಹಾಗೆ ಕೇಳಿದ್ದರೆ ನಿನಗೆ ಒದೆ ಬೀಳುತ್ತದೆ ನೋಡು ” ಎಂದ.

ಜಗುಲಿಯ ಮೇಲಿದ್ದ ಮೆಟ್ಟನ್ನೂ ಯಾರೋ ತಂದು ನರಸಿಯ ಕೈಗತ್ತರು. ನರಸಿ ಅನುಮಾನಿಸುತ್ತು ನಿಂತಳು.

ಈ ಧೃತ್ಯ ನೋಡುತ್ತಿದ್ದ ಜನಜಂಗುಳಿ,

“ ಹೊಡಿ ನರಸಿ-ಹೆದರಬೇಡ ” ಎಂದರು.

ಅವರ ವೀರಭೂತಿದಿಂದ ಹುರಿಗೊಂಡ ನರಸಿ. ಮೆಟ್ಟಿನಿಂದ ಭರವೇ ಗೌಡನ ಮುಖಕ್ಕೆ ನಾಲ್ಕು ವೆಟ್ಟುಕೊಟ್ಟಿಳ್ಳು.

ಜನಸಂದರ್ಶಿ ತಮ್ಮ ಚಪ್ಪಲಿಗಳಿಂದ ಭರವೇಗೌಡನನ್ನು ಧಳಿಸಿದರು.

ಗೌಡನ ಮುಖದಿಂದ ಬೆವರು, ರಕ್ತ ಹರಿಯಲಾರಂಭಿಸಿದವು.

“ ಇನರನ್ನೆಲ್ಲ ಸ್ವೇಷಣಿಗೆ ಕರ್ಕೊಂಡು ಹೋಗಿ, ಲಾಕಪ್ ಸೇರಿಸು ದಸ್ತಗೀರ್ ”

ಎಂದು ಮೈಲಾರಯ್ಯ ಅಜ್ಞೆ ವಿಧಿಸಲು, ಕುರಿಗಳನ್ನು ಟ್ಟಿಕೊಂಡು ಹೋಗುವಂತೆ ಸೋಲಿಸಿನವರು ಭರವೇಗೌಡನನ್ನೂ ಅವನ ಅನುಯಾಯಿಗಳನ್ನೂ ಅಟ್ಟಿಕೊಂಡು ಹೋದರು.

ಉಂಗಿ ಉಂಗಿ ಮೈಲಾರಯ್ಯನನ್ನು ಕೊಂಡಾಡಿ ಧನ್ಯವಾದ ಅರ್ಪಿಸಿತು.

ಭರವೇಗೌಡ ಮತ್ತು ಅವನ ಅನುಯಾಯಿಗಳ ಮೇಲೆ ಲೈಸನ್ಸ್ ಪಡೆಯದೆ ದ್ವಾರ್ತೆಗೆ ನಡೆಸಿದ ಆಪಾದನೆ. ಕಳ್ಳಿಭಟ್ಟೆ ಸಾರಾಯಿ ತಯಾರು ನೂಡುತ್ತಿದ್ದ ಆಪಾದನೆ ಹೊರಿಸಲ್ಪಟ್ಟಿತು. ಶಿಕ್ಕೆ ಸ್ವಾತಃಸಿದ್ಧವಾಗಿದ್ದ ದರಿಂದ ಮೈಲಾರಯ್ಯ ಅವನ ಮೇಲೆ ಖಚಿತ ಆಪಾದನೆ ಹೊರಿಸಲಿಲ್ಲ.

ವಿಚಾರಣೆಯಾಗಿ ಭರವೇಗೌಡನಿಗೆ ಎರಡು ವರ್ಷ ಸ್ತರಮು ಶಿಕ್ಕೆ ಮತ್ತು ಮೂರು ಸಾವಿರ ರೂಪಾಯಿ ದಂಡ, ಅವನ ಅನುಯಾಯಿಗಳಿಗೆ ಒಂದು ವರ್ಷ ಸಾದಾ ಶಿಕ್ಕೆ ವಿಧಿಸಲಾಯಿತು. ಭರವೇಗೌಡನಿಗೆ ಪರೀಕಾಗಿದ್ದ ಇನ್ನಾವೆಕ್ಕೂ ಸಂಜೀವಯ್ಯನಿಗೆ ಬರೆವ್ವಾ ಆಗಿ, ಆಗುಂಬಿಗೆ ಸಬ್ರಾ ಇನ್ನಾವೆಕ್ಕರಾಗಿ ವರ್ಗ ವಾಯಿತು.

ಸೋಲಾರು ಮೊಕ್ಕಮೆ ಮೈಲಾರಯ್ಯನ ಕೀರ್ತಿಯನ್ನು ವಿಸ್ತರಿಸಿದು ದಳ್ಳಿದೆ ಸಂಬಳದ ಬಡ್ಡಿಯನ್ನೂ ದೂರಕೆಸಿತು. ಅವನ ಸಾಹಸವನ್ನು ಮೆಚ್ಚಿ ಕೊಂಡ ಡಿ. ಐ. ಬಿ ಸಾಹೇಬರು ‘ರಾಷ್ಟ್ರಪತಿ ಪದಕ’ವನ್ನು ಮೈಲಾರಯ್ಯನಿಗೆ ಕೊಡಿಸಲು ಸಿಫರಿಸಿದರು.

ವೆಂಕಟ್ ನವರ ಆನಂದಕ್ಕೆ ಪಾರನೇ ಇಲ್ಲವಾಯಿತು.

ಮೈಲಾರಯ್ಯನ ಗೌರವಾರ್ಥ ಭಾರಿ ಬೈತಣವನ್ನೇ ಪರಿಸಿ,

“ ನಮ್ಮ ಭಾಗದ ದೇವರ ಹಾಗೆ ಬಂದು ನಮ್ಮನ್ನು ಕಾಪಾಡಿದಿರಿ. ನಿಮ್ಮ ಉಪಕಾರ ಹೇಗೆ ತೀರಿಸಬೇಕೋ ಕಾಣಿ ” ಎಂದರು.

“ ಉಪಕಾರವೇನು ಬಂತು ವೆಂಕಟ್ ನವರೇ. ನನ್ನ ಕರ್ತವ್ಯ ನಾನು ನಿರ್ವಹಿಸಿದೆ.”

“ ಈಗಲೇ ಬೆಂಗಳೂರಿಗೆ ಹೊರಟುಹೋಗುವಿರಾ ?”

“ ಇಲ್ಲ. ಇನ್ನೂ ಕೆಲವು ದಿನ ನಾನು ಇಲ್ಲಿಯೇ ಇದ್ದು ಯಾವ ಪ್ರತಿಕ್ರಿಯೆಯೂ ಆಗದಂತೆ ನೋಡಿಕೊಳ್ಳಬೇಕೆಂದು ಸಾಹೇಬರು ಅಪ್ಪಣಿ ಮಾಡಿದ್ದಾರೆ.”

“ ಬಹಳ ಸಂತೋಷ ” ಎಂದರು.

ಅದೇ ರಾತ್ರಿ ಮನೆಗೆ ಬಂದ ಮೈಲಾರಯ್ಯನನ್ನು ನೋಡಿ, ತನು ಮುನಿಸುಗೊಂಡ ಚೆನ್ನಿ,

“ ಸಾಯೇಬಿಗೆ ಈಗ ನೆತ್ತು ಬಂತೇನೋ ?” ಎಂದಳು.

“ ಕೈತುಂಬ ಕೆಲಸವಿತ್ತು ಚೆನ್ನಿ-ಇತ್ತ ಬರಲಾಗಲಿಲ್ಲ.”

“ ಉರಿಗೆ ಒಲ್ಲು ಓಗ್ಗಿರಾ ?”

“ ಇಲ್ಲ-ಇನ್ನೂ ಕೆಲವು ತಿಂಗಳು ಇಲ್ಲೇ ಇರುತ್ತೇನೆ. ಐನ್ನು ಗಾಡನ ಕಡೆ ಯವರು ಮತ್ತೆ ಕಿತ್ತಾವತಿ ಮಾಡದಂತೆ ನೋಡಿಕೊಳ್ಳಬೇಕಾಗಿದೆ.”

ಚೆನ್ನಿಯ ಮನಸ್ಸಿನಲ್ಲಿದ್ದ ದೊಡ್ಡ ದುಗುಡ ಹರಿಹಾರವಾದಂತಾಯಿತು.

“ ಬೆಂಗಳೂರಿಗೆ ಹೋಗಿ ಗಾಡನ್ನು ನೋಡಿಕೊಂಡು ಬರಲಿವೇ ಚೆನ್ನಿ ?”

“ ಅವು ಕೆಟ್ಟಿಂದುಂತಿ ನಾನಾಯ್ಕೆ ನೋಡಲಿ.”

“ ಎಷ್ಟುದರೂ ಗಾಡ ನಿನ್ನ ಗಂಡ.”

“ ಗಂಡನ್ನು ಗುಂಡಿಗಿಕ್ಕಿದ ದಿನ ನಂಗಿ ನಿರುಂಬಿಲವಾಗ್ನೀತಿ.”

“ ಎರಡು ವರ್ಷ ಕಳೆದ ಮೇಲೆ ಅವಸು ಇಲ್ಲಿಗೆ ಹಿಂದಿರುಗುತ್ತಾನೆ- ಆಗವನು ನಿನ್ನ ಸುಮೃದ್ಧಿ ಬಿಡುತ್ತಾನೆಯೇ ?”

“ ಇನ್ನೇನಾಂತಾನೆ ಬುಡಿ ಬುದ್ದಿ-ನರಸಿಂ ಕೈಲಿ ಮೆಟ್ಟಿನಲ್ಲಿ ವದೆ ಬಿದಾಗಲೇ ಅವನ ಪ್ರೇಗರು ಆಗೋಡೀಯ್ಯ-ನನ್ನ ಏನಾಂತಿರಿ ?”

“ ಏನು ಮಾಡಬೇಕು.”

“ ಒಸಿ ದಿನ ಬುಟ್ಟೆ ನೀವು ಒಂಟೆಟೆ ನನ್ನ ಗತಿ ?”

“ ಆಗಾಗ್ಗೆ ಬಂದು ನಿನ್ನ ನೋಡಿಕೊಂಡು ಹೋಗ್ಗಿನಿ.”

“ ಉರುಕೂ-ನಿಷ್ಟು ಎಲ್ಲಿರಿರಿ ಅಲ್ಲಿಗೇ ನಾನೂ ಬತ್ತಿನಿ.”

“ ಸದ್ಯ-ಅಂಥ ಕೆಲಸ ಮಾಡಿಯಾ-ನನ್ನ ಕೆಲಸದ ಬಾಯಿಗೇ ಮಣ್ಣ ಬೀಳತ್ತಿ.”

“ ನಿಮ್ಮ ಸಂಸಾರ ಇಲ್ಲಿಗೇ ಕರಸೊಳ್ಳಿರಿ ?”

“ ಕರಸಿಕೊಳ್ಳಬೇಕು-ಪ್ರೇವಲ್ ದ್ಯುಪಿ ಮೇಲೆ ನಾನು ಬಂಡಿದ್ದು ದರಿಂದ ಸಂಸಾರ ಕರಸಿಕೊಳ್ಳಲಿಲ್ಲ. ಈಗ ಇಲ್ಲೇ ಇರುವುದು ನಿಶ್ಚಯವಾದ ಮೇಲೆ ಸಂಸಾರ ಬಿಟ್ಟಿರುವುದಕ್ಕಾಗುತ್ತದೆಯೇ ?”

“ನನ್ನ ಮರ್ತು ಬುಡ್ಡಿಗೇನೋ ?”

“ ಇಲ್ಲ ಚೆನ್ನಿ-ನಿನ್ನ ಮರೆಯಲ್ಲ-ನಿನ್ನ ಉಪಕಾರ ಮರೆತರೆ ದೇವರು
ಮೆಚ್ಚುತ್ತಾನೆಯೇ ?”
ಎಂದು ಹಾದಿರ್ಕವಾಗಿ ನುಡಿದ.

೨೦

ತಮ్ಮ మనేయ సమివదల్లిద్ద ఒందు మనేయన్న వేంకళ్ల నవరు
మైలారయ్యనిగి గొత్తునాడికొట్టిరు.

ఆంచమ్మనవరే నింతుకోండు మనే ఆళ్ళుగట్టు మాడిసిదరు.

ఒందు భానువార మైలారయ్య జీంగళారిగి హోగి, హండతి
యన్న కరెదుకోండు ఒంద.

ఆంచమ్మజానకియన్న స్పుంత మగళంతి పరిగణిసలారంభిసిదరు.
సుభద్రనంతూ జానకిగే గంటి బిడ్డ లు.

ఒంద దిన సుభద్రనిగి జానకియే తలేబాటి జడె హసేయుత్తిద్దఖు.
ఆంచమ్మ అవరేదు కులతు హా కట్టుత్తిద్దరు.

జడె హసేదుదు ముగియలు, జానకి అవళ ముందలే బాచుత్తూ,

“ ఒళ్లే గండు గొత్తునాడి సుభద్రనిగి బేగ మదువే మాడిచిడ
బేకు అంచమ్మనవరే ” ఎందటు.

“ హౌదమ్మహౌదు. ఆణియాద గండు సిక్కబేశల్ !”

“ ప్రయత్న సడెదిదేయే ?”

“ ఉగాది కళీద వేలే ఒందు తింగళు రజూ తేగెదుకోండు
గండు హుడుకువుదక్కే అవరు హోగబేశికిందిద్దారే.—నినగి యాదాదరూ
గొత్తిద్దరే హేళు జానకి.”

“ ఈ విషయ వేంకళ్ల నవరు నన్న యజమానర హత్తిర ప్రస్తామిస
లిల్లవే ?”

“ ఇల్ల—ఇమ్మ దినవ్వు ఈ భరమేగాడన పురాణవే ఆయితు—
కాగతొనే అవరిగూ బిడువు.”

“ ఆవర తమ్మ ఒట్టు వర ఇద్దున్ని—కాలేజినల్లి ఓద్దు ఇద్దునే.

ಕೂಲೇಜಿನ ಅಟ್ಟವಾಟಿಗಳಲ್ಲಿ ಲ್ಲಾ ಮುಂದಿದ್ದಾನೆ ಶಾಮನನ್ನು ಅವರೂ ನಾನೂ ಬೆಳಸಿದ್ದೇವೆ ನಮ್ಮ ನಾತು ಆವನು ಮಿಥುವುದಿಲ್ಲ ಎನ್ನುವ ನಂಬಿಕೆಯಿದೆ.”

“ ಮನೆಯಲ್ಲಿ ಬೆಣ್ಣೆ ಇಟ್ಟುಕೊಂಡು, ಉಂಟಿಲ್ಲೆ ಲ್ಲಾ ತುಪ್ಪಕ್ಕೆ ಅಲೆದನಲ್ಲಿ ಜಾನಕಿ-ಹೇಗಾದರೂ ನಾಡಿ ಈ ಸಂಬಂಧ ಕುದುರಿಸಿ ಪ್ರಣ್ಯ ಕಟ್ಟಿಕೊಳ್ಳುವ್ವು.”

“ ವೆಂಕಟ್ಟಾನವರಿಗೆ ಹೇಳಿ ನಿಷ್ಪತ್ತಿ ನಮ್ಮನೆಯವರ ಹತ್ತಿರ ಈ ವಿಷಯ ಪ್ರಸ್ತಾಪಿಸಿ—ಲ್ಲಿಂದ ಕೆಲಸ ನಾನು ಮಾಡುತ್ತೀರೇನೆ.”

“ ಹುಡುಗ ಏನು ಮಾಡುತ್ತಿದ್ದಾನೆಂದೆ ?”

“ ಬಿ. ಎ. ಕ್ರಾಸಿನಲ್ಲಿ ಓದ್ದಾ ಇದ್ದಾನೆ.”

“ ಒಂದು ದಿನದ ಮಟ್ಟಿಗೆ ಆವನನ್ನು ಕರೆಸುತ್ತೀರೋಯಾ ?”

“ ಇನ್ನೇನು ಕ್ರಿನ್‌ಮಸ್ ರಜಾ ಮರುವಾಗುತ್ತದೆ. ಆವನೇ ಬರ್ತನೇ.”

“ ಈಗ ಗಂಡು ಗೊತ್ತಾದರೆ ವೈಶಾಖದಲ್ಲಿ ಮದುವೆ ಮಾಡಿ ಮುಗಿಸಿ ಬಿಡುತ್ತೀನೆ ಕಣೋ.”

“ ಹಾಗೇ ಮಾಡಿ. ಶಾಮನ ಪರೀಕ್ಷೆ ಮುಗಿದ ಮೇಲೆ ಅವನಿಗೆ ಮದುವೆ ಮಾಡಿಬಿಡಬೇಕು ಎಂದು ಅವರೂ ಹೇಳಿತ್ತಿದ್ದರು.”

“ ಹುಡುಗನ ಜಾತಕ ಇದ್ದರೆ ಕೇಂದು.”

“ ಎಲ್ಲಾ ಇಟ್ಟಿದ್ದೀನಿ. ಹುಡುಕಿ ನಾಳಿ ಕೊಡುತ್ತೀನೆ ”
ಎಂದಳು.

ಅಂಬನ್ನನವರು ತಂದ ಒ ಶ್ರೀಯ ಸುದ್ದಿ ಹೇಳಿ ವೆಂಕಟ್ಟಾನವರು ಸಂತೋಷಗೊಂಡು,

“ ಜಾತಕಾನುಕೂಲ ನೋಡಿಕೊಂಡು ಮೈಲಾರಯ್ಯನವರ ಜತಿ ಮಾತಾ ದುತ್ತೀನೆ ಅಂಬಾ ” ಎಂದರು

ವೆಂಕಟ್ಟಾನವರೇ ಜಾತಕ ಪರೀಕ್ಷೆಯಲ್ಲಿ ಗಟ್ಟಿಗರಾಗಿದ್ದದರಿಂದ ಆವರೇ ಶಾಮ, ಸುಭದ್ರೆಯ ಜಾತಕಗಳನ್ನು ಪರೀಕ್ಷೆಸಿ ನೋಡಿ,

“ ಜಾತಕಾನುಕೂಲ ಚೆನ್ನಾಗಿದೆ. ಆದರೆ ಪಣಾವ್ಯಕವಿದೆ—ಶಾಂತಿ ಮಾಡಿ ದರೆ ಈ ದೋಷ ಪರಿಹಾರವಾಗುತ್ತದೆ ”

ಎಂದು ಹೆಂಡತಿಗೆ ತಿಳಿಸಿದರು.

ಒಂದು ದಿನ ಸೈಫನ್ ದ್ರಾಘಿ ಮುಗಿಸಿಕೊಂಡು ಒಂದ ಮೈಲಾರಯ್ಯ ನೋಂದಿಗೆ ಲೋಕಾಭಿರಾಮವಾಗಿ ಮಾತಾದುತ್ತಾ ವೆಂಕಟ್ಟಾನವರು, ಶಾಮನ ವಿಷಯ ಪ್ರಸ್ತಾಪಿಸಿ,

“ ಹೀಗಂಗಳು ಜಾತಕ ತಂಡುಕೊಟ್ಟಿರು. ನಾನೇ ನೋಡಿದ್ದೇನೆ. ಗೃಹ ಮೈಲ್ಲಿ ಚಿನ್ನಾಗಿದೆ. ನಿವ್ಯ ದೇಹದ್ದು ಮನಸ್ಸು ಮಾಡಿದರೆ ನಾನು ಧನ್ಯನಾಗುತ್ತೇನೆ” ಎಂದರು.

ಮೈಲಾರಯ್ಯ ನಗುತ್ತಾ,
“ ಜಾನಕಿ ಆಗಲೇ ಹಚ್ಚಿ ಬಿಟ್ಟಿದ್ದಾಳೆ ” ಎಂದ.

“ ಪರೀಕ್ಷೆ ಮುಗಿದ ನೇಲಿ ತಮ್ಮಸ್ಥಿಗೆ ನಿವ್ಯ ಮದುವೆ ಮಾಡಬೇಕೆಂದಿದ್ದೀ ರೆಂದು ಕೇಳಿದೆ.”

“ ಅದೂ ಜಾನಕಿಯ ಯೋಜನೆ ವೆಂಕಟ್ಟಿನವರೇ-ಶಾಮನನ್ನು ಸಾಕಿ ಸಲಹಿದವಳೇ ಅವಳು ಅವನು ನನಗೆ ತಮ್ಮನೂ ಆಗಿದ್ದಾನೇ-ಮಗನೂ ಆಗಿದ್ದಾನೆ. ಪರೀಕ್ಷೆ ಮುಗಿದ ನೇಲಿ ಕೆಲಸ ಸಿಕ್ಕಲಿ ಸುಮ್ಮಸಿರು-ಮದುವೆಗೆ ಅವಸರ ಮಾಡುವುದು ಬೇಡ ಎಂದು ನಾನು ಹೇಳಿದೆ. ಅದಕ್ಕೆ ಜಾನಕಿ ‘ಶಾಮ ಕೈಲಾಗದನನೇ-ಟಿಡಿದ್ದಾನೆ’, ಅವಸಿಗೊಂದು ಕೆಲಸ ಸಿಕ್ಕೇ ಸಿಕ್ಕುತ್ತದೆ. ನಮ್ಮ ಮನೆಗೆ ಬರುವ ಮಂದುಗಿ ಪುಣಿದಿಂದ ಅವಸಿಗೆ ಒಳ್ಳೆಯ ಕೆಲಸವೇ ಸಿಕ್ಕಬಹುದು. ಕೆಲಸದ ನೇಪ ಹೇಳಿ ಮದುವೆ ಮುಂದಕ್ಕೆ ಹಾಕುವುದು ಬೇಡ ” ಎಂದು ಹೇಳಿದ್ದಾಳೆ.”

“ ನನ್ನ ಮಗವನ್ನು ನಿಮ್ಮ ಕೈಗೆ, ಜಾನಕಮ್ಮನ ಕೈಗೆ ಹಾಕಿದ್ದೇನೆ. ನಿವ್ಯ ಹಾಲಿನಲ್ಲಾದರೂ ಹಾಕಿ, ನೀರಿನಲ್ಲಾದರೂ ಹಾಕಿ ” ಎಂದರು.

ಕ್ರಿಸ್ತಮಾಸ ರಜಾ ಆರಂಭವಾದ ದಿನವೇ ಶಾಮ ಸೋಲಾರಿಗೆ ಬಂದ. ಮುಂದು ದಿನಗಳಲ್ಲಿ ವೆಂಕಟ್ಟಿನವರು ಮೈಲಾರಯ್ಯ, ಜಾನಕಮ್ಮ, ಶಾಮನನ್ನು ಮನೆಗೆ ಬರಮಾಡಿಕೊಂಡು ಕನ್ನಾ ಪ್ರದರ್ಶನ ಮಾಡಿದರು.

ಕ್ರಿಸ್ತಮಾಸ ರಜಾ ಕಳೆದು, ಹೊಸವರಷ ಆರಂಭವಾಯಿತು.

ಶಾಮ ಉಂಗಿಗೆ ಹಿಂದಿರುಗಲು ಆತುರಗೊಂಡ.

“ ಒಂಭತ್ತರ ತನಕ ರಜಾ ಇದೆಯಿಂದು ಹೇಳಿದೆಯಲ್ಲಾ ಶಾಮ ”

ಎಂದು ಜಾನಕಮ್ಮ, ಹೇಳಿದಳು.

“ ರಚಾ ಇದೆ ಅತ್ತಿಗೆ. ನಾನು ಉಂಗಿಗೆ ಹೋಗಿ ಓದು ಆರಂಭಿಸಬೇಕು. ಪರೀಕ್ಷೆಗೆ ಇನ್ನು ನುಂರೇ ತಿಂಗಳು ಇರುವುದು.”

“ ಅಂಬಮ್ಮನವರು ದಿನಾ ಕೇಳುತ್ತಾ ಇದ್ದಾರೆ-ಸುಭದ್ರೆಯನ್ನು ನೋಡಿದೆಯಲ್ಲಾ-ನಿನ್ನ ಅಭಿಪ್ರಾಯವೇನು ? ”

“ ನನಗೆ ಆಗಲೇ ಮದುವೆ ಬೇಡ ಅತ್ತಿಗೆ.”

“ ಆಡಿದ ಮಾತೇ ಆಡೋಡಿಕ್ಕೆ ನನಗೆ ಬ್ರೇಚಾರಪ್ಪ. ಪರೀಕ್ಷೆ ಮುಗಿದ

ಮೇಲೆ ನಿನ್ನ ಮದುವೆ ಮಾಡುವುದೆಂದು ನಿಶ್ಚಯಿಸಿದ್ದಾಗಿದೆ. ನಿನ್ನ ಮತ್ತೆ ರಾಗ ತೇಗೆದರೆ....”

“ ನಿನ್ನ ಅಣ್ಣಿ ನಿಶ್ಚಯಿಸಿದಿರಿ—ನಾನು ಒಸ್ಪಿಡಿನೇ ಅತ್ಯಿಗೆ ?”

“ ಓಹೋ! ಕೋಳಿ ಕೇಳಿ ಸಾಂಭಾರ ಅರೆಯಬೇಕೋ ?—ದೊಡ್ಡವನಾದೆ—ಬಿ. ಎ ಕಾಳಿಗೆ ಬಂದಿದ್ದೀ—ಇನ್ನು ನಿನ್ನೇಕವ್ವಾ ಅಣ್ಣಿ ಅತ್ಯಿಗೆ ಮಾತ್ರ !”

“ ನಾನು ಏನೋ ಹೇಳಿದರೆ ನಿನ್ನ ಏನೋ ಅಥರ್ ಮಾಡುತ್ತೀರೆ ಅತ್ಯಿಗೆ. ನಾನು ಮದುವೆಯಾಗಲ್ಲ ಎಂದು ಹೇಳಿದೆನೇ—ತುಗಲೇ ಬೇಡ ಎಂದು ಹೇಳಿದೆ. ಅಷ್ಟೇ !”

“ ನಿನ್ನ ಯೋಗಸ್ತೇಮು ನಿನ್ನೇ ನೋಡಿಕೊಳ್ಳುವ ಹಾಗಿದ್ದರೆ ಒಳ್ಳೆಯದೇ ಆಯಿತು—ನನಗೂ ಅವರಿಗೂ ಕಷ್ಟವೇ ತಪ್ಪಿತು.”

“ ಹೋಗಲಿ—ನಿನ್ನ ಮನಸ್ಸಿನಲ್ಲಿ ಏಸಿದೆ ಸ್ವಷ್ಟವಾಗಿ ದೇಳಿಬಿಡು ಅತ್ಯಿಗೆ.”

“ ಮಭದ್ರ ಬಲು ಒಳ್ಳೆಯ ಹುಡುಗಿ ಕಣೋ—ನನ್ನನ್ನಂತೂ ಬಲು ಹೊಂಡಿಕೊಂಡಿದ್ದಾಗೆ. ಅವರು ನಮ್ಮ ಮನಿಗೆ ತಂದುಕೊಳ್ಳಬೇಕೆಂದು ಇಷ್ಟ ಪಟ್ಟಿದ್ದೇನೆ. ವೆಂಕಣ್ಣನವರು, ಅಂಬಮ್ಮ, ಚಿನ್ನದಂಧ ಜನ. ಈ ಉಂಗಿ ನಾವು ಬಂದಾಗಿನಿದೆ ನಮ್ಮ ಯೋಗಸ್ತೇಮು ಹೇಗೆ ನೋಡಿಕೊಳ್ಳುತ್ತಿದ್ದಾರೇಂತಿ ?”

“ ಅದೆಲ್ಲಾ ಶರಿ—ಹುಡುಗಿಗೆ ವಿದ್ಯವಿಲ್ಲ—ಬುದ್ಧಿಯಿಲ್ಲವಲ್ಲಾ ಅತ್ಯಿಗೆ.”

“ ಬುದ್ಧಿಯಿಲ್ಲನೇ ?—ಮಭದ್ರನ ಕೈಲಿ ನಿನ್ನ ಮಾತಾಡಿನೋಡು—ಬುದ್ಧಿ ಇದೆಯೋ ಇಲ್ಲನೋ ಗೊತ್ತಾಗತ್ತಿ. ನಿದ್ಯಾ—ಹೆಂಗಿಗೆ ಎಷ್ಟು ನಿದ್ಯಾ ಇರಬೇಕು ? ಮಭದ್ರ ಲೋವರ್ ಸೆಕೆಂಡರಿ ಪಾಸು ಮಾಡಿದ್ದಾಗೆ. ರಾಮಾ ಯಿಂ, ಭಾರತ ಓದಿಕೊಂಡಿದ್ದಾಗೆ. ಮನಿಗೆಲಸ ಅಚ್ಚುಕೊಂಡಿ ಮಾಡ್ದಾಗೆ. ಇನ್ನೇನು ಬೇಕು ?—ಕಾಲೇಜಿಗೆ ಮಣಿ ಹಾಕಿರುವ ಬಣ್ಣದ ಬಿಂಬಿಗೆ ಕಟ್ಟಿ ಕೊಂಡರೆ ನಿನ್ನ ಉಳಿತಿಯೇನೋ ? ನಿರ್ಗೇನು—ಸಂಸಾರ ಮಾಡೋದಿಕ್ಕು ಹೆಂಡತಿ ಬೇಕೋ, ತಾನ್ನೇ ಕಟ್ಟಿದ್ದೇಕೆ ನಾಯಕಸಾನಿ ಬೇಕೋ ?”

“ ಓದಿದವರೆಲ್ಲಾ ಹಾಗೆ ಇಯತ್ತಾಲೆಯೇ ಅತ್ಯಿಗೆ.”

“ ಏನೋಪ್ಪ—ನಾನೆಂತೂ ಹಳೀ ಕಾಲದವಳು. ಈಗಿನ ಕಾಲದವರು—ನಿಮ್ಮ ಮನಸ್ಸೇ ನಿನಿಗೆ ಅಥರ್ವಾಗುವುದಿಲ್ಲ. ಓದಿದ ಹೆಣ್ಣು ಮಕ್ಕಳನ್ನು ಕಟ್ಟಿ ಕೊಂಡವರ ಪಾಡು ನೋಡಿ ನೋಡಿ, ನಿನಗಿಂತೂ ಓದಿದ ಹುಡುಗಿ ತರಬಾರದು ಎಂದು ನಿಶ್ಚಯಿಸಿಕೊಂಡಿದ್ದೇನೇ—ಇದರ ನೇಲೆ ನಿನ್ನ ಇಷ್ಟ.”

ಅತ್ಯಿಗೆಯ ಮಾತಿಗೆ ಪ್ರತಿ ಹೇಳುವುದು ಶಾಮನಿಗೆ ದುಸ್ಪಾಧ್ಯವಾಯಿತು.

ವರಡು ದಿನ ಮಿಂದಿನ ವರ್ಷ ಎಂಬೇ, ಉಂಟಾಗಿ ಹೊರಡುವ ಮುನ್ನ,
 “ನಿನಗೆ ಹೇಗೆ ಬೇಕೆಂಬೇ ಹಾಗೆ ಮಾಡು ಅಶ್ವಿಗೆ. ನಿನ್ನ ಮನಸ್ಸಿಗೆ
 ವರೋಧವಾಗಿ ನಾನು ಸಡೆಯುವುದಿಲ್ಲ”
 ಎಂದು ಹೇಳಿದ.

ಕೊನೆಗೂ ಜಾನಕಮ್ಮನ ಹಟನೇ ಗೆದ್ದಿತು.

ವೆಂಕಟ್ಟನವರು ವೈಶಾಖ ಮಾಸದಲ್ಲಿ ಲಗ್ಗನೇರ್ವಡಿಸಿ, ಸಂಭದ್ರೆಯನ್ನು ಶಾಮನಿಗೆ ಧಾರೆಯೆರಡುಕೊಟ್ಟರು.

ಮತ್ತು ಮನು ಮುಗಿದ ಮೇಲೆ ಒಂದು ತಿಂಗಳು ಸೋಲಾರಿನ್‌ನೇ ಇದ್ದ ಶಾಮ, ಬೆಂಗಳೂರಿಗೆ ಪ್ರಯಾಣ ಬೆಳಸಿದ.

ಒಂದು ದಿನ ಶಾಮನಿಂದ ಒಂದು ಪತ್ರ ಮೈಲಾರಯ್ಯನಿಗೆ ಪರಮ ಸಂತೋಷವನ್ನುಂಟುಮಾಡಿತು. ಕೂಡ ಲೆ ವೆಂಕಟ್ಟನವರ ಮನೆಗೆ ಒಂದು ಮೈಲಾರಯ್ಯ,

“ನಿಮ್ಮ ಅಳಯನಿಗೆ ವಾಸಾಯಿತು ವೆಂಕಟ್ಟನವರೇ” ಎಂದು ತಿಳಿಸಿದ.

ಆ ಸುದ್ದಿ ಕೇಳಿದ ಅಂಬನ್ನನವರು ಮಗೆ ಕೈಯಲ್ಲಿ ದೇವರಿಗೆ ತುಪ್ಪದ ದೀಪ ಹೊತ್ತಿಸಿಟ್ಟು ಭಕ್ತಿಯಿಂದ ನಮಸ್ಕಾರಿಸಿದರು.

“ಮುಂದಿನ ಯೋಚನೆ ಏನು ಮಾಡಿದ್ದೀರಿ ಮೈಲಾರಯ್ಯನವರೇ.”

“ನಾನು ನಾಳೆ ನಾಡಿದ್ದು ಬೆಂಗಳೂರಿಗೆ ಹೋಗಿ ಬರುತ್ತೇನೆ. ಶಾಮ ಮುಂದಕ್ಕೆ ಓಮವ ಹಾಗಿದ್ದರೆ ಓದಲಿ—ಒಮ್ಮೆ ಬೇಡವಾದರೆ ಆವಾಗೊಂದು ಕೆಲಸ ಹುಡುಕಬೇಕು.”

“ಕೆಲಸ ಸಿಕ್ಕಿದರೆ ಅವನು ಮನೆ ಮಾಡಬೇಕಾಗುತ್ತದೆ.”

“ಹೋದು. ಸಹಗೂ ಟ್ರಾನ್ಸ್‌ಫರ್. ಆಗುವ ಸಂಭವವಿದೆ. ಬೆಂಗಳೂರಿಗೆ ಟ್ರಾನ್ಸ್‌ಫರ್ ಸಿಕ್ಕಿದರೆ ಎಲ್ಲರೂ ಒಟ್ಟಿಗೆ ಇರಬಹುದು.”

“ಸಿಮ್ಮನ್ನು ಎಲ್ಲಿಗೆ ಟ್ರಾನ್ಸ್‌ಫರ್ ಮಾಡುವರಂತೆ!”

“ತರಲೆಕೊಂಡಿಗಳಿಲ್ಲ ನಾನೇ ವಾರಸುದಾರನಾಗಿರುವಂತೆ ಕಾಣುತ್ತದೆ ವೆಂಕಟ್ಟನವರೇ ಶಾನಕಾನಹಳ್ಳಿಗೆ ಹೋಗು ಎಂದು ಹೇಳುತ್ತಿದ್ದಾರೆ.”

“ಎಲ್ಲಿದ್ದರೂ ಸಿಂಹ ಸಿಭಾಯಿಸಬಲ್ಲಿರವು.”

“ಪುಂಡರನ್ನು ಆಡಗಿ ಸಬ ಹುದು ವೆಂಕಟ್ಟನವರೇ—ಪುಧಾರಿಗಳನ್ನು

ಅಡಗಿಸುವುದು ಕಪ್ಪವಾಗಿದೆ. ಅವರು ಹೇಳಿದ ಹಾಗೆ ನಾವು ಕೇಳಿದ್ದರೆ ಮಂತ್ರಿ ಗಳ ಹತ್ತಿ ದೂರು ಒಯ್ಯುತ್ತಾರೆ – ಇದರ ಮೇಲೆ ಜಾತಿ ಜಾಗ. ನಾನು ಬೆಂಗಳೂರಿನಲ್ಲಿ ಇರಲಿ–ಇಲ್ಲದಿರಲಿ ಅಲ್ಲಿಂದು ಮನೆ ನೂಡಬೇಕಾಗುತ್ತದೆ. ಸುಭದ್ರನನ್ನು ಕಳಿಸುವುದಕ್ಕೆ ನೀವು ಸಿದ್ಧರಾಗಿರಬೇಕು.”

“ ಅವಳು ಒಂದರೆಡು ವರ್ಷ ಜಾನಕಮೃನ್ ಜತಿ ಇದ್ದರೆ ಚೆನ್ನಾಗಿತ್ತು ಹೊಸದರಲ್ಲಿ ಗಂಡನ ಮನಸ್ಸು ಹೆಂಡತಿಗೆ ಅರ್ಥನಾಗಲ್ಲ ಹೆಂಡತಿ ಮನಸ್ಸು ಗಂಡನಿಗೆ ಅರ್ಥವಾಗಲ್ಲ. ಇಬ್ಬರಿಗೂ ವಿವೇಕ ಹೇಳುವ ಒಬ್ಬ ಹಿರಿಯರು ಇದ್ದು. ಒಳ್ಳೆಯದು”

“ ಒಂದು ನೇಳಿ ನನಗೆ ಕಾನಕಾನಹೆಳ್ಗಿಗೆ ವರ್ಗವಾದರೆ ನೀವು ಅಂಬಮ್ಮ ನವರನ್ನು ಸುಭದ್ರಿ ಜತಿ ಕಳಿಸಿಕೊಡಿ. –ನಿಮಗೆ ತೊಂದರೆಯಾಗುತ್ತೆ. ನಾಳ್ಬು ದಿವಸ ನೀವು ಕಾಲ ತಲ್ಲಿಜೀಕಾಗುತ್ತದೆ.”

“ ನನ್ನದೇನು ಬಿಡಿ–ಹೇಗೋ ಆಗತ್ತೆ” ಎಂದರು.

ಎರಡು ದಿನಗಳ ತರುವಾಯ ಮೈಲಾರಯ್ಯ ಬೆಂಗಳೂರಿಗೆ ಪ್ರಯಾಣ ಬೆಳಸಿದ,

ಸುಬ್ಬರಾಯಪ್ಪನವರು ಮೈಲಾರಯ್ಯನನ್ನು ಸ್ವಾಗತಿಸಿ,

“ ಏನು ಬಂದೆ ಮೈಲಾರಯ್ಯ” ಎಂದು ಕೇಳಿದರು.

“ ನನ್ನ ತಮ್ಮಿಗೆ ಪಾಸಾಯಿತು ಸಾರ್. ತಮಗೆ ತಿಳಿಸಿ ಹೋಗಲು ಬಂದೆ.”

“ ಬಹೆ ಸಂತೋಷ–ಕೈಹಿಡಿದ ಹುಡುಗಿ ಪುಣಿ ಒಳ್ಳೆಯದಯಾಗ್ಯ.”

“ ಎಲ್ಲಾ ತಮ್ಮ ಆಶೀರ್ವಾದ ಸಾರಾ.”

“ ನಿನ್ನ ತಮ್ಮ ನುಂದೆ ಏನು ನೂಡುತ್ತಾನಂತೆ ”

“ ಮುಂದಕ್ಕೆ ಓದು ಎಂದು ಹೇಳಿದೆ–ಆನಿಗೆ ಓದುವುದಕ್ಕೆ ಇಪ್ಪವಿಲ್ಲ. ಕೆಲಸಕ್ಕೆ ಸೇರುತ್ತೇನೆಂದು ಹೇಳಿದ್ದ.”

“ ಕೆಲಸಕ್ಕೆ ಏನಾದರೂ ಪ್ರಯತ್ನ ನೂಡಿದ್ದಾನೆಯೇ ?”

“ ಇನ್ನೂ ಇಲ್ಲಿ–ನಾನು ಬರಲಿ ಎಂದು ಕಾಯುತ್ತಿದ್ದು.”

ಸುಬ್ಬರಾಯಪ್ಪನವರು ಯೋಚಿಸುತ್ತು.

“ ಸರ್ಕಾರಿ ಕೆಲಸ ಸಿಕ್ಕುವುದು ಬಹಳ ಕಪ್ಪವಲ್ಲ ಮೈಲಾರಯ್ಯ–ಪಟ್ಟಿ ಶಾಸ್ವಿತ ಕರ್ಮಾಣವ್ಯಾನ ಪಟ್ಟಿಯಲ್ಲಿ ಅವನ ಹೇಳು ದಾಖಲಾಗಬೇಕು. ಶಾಮನ ಸರದಿ ಬರುವ ಹೊತ್ತಿಗೆ ಅವು ಅಜ್ಞನೋ ಮತ್ತು ಜ್ಞನೋ ಆಗಿರುತ್ತಾನೆ. ಯಾವಾದರೂ ಖಾಸಗಿ ಸಂಸ್ಕೇರಣೆ ಪ್ರಯತ್ನ ನೂಡಬೇಕು.”

“ ತಾವೇ ಏನಾದರೂ ಮಾಡಬೇಕು ಸಾರ್.”

“ ನೀನು ಒಂದೆರಡು ದಿವಸ ಇಲ್ಲೋ ಇತ್ತೀಯಲ್ಲಾ !”

“ ಇತ್ತೀನಿ-ನನ್ನ ಟ್ರಾನ್ಸ್‌ಫರ್ ವಿವರ ಇನ್ನೂ ಇತ್ತೀರ್ಥವಾಗಿಲ್ಲ.”

“ ಹೆಡ್‌ಕ್ಲೌಟ್‌ರ್ಸ್‌ಗೆ ನಿನ್ನ ತೆಗೆದುಕೊಳ್ಳಬೇಕೆಂದು ನಾನು ಸಾಹೇಬರಿಗೆ ಹೇಳಿದೆನಷ್ಟು....”

“ ಅದಕ್ಕೆ ಅವರು ಏನಾದರೂ ಸಾರ್.”

“ ಹೆಡ್‌ಕ್ಲೌಟ್‌ರ್ಸ್ ಕೆಲಸ ಹೇಗೋ ಸಾಗತ್ತೆ—ತಾಲ್ಲೂಕುಗಳಲ್ಲಿ ಪಂಚಾ ಯಿತಿ ಆಗಿಹೋಗಿದೆ. ನಮ್ಮ ಒಳ್ಳೆಯ ಅಭಿಸರುಗಳನ್ನು ತಾಲ್ಲೂಕುಗಳಿಗೆ ಕಳಸ ದಿದ್ದರೆ ಅಡಾಮಿನಾಸ್ಟ್ರಿಷನ್ (administration) ಬಿಗಿಯೇ ತಪ್ಪಿಹೋಗುತ್ತದೆ. ಸದ್ಯಕ್ಕೆ ಕಾನಕಾನಡಳ್ಳಿ ಪುಂಡುಕೊಂಡಿಯಾಗಿದೆ—ಅದನ್ನು ಹದ್ದು ಬಹುಗೆ ತರೀ ದಿಕ್ಕೆ ಮೈಲಾರಿಯನ್ನೇ ಸರಿಯಾದ ಆಸಾಮಿ ಎಂದರು.”

“ ಡಿಪಾರ್ಟ್‌ಮೆಂಟ್‌ನಲ್ಲಿ ದಕ್ಕತೆ ತೋರಿಸುವುದೇ ಅವರಾಧವಾಗಿದೆಯಲ್ಲ ಸಾರ್.”

“ ಬೆಂಗಳೂರೇನು. ಕಾನಕಾನಡ ಲ್ಲಿಯೇ ನು—ಕಾನಕಾನಡಲ್ಲಿಗೇ ಹೋಗು.”

“ ತಾವು ಎಲ್ಲಿಗೆ ಕಳಸಿದರೂ ನಾನು ಹೋಗುವುದಕ್ಕೆ ಸಿದ್ಧವಾಗಿದ್ದೇನೆ ಸಾರ್. ಅದರೆ ನನಗೆ ಬರುತ್ತಿರುವ ಸಂಬಳದಲ್ಲಿ ಎರಡು ಸಂಸಾರ ನಡೆಸುವುದು ಹೇಗೆ ?”

“ ಎರಡು ಸಂಸಾರ ? !”

“ ಶಾಸುನಿಗೆ ಕೆಲಸ ಸಿಕ್ಕಿದರೂ, ಸಾವಿರಾರು ರೂಪಾಯಿ ಸಂಬಳ ಬರೋದಿಲ್ಲ. ಅವನನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು. ಅವನ ಸಂಸಾರಕ್ಕೆ ಸಾಲದೆ ಬರುವುದನ್ನು ನಾನು ಕಳಸಿಕೊಡಬೇಕು. ಜಿತೆಗೆ ನನ್ನ ಸಂಸಾರದ ಖಚು. ಬೆಂಗಳೂರೇ ನನಗೆ ಸಿಕ್ಕಿದ್ದರೆ ಒಟ್ಟಿಗೆ ಇರಲು ಸಾಧ್ಯವಾಗುತ್ತಿತ್ತು.—ನನಗೂ ನಾಲ್ಕು ಕಾಷು ಮಿಗುತ್ತಿತ್ತು.”

“ ನೀನು ಸಾಹೇಬರನ್ನು ನೋಡಿಕೊಂಡು ಬಾ—ನಾನೂ ಅವರನ್ನು ಕಂಡು ಒಂದು ಮಾತ್ರ ಹೇಳುತ್ತೀನೇ.—ಆ ಸಲ ‘ ಪ್ರೇಸಿಡೆಂಟ್ ಮೇಡಲ್ ’ ಗೆ ನಿನ್ನ ಹೆಸರು ರೆಕ್‌ಮೆಂಡ್ (Recommend) ಆಗಿದೆ ಕಣಯಾಗ್ಯ.”

“ ಧ್ಯಾಂಕ್ ಸಾರ್—ಶಾಮನ ಕೆಲಸದ ವಿವರ.”

“ ನಾನು ವಿಚಾರಿಸಿ ತಿಳಿಸುತ್ತೀನೇ. ಸೀನು ನಾಳೆ—ನಾಡಿದ್ದು ಇಲ್ಲಿ ಬಾ ” ಎಂದರು.

೧೨

ಮುಖ್ಯರಾಯಸ್ವನವರು ಮಾಡಿದ ಎಂದು ಪರ್ತಿಗೆಟ್ಟಿ ಒಂದು ಸಹು ವಾಯಿತು—ಇನ್ನೊಂದು ಸಹುವಾಗಲಿಲ್ಲ.

ಎರಡು ದಿನಗಳ ತರುವಾಯ ತಮ್ಮ ಭೇಟಿಗೆ ಬಂದ ಮೈಲಾರಿಯ್ಯನಿಗೆ,

“ನಿನ್ನ ಕೆಲಸ ಒಂದಾಯಿತು—ಇನ್ನೊಂದು ಆಗಲೀಲ್ಲ ಕಣ ಯಾಗ್ಯ—
I am very sorry.”

“ಕಾನ್‌ಕಾನಕೆಟ್ಟಿ ಖಾಯಂ ಆಯ್ದ್ಯೊಂತ ಕಾಣತ್ತೇ.”

“ಹೋ! ಆ ವಿಷಯದಲ್ಲಿ ಸಾಹೇಬರು ಮನಸ್ಸು ಬದಲಾಯಿಸುವ ಹಾಗೇ ಇಲ್ಲ. ಮೈಲಾರಿಯ್ಯ ಎರಡು ವರ್ಷ ಕಾನ್‌ಕಾನಪಟ್ಟಿಯಲ್ಲಿರಲಿ—ಆವನಿಗೆ ಗ್ರೇಡ್ ಕೊಡಿಸಿ ಬೆಂಗಳೂರಿಗೆ ಕರೆಸಿಕೊಳ್ಳುತ್ತೇನೇ ಎಂದರು. ಸಾಹೇಬರು ನಿನ್ನ ವಿಷಯದಲ್ಲಿ ತುಂಬ ಅಭಿನೂಪ ತಳೆದಿದ್ದಾರೆ—ಆವರೆ ಮಾತು ಕೇಳಿ.”

“ಆಗಲಿ ಸ್ವಾಮಿ.”

“ವಿದ್ಯೋದಯ ಹೈಸ್ಕೂಲ್ ಹೆಡ್‌ಮಾಫ್‌ರ್ ಜಂಪ್‌ರೆಕ್ಸಿಬರಿಸ್ಸು ನನ್ನ ಸ್ನೇಹಿತರು—ಅವರಿಗೆ ಹೇಳಿದ್ದೇನೆ. ಒಂದು ಅಪ್ಪಿ ಸೇರಕ ಬರೆದು ತೆಗೆದುಹೊಂದು ಹೊಗಿ ಕೊಡು ಎಂದು ನಿನ್ನ ತಮ್ಮಸಿಗೆ ಹೇಳು. ಎಪ್ಪತ್ತಿದರ ಮೇಲೆ ಸ್ವಾರ್ಪ (start) ಮಾಡುತ್ತಾರೆ. ಡಿ. ಎ. ಸೇರಿ ಕೈಗೆ ನೂಡು ರೂಪಾಯಿ ಬರತ್ತೆ. ಸದ್ಯಕ್ಕೆ ಅಲ್ಲಿರಲಿ—ಮುಂದೆ ಸಂದರ್ಭ ನೇಷಣಿ ಯಾವಾದಾದರೂ ಗೌರ್ವಮೆಂಟ್ ಸ್ವಾಲಿಗೆ ಹೊತ್ತು ಹಾಕಿದರಾಯಿತು. ಹಬ್ಲಿ ಸ ವಿ ಸ ಕರ್ಮಾಷಣ್ಸ್‌ಗೂ ಒಂದು ಅಪ್ಪಿ ಕೇವೆ ಹಾಕಿಸು.”

“ಹಾಕಿಸಿದ್ದೇನೆ.”

“ಅಫೀಸ್ ಮಾರ್ಗನೇಚರ್ ನನ್ನ ಗುರುತಿನವನಿಡ್ಡಾನೆ. ಅವನಿಗೆ ಹೇಳಿ ಶಾಮನ ನಂಬಿರು ಬೇಗೆ ಬಂದಂತೆ ಮಾಡುತ್ತೇನೆ.”

“ತಮ್ಮ ಉಪಕಾರದ ಯಂತ ಯಾವಾಗೆ ನಾನು ತೀರಿಸುವುದು ಸ್ವಾಮಿ.”

“ತೀರಿಸಿಟ್ಟಿದ್ದೀ ಕಣಯಾಗ್ಯ—ಯಾವ ಸಾಲವೂ ಉಳಿದಿಲ್ಲ.”

“ ಇಲ್ಲ ಸ್ವಾಮಿ-ತಾವು ನನಗೆ ಸಮಾಧಾನ ಹೇಳುತ್ತಿದ್ದೀರಿ.”

“ ಸೋಲಿವರನ್ನು ತಹಬಂಡಿಗೆ ತರುವ ವಿಷಯ ಬಂದಾಗ, ನಾನು ನಿನ್ನ ಹೆಸರು ಸೂಚಿಸಿದೆ. ಸಾಹೇಬರು ಒಪ್ಪಿಕೊಂಡು ನಿನ್ನ ಪ್ರೋಸ್ಟ್ (post) ಮಾಡಿದರು. ನೀನು ಸಿಚಯೆಂಫನ್ಸ್ (situation) ಸೋಗಸಾಗಿ ಹ್ಯಾಂಡಲ್ (handle) ಮಾಡಿ ಜಯಭೇದಿರಿ ಹೊಡೆದೆ. ಸಾಹೇಬರು ಆನಂದವಟ್ಟಿಕೊಂಡು ‘ ಒಳ್ಳೆಯ ಸಜೀವನ್ (Suggestion) ಕೊಟ್ಟಿರ ಸುಭೂತಾಯವು - this Mylaraiyah is a remarkable fellow’ ಎಂದರು ಆದರಿಂದ ನನಗೂ ಒಂದು ಕೋಡು ಬೆಳಿದಂತಾಯಿತು. ನೀನು ಸೋಲಿವರನಲ್ಲಿ ಫೇಲ್ (fail) ಆಗಬಿಟ್ಟಿದ್ದರಿ ನನಗೆ ಎಪ್ಪು ಆವಶ್ಯಾನಿಕತ್ವತ್ವ ನೋಡು.”

“ ನನ್ನ ಭಾಗದ ದೇನರು ಇದ್ದ ಹಾಗಿದ್ದೀರಿ ಸ್ವಾಮಿ. ನಾನು ಎಲ್ಲೇ ಇರಲಿ-ತಮ್ಮ ಅದೃಶ್ಯಹಷ್ಟೆ ನನ್ನನ್ನ ಕಾಪಾಡುತ್ತಾ ಇರುತ್ತುದೆ.”

“ ಎಲ್ಲಾ ಒಳ್ಳೆಯದಾಗತ್ತಿ ಹೋಗು-ಯೋಚನೆಮಾಡಬೇಡೆ”

ಎಂದು ಸುಭೂತಾಯವುನವರು ಹರಿಸಿದರು.

ಉರಿಗೆ ಹಿಂದಿರುಗಿದ ಮೈಲಾರಯ್ಯ ತನಗೆ ವರ್ಗವಾಗಿರುವ ಸುದ್ದಿ ತಿಳಿಸಲು ಉರಿಗೆ ಉರೇ ಅಸಮಾಧಾನಗೊಂಡಿತು.

ಶಾನುಭೋಗರು, ಪಟ್ಟೀಲ, ಉರಿನ ಕೆಲವು ಗಣ್ಯರು ಗೃಹಮಂತ್ರಿ ಗಳಲ್ಲಿಗೆ ಹೋಗಲು ನಿರ್ಧರಿಸಿದರು.

ನಿಯೋಗ ಹೋಗುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ಮೈಲಾರಯ್ಯ ತಿಳಿದರೂ ಅವರು ಕೇಳಲಿಲ್ಲ.

ನಿಯೋಗ ಗೋಳಿಯನ್ನು ತಮ್ಮ ಥೀಂಬಲ್ಲಿನಲ್ಲಿ ಸ್ವಾಗತಿಸಿದ ಗೃಹ ಮಂತ್ರಿಗಳು ಅವರ ವಾದವನ್ನು ಶಾಂತಚಿತ್ತರಾಗಿ ಲಾಲಿಸಿ.

“ ನೋಡಿ-ಇವುಗಳೆಲ್ಲಾ ದಿಪಾರ್ಥಕಮೆಂಟಿಗೆ ಸಂಬಂಧಪಟ್ಟಿ ವಿಷಯ ಗಳು. ಮದತ್ತರ ಶಾರಣಗಳಿರುವುದರಿಂದಲೇ ಏ. ಜಿ ಯವರು ಮೈಲಾರಯ್ಯ ನವರನ್ನು ಕಾನಕಾನಕಳಿಗೆ ವರ್ಗವುಾಡಿದ್ದಾರೆ. ಅವರ ಇಲಾಖೆಯು ಆಡಳಿತ ದಲ್ಲಿ ನಾವು ಕೈಕಾರ್ಯದು ನಾನ್ಯಾಯವಲ್ಲ ”

“ ನಮ್ಮರು ಪ್ರಾದು ಶೋಂಪೆಯಾಗಿತ್ತು. ಮೈಲಾರಯ್ಯನವರು ಬಂದ ಮೇಲೆ ಸಜ್ಜನ್ನರು ಬಾಳಲು ಸಾಧ್ಯವಾಯಿತು. ಮೈಲಾರಯ್ಯನವರು ಇನ್ನೂ ಕೆಲವು ದಿನ ನಮ್ಮೂರಿನಲ್ಲೇ ಇಡ್ಡರೆ ಉಪಾ ಉಪಾ ಬಹಳ ಮುಂದಕ್ಕೆ ಬಂದುತ್ತದೆ.”

“ ಮೈಲಾರಯ್ಯನವರಿಗೆ ಸಕಾರರ ಆನ್ನಾಯವಾಡಿಲ್ಲ. ಆವರಿಗೆ ಬಡ್ಡಿ ಕೊಡಲಾಗಿದೆ. ನಿಮ್ಮ ಉರಿನ್ನ ಸುಧಾರಿಸಿದ ಹಾಗೆ ಇತರ ಪ್ರಾಂತೆಯಾಗಿ

ಗಳನ್ನು ಸುಧಾರಿಸಬೇಡವೇ ಯೋಚಿಸಿ. ಅಧಿಕಾರಿಗಳು ಎಪ್ಪೇ ಒಳ್ಳೆಯವರಾಗಲಿ, ದಕ್ಷರಾಗಲಿ ಒಂದೇ ಉರಿನಲ್ಲಿ ಬಹಳ ಕಾಲ ನಿಲ್ಲವುದು ಯೋಗ್ಯವಲ್ಲ. ಈ ಬಗ್ಗೆ ನಾನು ಏನೂ ಮಾಡಲು ಸಾಧ್ಯವಿಲ್ಲ ಕ್ಷಮಿಸಿ” ಎಂದರು.

ನಿಯೋಗಗೊಳಿಯವರು ‘ಬಂದ ದಾರಿಗೆ ಸುಂಕವಿಲ್ಲ’ ಎಂದುಕೊಂಡು ಉರಿಗೆ ಹಿಂದಿರುಗಿ ತಮ್ಮ ಕೃತಜ್ಞತೆಯನ್ನು ಯೋಗ್ಯರೀತಿಯಲ್ಲಿ ಪ್ರಕ್ರಿಪಡಿಸಲು ನಿರ್ಭರಿಸಿದರು.

ಮೈಲಾರಯ್ಯನ ಕೈಯಿಂದ ಟ್ರೂನ್‌ಫರ್ ಆರ್‌ಎಫ್‌ರ್ ಬಂದಿತು.

ಅವನು ಕಾನಕಾನಹಕ್ಕಿಗೆ ಹೊರಡಲು ಅಣಿಯಾಗುತ್ತಿದ್ದಂತೆ ಉರಿನವರು ಒಂದು ಭಾರಿ ಸಮಾರಂಭ ಏರ್ಡಿಸಿ ಅವನಿಗೆ ಮಾನಸತ್ರ ಸಮರ್ಪಿಸಿ ಗೌರವಿಸಿದರು.

ವೆಂಕಟ್ ನವರು, ಅಂಬವು ಬೀಗರು, ಬೀಗತ್ತಿಯನ್ನು ಬರವಾಡಿಕೊಂಡು ಓಡಣವೇರ್ಡಿಸಿ, ಉಡುಗೊರೆಗಳನ್ನಿತ್ತತ್ತರು.

ಕಷ್ಟವಾದ ಒಂದು ‘ಕರ್ಕವ್ಯಾ ಭಾಗ’ ನಿರ್ವಹಿಸುವುದಕ್ಕೆ ಮೈಲಾರಯ್ಯ ಸಂಚೇ ಭರವೇಗೌಡನ ಮನೆಗೆ ಬಂದ.

ದೇಹಾರ್ಥಾಗಿದ್ದ ಚೆನ್ನಿ ಅವನನ್ನು ಅಪ್ಪಿ

“ ಎಂದು ಒಬ್ಬತ್ತೀರಿ ? ” ಎಂದು ಕೇಳಿದಳು.

“ ನಾಡಿದ್ದು.”

“ ಕೊನೆಗೂ ನನ್ನ ದಿಕ್ಕಿಲ್ಲ ಪರದೇಶಿ ಮಾಡಿದ್ದು ! ”

“ ನಾನೇನು ಮಾಡಲಿ ಚೆನ್ನಿ.”

“ ಕಾನಕಾನಹಕ್ಕಿಗೆ ನನ್ನೂ ಕರ್ಮಾಂಡು ಓಗಿ.”

“ ಅದೆಲ್ಲಾ ಆಗಿ ಹೋಗುವ ಮಾತ್ರಲ್ಲ.”

ಒಂದೇ ಸಮನೆ ಕಟ್ಟಿರು ಸುರಿಸುತ್ತಿದ್ದ ಚೆನ್ನಿಯನ್ನು ಸಂತ್ಯೇಸುತ್ತಾ,

“ ಕಾನಕಾನಹಕ್ಕಿ ಇಲ್ಲಿಗೆ ಬಹಳ ದೂರವಿಲ್ಲ ಚೆನ್ನಿ-ವಾರಕ್ಕೆ ಒಂದು ಸಾರಿ ಬಂದು ನಿನ್ನನ್ನು ನೋಡಿಕೊಂಡು ಹೋಗುತ್ತೀನೆ.”

“ ಏಕೋದು ಅಂಗೇ-ಆಲ್ಲಿ ಓದನ್ನಾಕೆ ನನ್ನ ಮರ್ತೇ ಬುಡ್ಡಿರಿ.”

“ ನನ್ನ ಮಾತು ನಂಬು ಚೆನ್ನಿ-ನಾನು ಖಂಡಿತ ಬರುತ್ತೀನೆ.”

“ ನಾಳಿದ್ದಿಂತ್ತು ಒಲ್ಲೊಽಿದು.”

“ ಹೋದು.”

“ ನಾಳೆಯೆಲ್ಲಾ ಇಲ್ಲೇ ಇದ್ದು ಬುಡಿ.”

“ ಇನ್ನೂ ಕೆಲಸಗೆಂದೆ-ನಾಳಿ ಬಂದು ಹೋಗುತ್ತೀಸೇ.”

“ ಒಂದಿನ ಇರಾಕೊ ಆಯ್ದುಲಾವು ?”

ಮೈಯಲಾರಯ್ಯ ಯೋಚಿಸಿ,

“ ಆಗಲಿ ಚೆನ್ನಿನಾಕೆ ಬಂದು ಇಲ್ಲೇ ಇರ್ತಿಎನಿ ” ಎಂದ.

“ ಬರೋವಾಗ ಒಕ್ಕೇರೆದು ಏನಾರಾ ತಕ್ಕೆಖಂಡು ಬಣಿ.”

“ ದಸ್ತಗೀರನ್ನ ಇವತ್ತೇ ಬೆಂಗಳೂರಿಗೆ ಕಳಿಸಿ ತರಿಸಿದುತ್ತೇನೆ.”

“ ನಾನು ಕಾನಕಾನಹಳ್ಳಿಗೆ ಬಂದ್ರೆ ನನ್ನ ಬಂದು ನೋಡಿರಾ ?”

“ ಹೇಗೆ ಬರುತ್ತೀ ?”

“ ಅಲ್ಲಿ ನನ್ನ ನೆಂಟರಪ್ಪೆ !”

“ ಅವರಿಗೆ ಗೊತ್ತಾದ್ದೆ.”

“ ಗೊತ್ತಾಗಕೆಲ್ಲ-ಟೀನನ್ನಿಗೆ ನಾನು ಗಂಗಿ ಕಳಿಸ್ತೇನಿ. ಅವಳ ಜತಿ ಬಣಿ-ಉಳಿಂದ ದೂರ ಎಲ್ಲಿಗಾರಾ ಓಗಿ ಬರೇಳಣ.”

“ ಆಗಲಿ ”

ಎಂದು ಸಮೃತಿ ವ್ಯಕ್ತಪಡಿಸಿದ.

೮೩

ಗಳಿಂದ ಗಳಿಂದ ನರೆಗೆ ನಡೆದ ರಾಷ್ಟ್ರೀಯ ಚರ್ಚನಳಿಯಲ್ಲಿ ಕಾನಕಾನಹಳ್ಳಿಯೂ ಭಾಗವಹಿಸಿಕ್ಕು ಅಲ್ಲಿಂದ ಸ್ಪೃಹಿಂ ಸೇವಕರಾಗಿ ಹೊರಡಿ ಕೆಲವರು ಕಾರಾಗ್ಯಹವಾಸ ಅನುಭವಿಸಿದ್ದರು. ಕೆಲವರು ತನ್ನ ಶಸ್ತ್ರ ಪಾಸ್ತಿ ಗಳನ್ನು ಕಳೆದುಕೊಂಡಿದ್ದರು ಇಡುಯ ದೇಶದಲ್ಲಿ ಲಾಷ್ಯವಾಡುತ್ತಿದ್ದ ತಾಯಿಗ, ಪರಾಕ್ರಮ, ದೇಶಾಭಿವಾನ ಕಾನಕಾನಹಳ್ಳಿಯಲ್ಲಿಯೂ ಪ್ರತಿಬಿಂಬಿಸಿತ್ತು. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ ದೇಶಾಭಿವಾನದ ಸ್ವರೂಪ ಕಾರ್ಯಕರಕೆ ಬದಲಾವಣೆಗೊಡಿಯತು. ಕಾರಾಗ್ಯಹವಾಸ ಅನುಭವಿಸಿ ಬಂದಿದ್ದ ಕೆಲವರು ದೊಡ್ಡ ದೊಡ್ಡ ಸ್ಥಾನಗಳನ್ನು ಅಕ್ರಮಿಸಿದ್ದು; ಉಳದವರು ದೇಶ ತಮಗೆ ನಾಡಿದ್ದ ಅನ್ಯಾಯವನ್ನು ಸರಿವಡಿಸಿಕೊಳ್ಳುತ್ತಿಸಿದರು.

ದೊಡ್ಡೆಗಾಡೆ ಜ್ಯೇಶಿನ ಮುಖಿ ಕಂಡು ಬಂದಿದ್ದು. ಬಲಗ್ಗೆ, ಬರಿಗಾಲು, ಬರಿ ತಲೆಮಲ್ಲಿದ್ದ ದೊಡ್ಡೆಗಾಡಿನಿಗೆ ರಾಜಕೇರಿಯ ಜೆನಾಗಿ ಮೈಗಂಟಿತು. ರಾಜಕೇರಿಯ ಸಂತ್ರಸ್ಯನೆಂದು ಇವುತ್ತು ಎರಕೆ ಜಮಿನು ಸಂಸಾದಿಸಿಕೊಂಡ ದೊಡ್ಡೆಗಾಡ, ಮತ್ತಾಚುನಾವಕೆಯ ಕಾಂದಲ್ಲಿ ಸಾಕಣ್ಟು ದಣ ಗಳಿಸಿಕೊಂಡು, ಎರಡು ಬಸ್ತೆನ್ನುಗಳನ್ನು ನಡೆಸುತ್ತಿದ್ದು. ಕಾನಕಾನಹಳ್ಳಿಯಲ್ಲಿ ನಾಲ್ಕು ಮನ್ಯನೆಗಳನ್ನು ಕೊಂಡಿದ್ದ ಮಂತ್ರಿಗಳಿಗೂ, ಅಧಿಕಾರಿಗಳಿಗೂ ಮತ್ತು ಕ್ಷಾಗಿ ವರ್ತಿಸುತ್ತಿದ್ದ ದೊಡ್ಡೆಗಾಡ ಉರಿನ ಪ್ರಾರಿಯಾಗಿದ್ದುದಲ್ಲದೆ, ಬಹುಲಾಭದಾಯಕವಾದ ಲೋಕಸೇವಾವೃತ್ತಿಯನ್ನೂ ಕೈಗೊಂಡಿದ್ದು.

ಸ್ವಾತಂತ್ರ್ಯನೆಂತರ ಉರಿನ ‘ಪ್ರಾಸಿಗರ ಬಂಗಲೆ’ ದೊಡ್ಡೆಗಾಡಿನ ದ್ವಿತೀಯ ಗ್ರಹವಾಯಿತು. ಉರಿಗೆ ಗಣ್ಯರಾದವರು ಯಾರೇ ಬರಲ, ದೊಡ್ಡೇ ಗಾಡ, ಅನನ್ಯ ಎರಡು ಸಿಂಬೇಹಳ್ಳಿಗಳು ಯಾಜರಾಗುತ್ತಿದ್ದವು.

‘ಕೈಕೆಸರಾಗದೆ ಬಾಯಿ ಮೂಸರಾಗುವ’ ಕಲೆ ದೊಡ್ಡೆಗಾಡಿನಿಗೆ ಸಾಧಿಸಿದ್ದಂತೆ ಮತ್ತೆ ಯಾರಿಗೂ ಸಾಧಿಸಿರಲ್ಲಿ ಚುನಾವಕೆಗಳು, ಅಧ್ಯಕ್ಷಸಾಧನಗಳು, ವೆದಿಕೆಯ ಭಾಷಣಗಳನ್ನು ಗಾಡ ಕಳ್ಳುತ್ತಿರುತ್ತಿರಲಿಲ್ಲ.

ಅವನ ರಾಜಕೀಯವೆಲ್ಲಾ ‘ತೆರಿಯ ಮರೆಯ’ ರಾಜಕೀಯ ! ಯಾರನ್ನು ಬ್ಯಾಂಕ್ ಜುನಾವಹಕೆಗೆ ಸಿಲ್ಲಿಸಬೇಕು—ಯಾರನ್ನು ಉರುಳಸಬೇಕು!—ಯಾವ ಜಾತಿಯನ್ನು ಮೇಲಕ್ಕೆತ್ತಬೇಕು—ಯಾವ ಜಾತಿಯನ್ನು ತುಳಿಯಬೇಕು !—ಬೇಡದವರ ವಂಶ ಶೋಡಿದು ಹಾಕುವುದು ಹೇಗೆ ? ಎಂಬ ವಿವಯಗಳಲ್ಲಿ ಅವನು ಅಸಾಧಾರಣ ಪ್ರಾಜ್ಞತೆಯನ್ನು ದೊರಕಿಸಿಕೊಂಡಿದ್ದ.

ದೊಡ್ಡೆಗ್ಗಾಡಿಸಿಗೆ ಬಲಹಸ್ತದಂತಿದ್ದವನು ಲಾಯರ್ ಲಿಂಗಣ್ಣ. ಪ್ಲಿಇಡರ್ ಪರಿಕ್ಷೇಮಾಡಿಕೊಂಡು ಬಂದು ಲಾಯರ್ ಪ್ರತಿ ಅವಲಂಬಿಸಿದ್ದ ಲಿಂಗಣ್ಣ, ಕೆಲವು ವಿಶೇಷ ಕಾರೆಣಗಳಿಂದ, ಪ್ರತ್ಯಾಚ್ಯೇಸ್ ಚೆನ್ನಾಗಿ ಬೆಳೆಸಿಕೊಂಡು ಖದಿನು ಲಾಯರ್ಗಳನ್ನು ಹೆದರಿಸುತ್ತಿದ್ದ.

ದೊಡ್ಡೆಗ್ಗಾಡ, ಲಿಗಣ್ಣನನ್ನು ರಂಡರೆ ಆಗದಿದ್ದವರು ಅವರನ್ನು ‘ಹಿರಣ್ಯಕ್ಕೆ-ಹಿರಣ್ಯಕಕೆಪು’ ಎಂದು ಕರೆಯುತ್ತಿದ್ದರು.

ಕಾನಕಾನಹಕ್ಕಳುಯಲ್ಲಿ ಇನ್ನಾಪೆಕ್ಕೂ ವೈಲಾರಂಟ್ಯನಿಗೆ ನಿಗದಿಯಾಗಿದ್ದ ಮನೆಯ ಹೆಂಚು ಕೈಯಾಡುವ ಕೆಲಸ ನಡೆದಿತ್ತು. ಸಂಸಾರ ಸಮೇತ ಕಾನಕಾನಹಕ್ಕಳಿಗೆ ಬಂದ ಮೈಲಾರಂಟ್ಯ ಪ್ರವಾಸಿಗರ ಬಂಗಲೆಯಲ್ಲಿ ಬೀಡುಬಿಟ್ಟ.

ಮಾರನೆಯ ದಿನವೇ ದೊಡ್ಡೆಗ್ಗಾಡ, ಕೈಯಲ್ಲಿ ಎರಡು ನಿಂಬೆಂಹಣ್ಣು ಗಳನ್ನು ಹಿಡಿದು, ಲಿಂಗಣ್ಣನೊಂದಿಗೆ ‘ಸಾಹೇಬರನ್ನು’ ಕಾಣಲು ಬಂದ.

ಕಾನಕಾನಹಕ್ಕಳಿಗೆ ಬರುವ ಮುನ್ನವೇ ವೈಲಾರಂಟ್ಯ ಅಲ್ಲಿನ ರಾಜಕೀಯ, ಮುಖಿಂಡರ ಒಳ ಜೂರಿಗನ ಜೀವನ ತಿಳಿದುಬಂದಿದ್ದ.

ಸಾಹೇಬರನ್ನು ಭಿಟ್ಟಿಯಾಗಿ ಪ್ರಫಾರಿಗಳು ನಿಂಬೆಂಹಣ್ಣು ಅರ್ಪಿಸಿದರು. ಗ್ಗಾಡನ ಪರಿಚಯ ಲಿಂಗಣ್ಣ ಮಾಡಿಕೊಂಟ್ಟ ; ಲಿಂಗಣ್ಣನ ಪರಿಚಯ ಗ್ಗಾಡ ಮಾಡಿಕೊಂಟ್ಟ.

“ತಾವು ನಮ್ಮಾರ್ಥಿಗೆ ಬಂದದ್ದು ಬರೆಳ ಸಂತೋಷ ಸ್ವಾಮಿ. ಸೋಲೂರಿನ ಪುಂಡರನ್ನು ನೀವು ಆಡಗಿಸಿ, ಅಲ್ಲಿ ಶಾತಿ ಸ್ವಾಸಿದ ವಿವಯ ನಮಗೆಲ್ಲಾಗೂತ್ತಾಗಿ ಆನಂದವಾಯಿತು. ತಮ್ಮಂಥ ಕೆಲವು ಗಟ್ಟಿಗರು ಪ್ರೇರಿಸ್ ಡಿಪಾರ್ಟ್‌ಮೆಂಟ್‌ನಲ್ಲಿ ಇರುವ ಹೊತ್ತಿಗೇ ದೇಶ ಬದುಕಿರುವುದು”

ಎಂದು ಲಿಂಗಣ್ಣ ಪ್ರಶಂಸಿದ.

ದೊಡ್ಡೆಗ್ಗಾಡ ಅತ್ಯಂತ ವಿನಯದಿಂದ,

“ಸ್ವಾಮಿ ಮನೆ ಇನ್ನೂ ಸಿದ್ಧವಾಗಿಲ್ಲವೆಂದು ಕಾಣತ್ತೆ” ಎಂದ.

“ಇಲ್ಲ ಗ್ಗಾಡರೇ-ಹೆಂಚು ಕೈಯಾಡಿತ್ತು ಇದ್ದಾರಂತೆ-ಇನ್ನೂ ಸುಣಿ

ಬಣ್ಣಿ ಆಗೇಕು. ಪ್ರವಾಸಿಗರ ಬಂಗಲೆಯಲ್ಲಿ ನಾವು ಎಂಟು ಹತ್ತು ದಿವಸ ಇರಬೇಕಾಗುತ್ತದೆ.”

“ ತಾವು ಯಾವುದಕ್ಕೂ ಕೊರತೆವಟಪ್ಪೆ ಕೊಳ್ಳಬಾರದು. ಏನು ಬೇಕಾದರೂ ನನಗೆ ಒಂದು ಮಾತು ತಿಳಿಸಿದರೆ ಸೇವೆಗೆ ಸಿದ್ಧವಾಗುತ್ತೇನೇ.”

“ ನಿಮಗೇಕೆ ತೊಂದರೆ ಕೊಡಬೇಕು ಗೊಡರೇ.”

“ ಲೊಂದರೆಯಲ್ಲಿಂದ ಒಂತು ಸ್ವಾಮಿ–ತಮ್ಮ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸುಲಭವಾಗಿ ನಿಕ್ಕುತ್ತದೆಯೇ ?”

“ ಉರಿನಲ್ಲಿ ತಂಟೀ, ತಕರಾರು ಆಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ನಿಮಗೆ ಲ್ಲಾ ನನೆನ್ನುಂದಿಗೆ ಸಹಕರಿಸಬೇಕು.”

“ ಆಗತ್ತವಾಗಿ ಆಗಲೀ–ನಾಮಾನ್ನಿವಾಗಿ ನಮೂರ್ಕಾರಿಗೆ ಬರುವ ಪ್ರೋಲೀಸ್ ಅಧಿಕಾರಿಗಳಿಲ್ಲಾ ನಮ್ಮ ವಿವಂದಲ್ಲಿ ಸ್ವೇಚ್ಛಾವಾದಿಂದಲೇ ವರ್ತಿಸುತ್ತಿದ್ದರು. ತಾವೂ ಹಾಗೇ ಇರಬೇಕು. ನಮೂರ್ಕಾರಿನಲ್ಲಿ ತಮಗೆ ಎಲ್ಲ ವಿವಂಗಳಲ್ಲಿಯೂ ಅನುಕೂಲವಾಗಬೇಕೇ ವಿನಾ ಅನಾನುಕೂಲವಾಗಬಾರನು.”

“ ನನ್ನ ಕರ್ತವ್ಯ ನಾನು ನಿರ್ವಹಿಸಿಬಿಡುತ್ತೇನೇ ಗೊಡರೇ–ಇದರಿಂದ ಅನುಕೂಲವಾದರೂ ಒಂದೇ, ಅನಾನುಕೂಲವಾದರೂ ಒಂದೇ.”

“ ಹಾಗೆ ತಾನೇ ಇರಬೇಕು–ಆದೇ ಸರಿ ನ್ಯಾಮಿ ”

ಎಂದು ಕೈಮಾರಿದು ಹೋದರು.

ಅವರು ಆಡಿದ್ದ ಮಾತು ಗಳು ಅಂತರಾಫ್ರೆವನ್ನು ಹುಡುಕುತ್ತ ಮೈಲಾರಯ್ಯ ಕುಳಿತ್ತ.

ಅವನ ಬಳಿ ಒಂದ ಜಾನಕಮ್ಮ,

“ ಏನು ಬಹಳ ಯೋಜನೆ ಮಾಡುತ್ತಿದ್ದಿರಿ ? ” ಎಂದಳು.

“ ಈಗ ಇಬ್ಬರು ಬಂದಿದ್ದರು–ನೋಡಿದೆಯಾ ? ”

“ ನೋಡಿದೆ–ಏಕೆ ? ”

“ ಇವರೇ ಇನ್ನುಮುಂದೆ ನನೆನ್ನುಂದಿಗೆ ಕಾದಾಡುವ ಸೈಲಾಜ್ಞನರು.”

“ ಅವರು ಎವ್ವ ಜೀನಾಗು ಮಾತಾಡಿದ್ದು.”

“ ಅವರ ಮಾತು ಸಕ್ಕರೆಯಲ್ಲಿದ್ದದ ವಿಷ–ಪ್ರೋಲೀಸ್ ಅಧಿಕಾರಿಗಳಿಲ್ಲಾ ಇವರ ಸ್ವೇಹಿತರಾಗಿದ್ದರಂತೆ–ನಾನೂ ಹಾಗೇ ಇದ್ದರೆ ನನಗೆ ಎಲ್ಲ ಅನುಕೂಲ ಕಲ್ಪಿಸಿಕೊಡುತ್ತಾರಂತೆ ! ”

“ ಅವರು ಹೇಳಿದ್ದರಲ್ಲಿ ಏನು ತಪ್ಪು–ನ್ಯಾಯವಾಗಿಯೇ ಇದೆಯಲ್ಲಾ ! ”

“ ಅಯ್ಯೋ ಸೆದ್ದೇ–ಇವ್ವ ಆರ್ಥವಾಗದೇನೇ ! ನಾವು ಮಾಡಬಾರದ್ದು

ವೊಡುತ್ತೇನೇ—ನೀನು ಕಣ್ಣ ಮುಚ್ಚಿಕೆಗಂದಿರು—ಕಣ್ಣ ಮುಚ್ಚಿಕೆಗಂದಿರುವುದಕ್ಕೆ
ನಿನ್ನಗೂ ‘ಕಾರಮಿಂಡ’ ಹಾರುತ್ತೇನೇ. ಕಣ್ಣ ಬಿಟ್ಟು ನೀನು ಗರ್—ಗುರ್
ಅಂದರೆ ನಿನ್ನ ಕೇಡುಗಾಲ ಅರಂಭವಾಗತ್ತೆ ಎಂದು ಸ್ವಷ್ಟವಾಗಿ ಹೇಳಿದರು ”
“ ಸರಿ—ಇನ್ನು ಮೂರು ಟಂಗಳಿಗೆ ಗಂಟು ಮಾರ್ಟಿ ಕಟ್ಟಬೇಕೇನೋ ?”
“ ತಂದಿರುವ ಗಂಟು ಮೂರಿ ಬಿಳ್ಳಿದೆ ಇದ್ದರಾಯಿತು—ಕ್ಷ ಪುಣಿತ್ತು
ಯಾವಾಗ ಓತ್ತಾನ್ನಾಫರ್ ಆರ್ಥಾ ತರುವರೋ ?” ಎಂದ.

೮೪

ಒಂದು ವಾರದಲ್ಲಿ ಮನೆ ಸಿಧ್ಘವಾಗೆಲು ಮೈಲಾರಯ್ಯ ‘ಪ್ರವಾಸಿಗರ ಬಂಗಲೆ’ ತ್ಯಜಿಸಿ, ಮನೆಗೆ ವಾಸಕ್ಕೆ ಹೋದ.

ಒಂದು ದಿನ ಬೆಳಗ್ಗೆ ಮೈಲಾರಯ್ಯ ಎದ್ದು ಹೊರಗೆ ಬರುವ ವೇళೆಗೆ ವೇರಾಂಡೆಲ್ಲ ಕಾದಿದ್ದ ಒಬ್ಬರು ಎದ್ದು ನಿಂತು, ಅವನ ಕೈಗೊಂದು ನಿಂಬೆಯ ಹಣ್ಣಿನ್ನಿತ್ತ ನಮಸ್ಕರಿಸಿದರು.

“ ಯಾರು ನೀವು ?”

“ ನನ್ನ ಹೆಸರು ರಾಮಣ್ಣ ಗಾಡೆ.”

ಮೈಲಾರಯ್ಯ ರಾಮಣ್ಣ ಗಾಡರಿಗೆ ದಸ್ತುಲಾಘವವಿತ್ತು,

“ ನಿಮ್ಮ ವಿವರ ಕೇಳಿದ್ದೇನೆ ಗಾಡರೇ ನಿಮಗೆ ಹೇಳಿಕಳಿಸಿದ್ದೆ – ಉರಿಸಲ್ಲಿಲ್ಲವೆಂದು ತಿಳಿಯತು ”

“ ಹೋದು ಸ್ವಾಮಿ ಡಿ ಪಿ.ಎ ಸಾಹೇಬರನ್ನು ಕಾಣುವುದಕ್ಕೆ ಬೆಂಗಳೂರಿಗೆ ಹೋಗಿದ್ದೆ.”

“ ನೀವು ಒಂದು ಹೈಮ್ಮೂಲ್ ನಡೆಸುತ್ತಿರುವಿರಂತೆ !”

“ ಅದಕ್ಕಾಗಿಯೇ ಬೆಂಗಳೂರಿಗೆ ಹೋಗಿದ್ದೆ – ಶ್ರೀಕೃಷ್ಣಾಧಿಕಾರಿಗಳು ‘ನಿಮ್ಮ ಸ್ಮಾಲಿಗೆ ತಕ್ಕ ಕಟ್ಟಿಡವಿಲ್ಲ–ಲೈಬ್ರಾರಿಯಲ್ಲ–ಲ್ಯಾಬೋರೇಟರಿ ಇಲ್ಲ–ಅಸ್ಟ್ರಾಫ್ ನ್ನೇಲ್ಲಾ ವಣಾರ್ಥದೊಳಗಾಗಿ ಒದಗಿಸಿಕೊಳ್ಳಿದ್ದರೆ ನಿಮಗೆ ಕೊಟ್ಟಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಲಾಗುತ್ತದೆ’ ಎಂದು ನೋಟೀಸ್ ಕೊಟ್ಟಿರು. ಆ ವಿವರ ಮಾತನಾಡುವುದಕ್ಕೇ ನಾನು ಬೆಂಗಳೂರಿಗೆ ಹೋಗಿದ್ದೆ.”

“ ಲೈಬ್ರರಿ, ಲ್ಯಾಬೋರೇಟರಿ ಇಲ್ಲದೆ ಹೈಸ್ಮಾಲ್ ನಡೆಸುವುದಕ್ಕಾಗು ತ್ತದೆಯೇ ಗೋಡರೇ.”

“ ಲೈಬ್ರರಿ, ಲ್ಯಾಬೋರೇಟರಿ ಎರಡೂ ಇದೆ ಸ್ವಾಮಿ–ಸಾಲದು ಎಂದು ಒಪ್ಪಿಕೊಳ್ಳುತ್ತೇನೆ. ಗಾರ್ಫ್ರಿಂಟಿಗೆ ಆರುವರ್ಷಗಳಿಂದ ಪ್ರಯುತ್ತಿಸುತ್ತಿದ್ದೇನೆ. ಅದು ಸಿಕ್ಕಿಲ್ಲ. ನನ್ನ ಸ್ವಂತ ಕಟ್ಟಿಡ ಶಾಲೆಗೆ ಬಿಟ್ಟುಕೊಟ್ಟಿದ್ದೇನೆ – ಶಾಲಾ

ವಿಚೀರೆಗೆ ಹತ್ತು ಎಕರೆ ಹನೆನಾದ ಭೂಮಿ ಬರೆದಿದ್ದೇ ನೇ. ತಿಂಗಳಿಗೆ ೩೦೦-೪೦೦ ರೂಪಾಯಿ ಕೈಯಿಂದ ವಿಚುರವಾಡಿಕೊಂಡು ಶಾಲೆ ನಡೆಸುತ್ತದ್ದೇ ನೇ. ಶಾಲೆಯ ವಿದ್ಯಾರ್ಥಿನಿಲಯದಲ್ಲಿ ಸಲಂತತ್ತು ಜನ ಬಡವುಕ್ಕಳಿದ್ದಾರೆ ಹಳ್ಳಿ ಹಳ್ಳಿಗಳಿಗೆ ಹೋಗಿ ಭಿಕ್ಷೆವೇತ್ತಿ ಅವರನ್ನು ಸಾಕುತ್ತಿದ್ದೇ ನೇ. ಇದೇನು, ಮಾಡಬಾರದ ಕೆಲಸವೇ ತಾವೇ ಹೇಳಿ.”

“ ಶಾಲೆಯಲ್ಲಿ ವಿದ್ಯಾರ್ಥಿಗಳು ಎಷ್ಟು ಜನರಿದ್ದಾರೆ ?”

“ ಹೋದ ವರ್ಷ ನೂರೆಂಬತ್ತು ಜನರಿದ್ದರು-ತ್ವ ವರ್ಷ ಸಂಖ್ಯೆ ಇನ್ನೂರು ಹತ್ತುಕ್ಕೆ ಏರಿದೆ. ಸ್ಥಳನಂಕೋಚೆದಿಂದ ನೂರು ಅಸ್ತಿಕೇಷನಾಗಳನ್ನು ನಿರಾಕರಿ ಸಿದೆವು-ತಾವೇ ಒಂದು ಬಾರಿ ಪುರಸತ್ತು ಮಾಡಿಕೊಂಡು ಒಂದು ಪರಾಂಬರಿಸ ಬೇಕು.”

“ ಆಗಲಿ ರಾಮುಣ್ಣ ಗೌಡರೇ. ನಾನು ಒಂದು ದಿನ ಬರುತ್ತೀನೇ ”

ಎಂದು ವಾಗ್ದಾನನ್ನೊಡಿದ.

ಕೆಲವು ದಿನಗಳ ತೆರುವಾಯ ಮೈಲಾರಯ್ಯನೇ ಹೋಗಿ ರಾಮುಣ್ಣ ಗೌಡರ ಶಾಲೆ, ವಿದ್ಯಾರ್ಥಿನಿಲಯಗಳನ್ನು ನೋಡಿಕೊಂಡು ಬಂದ. ಉಂಟಿನ ವಿಧ್ಯಮಾನಗಳ ಪರಿಚಯವೂ ಮೈಲಾರಯ್ಯನಿಗೆ ಈ ವೇಳಿಗೆ ಆಗಿದ್ದುರಿಂದ ಶಾಲೆಯ ಪ್ರಗತಿ ಅಡ್ಡಿಯಾಗಿರುವುದರ ಕಾರಣ ಅವಸಿಗೆ ಮನವರಿಕೆಯಾಯಿತು. ಸ್ಥಿತಿಗತಿಗಳನ್ನು ಸರಿಯಾಗಿ ಅರಿಯಲು ಮೈಲಾರಯ್ಯ ರಾಮುಣ್ಣ ಗೌಡರಿಗೆ ಹೇಳಿಸಿದ.

“ ನಿಮ್ಮ ಸ್ವಾಲು, ಹಾಸ್ತಲ್ ನೋಡಿಕೊಂಡು ಬಂದೆ ಗೌಡರೇ.”

“ ನನಗೆ ಹೇಳಿ ಹೇಳಿಕಳಸಲಿಲ್ಲವಲ್ಲ ಸ್ವಾಮಿ.”

“ ಬೇಕೆಂದೇ ಹೇಳಿಕಳಸಲಿಲ್ಲ. ನನಗೆ ತಿಳಿದ ಮಟ್ಟಿಗೆ ನಿರ್ವಹಿ ಮಾಡುತ್ತಿರುವುದು ಒಕ್ಕಿಯ ಕೆಲಸ-ಇದಕ್ಕೆ ಎಜುಕೇಷನ್ ದಿವಾರ್ಪಾಮೆಂಟಿನವರೇಕೆ ಅಡ್ಡಿಯಾಗಬೇಕು ?”

“ ದಿವಾರ್ಪಾಮೆಂಟಿನವರು ನನ್ನ ಬಗ್ಗೆ ಸಹಾನುಭೂತಿಯುಳ್ಳವರಾಗಿದ್ದರು. ಡಿ. ಡಿ. ಪಿ. ಐ (D. D. P. I) ಸಾಹೇಬರು ಕಳೆದ ವರ್ಷ ಶಾಲೆಯ ಇನ್ನೊಷ್ಟೆನ್ ಮಾಡಿ ಒಕ್ಕಿಯ ಅಭಿಪ್ರಾಯ ಮೈಕ್ರೋಟ್‌ಪಡಿಸಿದ್ದಾರೆ. ನನಗೆ ವಿರೋಧವಾಗಿರುವ ನನುಷ್ಠಿತ ಪ್ರಾಧಾರಿಗಳ ಶಿಕ್ಷಣ ಮಂತ್ರಿಗಳ ಮೇಲೆ ಪ್ರಭಾವ ಬೀರಿದ್ದಾರೆ.”

“ ನಿಮ್ಮ ಮೇಲೆ ಕತ್ತಿಕಟ್ಟಿ ಪ್ರಾಧಾರಿಗಳಿಗೆ ಆಗುವ ಲಾಭವೇನು ?”

“ ಕಾರಣವಿರಲಿ, ಇಲ್ಲದಿರಲಿ ಇತರರನ್ನು ಕುಟುಂಬವುದೇ ಜೇಳಿಸ ಹಂಟ್ಯು

ಗುಣ. ಹಾಲೆ ಉಚ್ಚಿಷ್ಟವಾದರೆ ನನಗೆ ಒಳ್ಳೆಯ ಹೆಸರು ಒಡುತ್ತದೆ-ಅದನ್ನು ನಮೂರ್ಕಿನ ಪ್ರಥಾರಿಗಳು ಸಹಿಸುವುದು ಹೇಗೆ ?”

“ ಇದರಲ್ಲಿ ದೊಡ್ಡೀಗೂಡೆ-ಲಿಂಗಣ್ಣನ ಪಾತ್ರವೇನು ?”

“ ಅವರೇ ಎಣ್ಣ ಪಾತ್ರಧಾರಿಗಳು. ತಮಗೆ ಸ್ವಲ್ಪ ಬಿಡುವಿದ್ದೆ ಪ್ರಿಯ ಕಢಿ ಹೇಳುತ್ತೇನೆ.”

“ ಹೇಳಿ-ಹೇಳಿ.”

“ ಒಂದು ಕಾಲದಲ್ಲಿ ನಾನೂ ಕಾಂಗ್ರೆಸ್‌ನಲ್ಲಿದೆ, ಕಾಂಗ್ರೆಸ್ ಸಂಸ್ಥೆ ಬೇಕಿಸುವುದಕ್ಕೆ ನಾನೂ ಈಕ್ಕುಸ್ಯನುಸಾರ ಸಹಾಯಮಾಡಿದ್ದೇನೆ. ದೊಡ್ಡೀಗೂಡೆ ನನ್ನೂ ಹತ್ತಾರು ಸ್ವಯಂಸೇವಕರನ್ನು ವರ್ಷಗಟ್ಟು ಕೆ ಸಾಕಿದೆ. ಅಧಿಕಾರ ಕ್ಕಿಗೆ ಬಂದ ಕೂಡಲೆ ದೊಡ್ಡೀಗೂಡನ ಮುಖವೇ ಬದಲಾಯಿಸಿತು. ಕ್ಕಿಗೆ ಸಿಕ್ಕಿದ್ದನ್ನು ಅವನು ನುಂಗುತ್ತೇ ಬಂದ. ಕಾಂಗ್ರೆಸ್‌ನ ಹೆಸರಿನಲ್ಲಿ ನೂಡಬಾರದ ಅತ್ಯಾಚಾರ ಗಳನ್ನು ನೂಡುತ್ತೇ ಬಂದ. ನಮೂರ್ಕಿಗೆ ಬರುತ್ತಿದ ಅಧಿಕಾರಿಗಳು ಅವನಿಗೆ ಹೆಡರಿಕೊಂಡು ಅವನು ಹೇಳಿ ಹೇಳಿದ ಹಾಗೆ ಕುಣಿ ಯುತ್ತೇ ಬಂದರು. ಕಾಂಗ್ರೆಸ್ ಸಂಸ್ಥೆಯೊಳಗೇ ಇದ್ದಕೊಂಡು ನಾನು ಇವುಗಳನ್ನೆಲ್ಲಾ ಸರಿಪಡಿಸ ಲೆತ್ತಿಸಿದೆ. ದೊಡ್ಡೀಗೂಡನಿಗೂ ನೆನ್ನೂ ಘೋಷಣೆ ಅನಿವಾಯಿಸಾಯಿತು. ಗೌಡ ತನ್ನ ಹಿಂಬಾಲಕರನ್ನೆಲ್ಲಾ ತಾಲ್ಲೂಕು ಕಾಂಗ್ರೆಸ್ ಕಮಿಟಿಯಲ್ಲಿ ತುಂಬಿ, ನನ್ನನ್ನು ಸೋಲಿಸಿಬಿಟ್ಟು. ನಾನು ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆಯಿತ್ತು, ಈ ಹಾಲೆಯ ಕೆಲಸ ಕೈಗೊಂಡೆ. ಶತಾಯ ಗತಾಯ ಶಾಲೆ ಬಾಗಿಲು ಮುಚ್ಚಿಸ ಬೇಕೆಂದು ಗೌಡ ಪ್ರಯತ್ನಿಸಿದ-ಸಾಧ್ಯವಾಗಲಿಲ್ಲ. ನಾನು ತಿರುನೆ ಬೇಡಿದರೂ ಚಿಂತಿಯಲ್ಲ-ಈ ಹಾಲೆ ನಡೆಸಲೇಬೇಕು ಎಂದು ನಾನೂ ರಕ್ಷಣಮಾಡಿದೆ-ತಾವು ನನಗೆ ಸ್ವಲ್ಪ ನೆರವುಕೊಟ್ಟಿರುತ್ತದೆ.”

“ ನಿವು ಹೇಳುತ್ತಿರುವುದು ಆಕ್ಷರಃ ಸತ್ಯ ಎಂಬುದು ಖಚಿತವಾಗಿದೆ ಗೌಡರೇ. ನನ್ನ ಶಕ್ತಿಮಾರಿ ನಿಮಗೆ ಸಹಾಯಮಾಡಬೇಕೆಂದು ಅಸೆಯಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಾನು ನೇರವಾಗಿ ನಿಮಗೆ ಸಹಾಯ ನೂಡುವುದು ಸಾಧ್ಯವೂ ಇಲ್ಲ-ಸರಿಯೂ ಅಲ್ಲ. ನಿಮ್ಮ ಹಿಂದೆ ನಾನು ಇರುತ್ತೇನೆ. ನನ್ನ ಹೆಸರು ಹೊರಗೆ ಬರದಂತಹ ನೋಡಿಕೊಳ್ಳುವುದು ನಿಮ್ಮ ಭಾರ.”

“ ಭೀ ! ಭೀ ! ನಿಮ್ಮನ್ನು ನಾನು ತೊಂದರೆಗೆ ಸಿಕ್ಕಿಸುತ್ತೇನೆಯೇ ಸ್ವಾಮಿ. ನಿವು ಆಶೀರ್ವಾದ ಮಾಡಿದರೆ ಸಾಕು”

ಎಂದು ಹೇಳಿದ.

ఎరడు తింగళు కళేయున్నలి మ్యేలారయ్యసిగూ, రామణ్ణగౌడనిగూ విత్తును బేళీయితు.

గౌడ ప్రతియోదచ్ఛౌ మ్యేలారయ్యనే సలవే కేళి ఆవన సిద్ధేరు దంతి నడిదుకొళ్ళుత్తిద్ద.

ఒందు దిన మేళేదాటిన బళ నడిద్ద ఒందు ఖూని వోకట్టమెయు జనావేస్తిగేవస్తుగే కోగిద్ద వ్యేలారయ్య మనే సేరలు సంజీయాయితు.

న్నెను ముగిసి, అల్పోవహార స్త్రీకరిసి ఆనను విహారంతి పడేయు తీరలు రామణ్ణగౌడ ఒంద.

గౌడనిగే కేసిన విషయగళన్ను తిలసిద మ్యేలారయ్య,

“ జన కేగిద్దరే సోఇడిరా గౌడరే-ఎరడొవరే రూపాయిగే ఒందు ఖూనియే ? జనరే స్వేతికబల హిగే చుసిదుబిద్దరే గతియేను ?”

“ ప్రతిథయ-మహాప్రతిథయ ! దేవర హసరినల్లి వ్యాపార-భమఫద హసరినల్లి వ్యాపార-కాంగ్రేస్ హసరినల్లి వ్యాపార-గాంధిజియవర హసరి నల్లి వ్యాపార. సాప్తాధనవే ఈగ నమ్మ దేవరు సాప్తాధన-జన్ము నోడుత్తు. ఇరి-తంచి మగనన్ను, మగ తందేయన్ను హరిదు తన్నుత్తారే. లాచుగళు. అరణ్యగళాగుత్తే వె-మనుస్యరు కాడుమ్మగళంతి ఆజరినుత్తారే.”

“ భమఫ బిలవాదరే ఒగత్తు లుళయుత్తేస్తే !”

“ లుళయువుదిల్లు-లుళయులూ బారదు. మహాప్రతిథయవాగి, ఈ కోల సేల్లు కోచికిహాగబేకు. ఆమేలే కోసస్తస్తియాగబేకు. బాప్రాజి చేళుత్తిద్ద “రామరాజ్య” ఆగ చుట్టుత్తదే ”

మ్యేలారయ్యను ముఖుడ మేలే ఆయాసద గీరేగళు ముఖిద్దుడన్ను కండ గౌడ,

“ సిమగే తుంబ ఆయాసవాగిరువ కాగిడే-ఖాటమాడిరా సాప్తాధన.”

“ ఇల్లప్ప. సంజీ యాదు ఆన్న తన్నుత్తారే. స్ఫూర్చ లువాహార స్త్రీకరిసిదే.”

“ ఒండో ఎరడో హేగా బృత్యంది తెగిదుకోండిద్దరే ఆయాస కడినేయాగుత్తిత్తడ్డ ?”

“ ఈ లాచురినల్లి ఎల్లి బృత్యంది సిక్కచేకు గౌడరే ?”

రామణ్ణగౌడ నశ్చు,

“ನಮ್ಮದ್ದರು ಯಾವ ನ ದ ಕ್ಕೆ ಕಡಿಮೆಯೆಂದು ತಿಳಿದುಕೊಂಡಿದ್ದೀರಿ ಸ್ವಾಮಿ. ಈಗ ನಿಮಗೆ ಏನು ಬೇಕು ಹೇಳಿ-ತರಿಸಿಕೊಡುತ್ತೀನೆ”

“ನಿಜವಾಗಿ....”

“ಅಧಿಕಂಬಿ ಟ್ಯೂನ್‌ ತಾವು ನನಗೆ ಕೆಲಟ್ಟಿರೆ ಸಾಕು-ಹಾಗೇ ತಿರುಗಾಡಿ ಕೊಂಡು ನಮ್ಮ ಮನೆಗೇ ಬಂದು ಬಿಡಿ-ನಾನು ಎಲ್ಲಾ ಏರಾರ್ಟು ಮಾಡಿರ್ತೀನಿ.”

“ಇದು ಪ್ರೋಹಿಬಿಷನ್‌ ಏರಿ ಯಾ (Prohibition area)-ಇಲ್ಲಿ ಬ್ರಾಹ್ಮಂದಿ, ವಿಸ್ತಿ ಯಾರು ಮಾರ್ತಾರ್ಥಿ ?”

“ಯಾರೂ ಅಲ್ಲ-ನಿಮ್ಮ ಕಾಂಗ್ರೆಸ್ ಪುಧಾರಿ ಜ್ಯೇರ್ವಹಳ್ಳಿ ದೊಡ್ಡೇ ಗೌಡರು. ಅವರು ಬಸ್ ಸರ್ವಿಸ್ ಇಟ್ಟಿರೋದೆ ಇದಕ್ಕೆ.”

“ನಿಮಗೆ ಅವರು ಕೊಡುತ್ತಾರೆಯೇ ?”

“ಇಲ್ಲ-ಬೇರೆಯವರನ್ನು ಕಳಿಸಿ ತರಿಸುತ್ತೀನೆ. ತಾವು ನಮ್ಮ ಮನೆಗೆ ಬಸ್ಸಿ ಸ್ವಾಮಿ”

ಎಂದು ರಾಮಣ್ಣಗಾಡೆ ಎದ್ದು ಹೋದ.

ಬಣ್ಣಿ ಆಗೇಕು. ಪ್ರವಾಸಿಗರ ಬಂಗಲೆಯಲ್ಲಿ ನಾವು ಎಂಟು ಹತ್ತು ದಿವಸ ಇರಬೇಕಾಗುತ್ತದೆ.”

“ ತಾವು ಯಾವುದಕ್ಕೂ ಕೊರತೆವಟಪ್ಪೆ ಕೊಳ್ಳಬಾರದು. ಏನು ಬೇಕಾದರೂ ನನಗೆ ಒಂದು ಮಾತು ತಿಳಿಸಿದರೆ ಸೇವೆಗೆ ಸಿದ್ಧವಾಗುತ್ತೇನೇ.”

“ ನಿಮಗೇಕೆ ತೊಂದರೆ ಕೊಡಬೇಕು ಗೊಡರೇ.”

“ ಲೊಂದರೆಯಲ್ಲಿಂದ ಒಂತು ಸ್ವಾಮಿ–ತಮ್ಮ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸುಲಭವಾಗಿ ನಿಕ್ಕುತ್ತದೆಯೇ ?”

“ ಉರಿನಲ್ಲಿ ತಂಟೀ, ತಕರಾರು ಆಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ನಿವೃಗಳೆಲ್ಲಾ ನನೆನ್ನುಂದಿಗೆ ಸಹಕರಿಸಬೇಕು.”

“ ಆಗತ್ಯವಾಗಿ ಆಗಲಿ–ನಾಮಾನ್ನಿವಾಗಿ ನಮೂರ್ಕಾರಿಗೆ ಬರುವ ಪ್ರೋಲೀಸ್ ಅಧಿಕಾರಿಗಳೆಲ್ಲಾ ನಮ್ಮ ವಿವಂದಲ್ಲಿ ಸ್ವೇಚ್ಛಾವಾದಿಂದಲೇ ವರ್ತಿಸುತ್ತಿದ್ದರು. ತಾವೂ ಹಾಗೇ ಇರಬೇಕು. ನಮೂರ್ಕಾನಲ್ಲಿ ತಮಗೆ ಎಲ್ಲ ವಿವಂಗಳಲ್ಲಿಯೂ ಅನುಕೂಲವಾಗಬೇಕೇ ವಿನಾ ಅನಾನುಕೂಲವಾಗಬಾರನು.”

“ ನನ್ನ ಕರ್ತವ್ಯ ನಾನು ನಿರ್ವಹಿಸಿಬಿಡುತ್ತೇನೇ ಗೊಡರೇ–ಇದರಿಂದ ಅನುಕೂಲವಾದರೂ ಒಂದೇ, ಅನಾನುಕೂಲವಾದರೂ ಒಂದೇ.”

“ ಹಾಗೆ ತಾನೇ ಇರಬೇಕು–ಆದೇ ಸರಿ ನ್ಯಾಮಿ ”

ಎಂದು ಕೈಮಾರಿದು ಹೋದರು.

ಅವರು ಆಡಿದ್ದ ಮಾತು ಗಳು ಅಂತರಾಧ್ರವನ್ನು ಹುಡುಕುತ್ತ ಮೈಲಾರಯ್ಯ ಕುಳಿತ್ತ.

ಅವನ ಬಳಿ ಒಂದ ಜಾನಕಮ್ಮ,

“ ಏನು ಬಹಳ ಯೋಜನೆ ಮಾಡುತ್ತಿದ್ದಿರಿ ? ” ಎಂದಳು.

“ ಈಗ ಇಬ್ಬರು ಬಂದಿದ್ದರು–ನೋಡಿದೆಯಾ ? ”

“ ನೋಡಿದೆ–ಏಕೆ ? ”

“ ಇವರೇ ಇನ್ನುಮುಂದೆ ನನೆನ್ನುಂದಿಗೆ ಕಾದಾಡುವ ಸೈಲಾಘನರು.”

“ ಅವರು ಎವ್ವ ಜೀನಾಗು ಮಾತಾಡಿದ್ದು.”

“ ಅವರ ಮಾತು ಸಕ್ಕರೆಯಲ್ಲಿದ್ದದ ವಿಷ–ಪ್ರೋಲೀಸ್ ಅಧಿಕಾರಿಗಳೆಲ್ಲಾ ಇವರ ಸ್ವೇಹಿತರಾಗಿದ್ದರಂತೆ–ನಾನೂ ಹಾಗೇ ಇದ್ದರೆ ನನಗೆ ಎಲ್ಲ ಅನುಕೂಲ ಕಲ್ಪಿಸಿಕೊಡುತ್ತಾರೆ ! ”

“ ಅವರು ಹೇಳಿದ್ದ ರಲ್ಲಿ ಏನು ತಪ್ಪು–ನ್ಯಾಯವಾಗಿಯೇ ಇದೆಯಲ್ಲಾ ! ”

“ ಅಯ್ಯೇ ಸೆದ್ದೇ–ಇವ್ವ ಆರ್ಥವಾಗದೇನೇ ! ನಾವು ಮಾಡಬಾರದ್ದು

ರಾಮು, ಪಾರಕ್ಕೊಂಡು ಜಡಿಸ್ತೇದು ದಿನಕ್ಕೊಂಡು ಒಂಟಿಯನ್ನು ಸ್ವಿನ್‌ಮಾರ್ಕೆ ಕರೆದುಕೊಂಡು ಹೋಗುತ್ತಿದ್ದು.

ಗಂಡ ಖಾಟ ಪಾಡಿಕೊಂಡು ರಾಲೀಗೆ ಹತ್ತಿಪರಿಗೆ ಹೋದರೆ, ವಾಸೆಗೆ ಬರುತ್ತಿದ್ದುದು ಸಂಚೇ ಅರು, ಅಥವಾ ಏಳು ಗಂಟಿಗೆ! ಸುಮಾನೆ ಕುಳಿತು ಕುಳಿತು ಏಕೆ ಕಾಲಿಹರಣ ಮಾಡಬೇಕೆಂದು ಸುಭದ್ರಾ, ತನ್ನ ಮನೆಯ ಸಮೀವದಲ್ಲಿದ್ದ ‘ಮಹಿಳಾ ಸಮಾಜ’ ಸೇರಿ, ಹಿಂದಿ, ಕಸೂತಿ ಕೆಲಸ, ಹೋಲಿಗೆ ಕೆಲಸ ಕಲಿಯ ಉರಂಭಿಸಿದಳು.

ವರದನೆಯೆ ಟರ್ಮ್ (Term) ಮುಗಿದು ಬೇಸಿಗೆ ರಜ್ವ ಅರಂಭ ವಾಯಿತು.

ಅತ್ಯೇ ಮಾವನ ಅವೇಕ್ಕೆಯುಂತೆ ಶಾಮು, ಹಂಚಿಯನ್ನು ಕರೆದುಕೊಂಡು ಸೋಲೂರಿಗೆ ಹೋದ

ಬಂದು ವಾರ ಕಳೆಯಿತು

ಬಂದು ದಿನ ವೆಂಕ್ಕಣಿನವರು, ಅಳಿಯನೊಂದಿಗೆ ವಾಕಿಂಗ್ ಹೋರಿತ್ತಿ, ಲೋಕಾಭಿರಾಮವಾಗಿ ಮಾತನಾಡುತ್ತಾರೆ,

“ ಈ ನವ್ರ ನಾನು (Retire) ಆಗುತ್ತೇನೆ ಶಾಮಣಿ-ಸದ್ಯದಲ್ಲಿ ಆರ್ಥಿಕ ಬಡತ್ತೆ ಎಂದು ಅವುಲ್ಲಾರು ಹೇಳಿದರು.”

“ ಎಕ್ಸ್‌ಟ್ರೆಂಷನ್ (Extension) ನಿಕ್ಕುವುದಿಲ್ಲವೇ ?”

“ ಎಕ್ಸ್‌ಟ್ರೆಂಷನ್ ಕೊಡಿಸಬೇಕಾಂತ ಅವುಲ್ಲಾರೆ ಪ್ರಯತ್ನಿಸಿದರು- ಸಫಲವಾಗಲಿಲ್ಲ. ಯಾರಿಗೂ ಎಕ್ಸ್‌ಟ್ರೆಂಷನ್ ಕೊಡಬಾರದೆಂದು ಈಗನ ಪ್ರಜಾ ಸರ್ಕಾರ ನಿತ್ಯ ಯಿಸಿದೆಯಂತೆ !”

“ ಹೋಗಲಿ ಬಿಡಿ-ಒಕ್ಕೆಯದೇ ಆಯಿತು-ನಾಲ್ಕು ದಿನ ಸೇವೆ ವಿಶ್ವಾಂತಿ ಸುಖ ಅನುಭವಿಸಬಹುದು.”

“ ಸ್ವಲ್ಪ ದಿನ ನನಗೂ ಕಷ್ಟವಾಗುತ್ತದೆ. ಅವೇಳೆ ಇದೇ ಸರಿಪೋಗುತ್ತದೆ. ಇನ್ನೊಂದು ವಿಷಯ...ರಜ್ವ ಮುಗಿವ ಮೇ ೧ ಲೆ ನೀನೊಬ್ಬನೇ ಚೆಂಗಳೂರಿಗೆ ಹೋಗಬೇಕಾಗುತ್ತದ್ದವ್ವು.”

“ ಏಕೆ ?”

“ ಸುಭದ್ರಾ ಸಿನಗೆ ಏನೂ ಹೇಳಲಿಲ್ಲವೇ ?”

“ ಇಲ್ಲ.”

“ ಅವಳಿಗೆ ಮೂರು ತಿಂಗಳು ತುಂಬಿತ್ತು ಬಂದಿದೆ.”

ರಾಮನ ಮುಖ ಕಳೆಗುಂದಿದುದನ್ನು ಕಂಡು ವೆಂಕ್ಕಣಿನವರು,

“ ಏಕೆ ? - ಸಂಸಾರ ಬೇಕೆಡೆಂದು ಮನಸ್ಸಿಗೆ ದುಃಖವಾಗುತ್ತದೆಯೇ ?”

“ ಇಮ್ಮು ಬೇಗ ಇದನ್ನು ನಾನು ನಿರೀಕ್ಷಿಸಿರಲ್ಲಿಲ್ಲ.”

“ ಭಗವದಿಚ್ಛಿಗೆ ಯಾರು ಹೊ ಣಿ ಯ ಪ್ರಾ ! - ಈಚಿಗೆ ನಿಮ್ಮಣಿ ಚೆಂಗಳೂರಿಗೆ ಬಂದಿದ್ದರೆನು ?”

“ ಬಂದಿದ್ದ - ಕಾನಕಾನದಳ್ಳಿಯಲ್ಲಿ ತರಲೆ ಮಂದ ವಾಗಿದೆಯಂತೆ ! ಅವನೂ ಬೇರೆ ರದೆಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತದ್ದಾನೇ.”

“ ಒಳ್ಳೆಯವರಿಗೆ ಎಲ್ಲಿಂದ ಉಳಿಬಾಳಿಲ್ಲ.”

“ ನಾನು ನಾಳೆ - ನಾಡಿದ್ದ ಹೊರಡುತ್ತೇನೇ.”

“ ಏನು ಇಮ್ಮು ಅವಸರ - ಇನ್ನೂ ರಚಾ ಇದೆಯಲ್ಲಾ !”

“ ರಚಾ ಇದೆ - ಅಣ್ಣಿ ಬಿಂದು ಹೇಳಿದಾನೇ ಕಾನಕಾನಕೆಳ್ಳಿಗೆ ಹೋಗಿ ಅವನ ಇತ್ತೆ ನಾಲ್ಕು ದಿವಸ ಉರಬೇಕೆಂದಿದ್ದೇನೆ. ಅತ್ತಿಗೆ ನೋಡಿ ಬಂದಿ ದಿವಸಗಳಾದವು.”

“ ನಾನೂ ಮೈಲಾರಿಯನವರಿಗೆ ಕಾಗದ ಬರೆಯನ್ನೇ - ನಿನೂ ಹೇಳು. ಮೈಲಾರಿಯು, ಜಾನಕಪ್ಪು ಎರಡು ದಿವಸವಾದರೂ ಪ್ರರಸತ್ತು ಮಾಡಿಕೊಂಡು, ಇಲ್ಲಿಗೆ ಬಂದು ಸುಭದ್ರೆಯನ್ನು ನೋಡಿಕೊಂಡು ಹೋದರೆ ನಮಗೆ ಸಂತೋಷ ವಾಗುತ್ತದೆ ”

“ ‘ಬಂದು ದಿವಸ ಉಂದು ಬಿಡುವುದೂ ಸಾಧ್ಯವಿಲ್ಲವಾಗಿದೆ. ಕ್ಷೇತ್ರಕ್ಕೂ ಇಲ್ಲಿ ಸಮಸ್ಸೆಗಳೇಳುತ್ತಿವೆ’ ಎಂದು ಅಣ್ಣಿ ಹೇಳಿದ. ಅತ್ತಿಗೆಯನ್ನು ಅವನು ಕಳಿಗಿಕೊಡಬಹುದು.”

“ ನೀನು ಉರಿಗೆ ಹೋದ ಮೇಲೆ ಸುಭದ್ರೆಸಿಗೆ ವಾರಕೆಕ್ಕುಂಡಾದರೂ ಕಾಗದ ಬರೆದು ಯೋಗಕ್ಕೇಮ ತಿಳಿಸುತ್ತೂ ಇರುವು.”

“ ಅಗತ್ಯವಾಗಿ ಆಗಲಿ. ರಾಮಣಿನನ್ನೇಕೆ ಸ್ವಾಲು ಬಿಡಿಸಿಬಿಟ್ಟಿರಿ.”

“ ನಾನು ಬಿಡಿಸಿದೆನೇ - ಅವನಿಗೆ ನಿಷ್ಯ ಚತುರ್ಲಿಲ್ಲ - ಅವನೇ ಬಿಟ್ಟಿಬಿಟ್ಟಿರಿ.”

“ ಇನ್ನೂ ನಾಲ್ಕುರು ವರ್ಷ ಓದಿ, ಅವನೂ ಬಂದು ಡಿರಿ ಮಾಡಿ ಕೊಂಡಿದ್ದರೆ ಚೆನ್ನಾಗಿತ್ತು.”

“ ಚೆನ್ನಾಗಿತ್ತು - ಖುಳಿವಿರಬೇಕಲ್ಲ.”

“ ಮುಂದೆ ಏನು ಮಾಡುತ್ತಾನಂತೆ.”

“ ಹೋಲ ಗಡ್ಡಿ ನೋಡಿಕೊಂಡು ಇರುತ್ತಾನೆ.”

“ ಒಳ್ಳೆಯದು - ಯಾರ ಅನ್ನ ದೇವರು ಎಲ್ಲಿಟ್ಟಿದ್ದಾನೆಯೇ ?” ಎಂದ.

೧೬

ಒಂದು ದಿನ ಸೇನಸ್‌ನಿನಲ್ಲಿ ಕುಳಿತು, ಮೇಜಿನ ಮೇಲೆ ಒಂದು ಫೈಲ್ (File) ತೆರೆದಿಟ್ಟುಕೊಂಡು ಮೈಲಾರಯ್ಯ ದೀಪ್‌ವಾಗಿ ವಿಚಾರಮಾಡುತ್ತಿದ್ದು.

ಇನ್ನುವೆಕ್ಕರೂ ಸಾಹೇಬರು ಏಕಾಂಗಿಗಳಾಗಿದ್ದುದನ್ನು ಕಂಡ ದಸ್ತಗೀರ್ ಅವರ ಬಳಿ ಸರಿದ್ದು,

“ ಸಾಬ್ ” ಎಂದು.

“ ಏನು ದಸ್ತಗೀರ್ ?”

“ ಓ ಮಮ್ಮೆ ಆಕೋ ಹೈ.”

“ ಯಾರೋ ವಮ್ಮೆ ?”

“ ಸೋಲೂರು ಗೌಡ್ ಅವ್ತರ್.”

ಚಕ್ಕಿತನಾದ ಮೈಲಾರಯ್ಯ,

“ ಇಲ್ಲಿಗೆ ಬಂದಿದ್ದಾ ಲೆಯೀ ?”

“ ಸ್ನೇ ಸಾಬ್-ಆ ಮೂಕೆ ಬಂದಿದ್ದು-ಏಲ್ಲಿಟ್ಟು ಓದ್ದು-ಅವಳ ಸಂಗಾತ ನಾನೋಗಿ ಘರ್ ನೋಡೆಣ್ಣಂಡಿ ಬಂದೆ.”

“ ಒಳ್ಳೆ ಗ್ರಹಚಾರ ಬಂತಲ್ಲೋ ದಸ್ತಗೀರ್.”

“ ಕ್ಯಾಂ ಸಾಬ್.”

“ ದೊಡ್ಡೆಗಾಡ ಅವನೆ ಗುಂಪಿನವರ ಕಣ್ಣಿಲ್ಲಾ ನನ್ನೆ ಮೇಲೆ ಇದೆ. ನಾನು ಈಗ ಚೆನ್ನಿಯನ್ನು ನೋಡಿದರೆ ಈ ಜನ ಗುಲ್ಲೆ ಬ್ಲಿಸದೆ ಬಿಡುತ್ತಾರೆಯೇ ?”

“ ಬಂದೋಬಸ್ತು ನಾನು ಮಾಡ್ರೀನಿ ಸಕಾರ್ ನಿಮಗ್ರಾಕೆ ಫಿಕೀರು.”

“ ಇಲ್ಲಿ ನೋಡುವುದು ಬೇಡ ದಸ್ತಗೀರ್. ನಾಳೆ ಮೇಕೆದಾಟಿನಲ್ಲಿ ಏಪಾಡು ಮಾಡಬೇಕು.”

“ ಹೊತ್ತಾರೆ ವಮ್ಮೆನ್ನು ಮೇಕೆದಾಟಿಗೆ ನಾನು ಕರೆಣ್ಣಂಡು ಓಗ್ಗೆಸಿ ಸಕಾರ್. ತಾವು ಅಲ್ಲಿಗೆ ಬಂದ್ದುಡಿ.”

- “ ಯಾರಿಗೂ ಗಮನಾನಿ ಬರಬಾರದು ದಸ್ತಗೀರ್.”
- “ ಈ ಹಮ್ಮೆ ಚೋಡೋ ಸರ್ಕಾರ್.”
- “ ಉಂಟೆ ತಿಂಡಿಗೇನೋ ಮಾಡೋಣ.”
- “ ರೈಟರ್ ಸುಖ್ಯಯ್ಯನ್ನು ಕಳ್ಳಿ ನಾನು ಅಡಿಗೆ ಮಾಡಿಸ್ತೀನಿ.”
- “ ಹಾಗೇ ಮಾಡು-ರಾವಣ್ಣಗೌಡರ್ ಹೋಗಿ ನೋಡಿ, ಅವರೇನಾಡಲ್ಲ ಕೊಟ್ಟಿ ತೋಗೊಂಡು ಹೋಗು.”
- “ ಅಷ್ಟು ನಾನೇ ತ್ರೈನಿ ಬುಡಿ ಸರ್ಕಾರ್.”
- “ ಹೇಗೆ ?”
- “ ಮಿಲ್ಲಿ ಟಿಟ್ಲೆ ಕಾಳಪ್ಪ ಗುಟ್ಟಾಗಿ ಮಾರ್ತಾನೆ ”
- “ ಅವನಿಗೆ ಸಹ್ಯ ಮಾಡೋರು ಯಾರು ?”
- “ ದೊಡ್ಡೆಗೊಡರು ಟಿಟ್ಲಿಗೆ ಅಣಕೊಟ್ಟಿರೋರೂ ದೊಡ್ಡೆಗೊಡರಂತೆ !”
- “ ಕಾಳಪ್ಪನ ಹತ್ತಿರ ಸೀನು ಹೋಗಬೇಡ.”
- “ ಎಲ್ಲಾರಾ ಉಂಟೂ-ಸೌದೆ ಕಂತ್ರಾಟ್ ಮಾಡ್ತಾನಲ್ಲ ಸತ್ತಾರ್ ಅವನ್ನು ಕಳಸೊಳ್ಳಿದ್ದೀನಿ.”
- “ ಹಾಗೇ ಮಾಡು ”
- ಎಂದು ಅವನ ಕೇಗೆ ಸ್ವಲ್ಪ ಹಣ ಕೊಟ್ಟು,
- “ ನಾನು ಹತ್ತು ಹನ್ನೊಂದು ಗಂಟೆ ವೇళೆಗೆ ಮೇಕೆದಾಟಿಗೆ ಬರುತ್ತೇನೆ ದಸ್ತಗೀರ್ - ಜೆನ್ನೀಗೆ ಈ ವಿವರ ತಿಳಿಸು ” ಎಂದ.
- ಮೇಕೆದಾಟಿನಲ್ಲಿದ್ದ ‘ಇನ್‌ಪೇಕ್ಷನ್’ ಲಾಡ್‌ನಲ್ಲಿ (Inspection Lodge) ದಸ್ತಗೀರ್ ಎಲ್ಲಾ ವ್ಯವಸ್ಥೆ ಮಾಡಿ ಧಣಿಯ ದಾರಿ ಕಾಯುತ್ತಿದ್ದ. ಜೆನ್ನೀ - ಗಂಗಿ ಇಬ್ಬ ರೂ ಒಳಗೆ ಕುಳಿತಿದ್ದರು.
- ಮೈಲಾರಯ್ಯ ಬರುತ್ತಿದ್ದ ದಸ್ತು ಕಂಡ ದಸ್ತಗೀರ್ ಜೆನ್ನೀಗೆ ಸುದ್ದಿ ಮುಟ್ಟಿ, ಧಣಿಯನ್ನೆದುರುಗೊಳ್ಳಲು ಹೋದ.
- “ ಬಂದಿದ್ದಾ ಇಂದ ದಸ್ತಗೀರ್.”
- “ ಜತೀಲೇ ಕರೊಂಡು ಬಂದೆ.”
- “ ಯಾರೂ ನೋಡಲಿಲ್ಲವೇ ?”
- “ ಒತ್ತು ಉಟ್ಟಿಂದ್ದೀ ಒತ್ತೀ ಬಂದ್ವಿಟ್ಟೀ ಸರ್ಕಾರ್.”
- “ ಸುಖ್ಯ....”
- “ ಅಡಿಗೆ ಮಾಡ್ತಾನ್ನೆ.”
- “ ಅದ್ವಾ....”

“ ಚಿಕ್ಕು ಸಕಾರ್‌ - ಒಳಗೆ ಮಂಡಿಗಿದ್ದೀನಿ.”

ಒಳಗೆ ಬಂದ ಹೈಲಾರೆಯ್ಯನನ್ನು ಭರದಿಂದಪ್ಪಿದ ಜೆನ್ನಿ ಅವನ ಭುಜದ ಮೇಲೆ ಮುಖವಿಟ್ಟು ಅಳುತ್ತಾ,

“ ಬರ್ತೀಸೀಂತ ಏಳದೋರು - ನೀನು ಬರ್ದೇ ಬ್ಯಾಡ್‌ತ್ವು” ಎಂದಳು.

“ ನಾನು ಅಡಿಕೆ ಕತ್ತರಿಗೇ ಸಿಕ್ಕಿಕೊಂಡಿದ್ದೇನೆ ಜೆನ್ನಿ - ಸೋಲಾರಿಗಿಂತ ಈ ಉಂಟು ಹೊಲಬು. ಅಲ್ಲಿ ಇದ್ದವನು ಒಬ್ಬನೇ - ಭರಮೇಗೂಡ ; ಇಲ್ಲಿ ನೂರಾದು ಭರಮೇಗೂಡಿದ್ದಾರೆ”

“ ನಮ್ಮಾರ್ಗೀ ಬಂದು ಬುಡಿ.”

“ ಮೇಲಧಿಕಾರಿಗಳು ನನ್ನ ಮಾತು ಕೇಳುತ್ತಾರೆಯೇ ಜೆನ್ನಿ - ನೀನು ಇಲ್ಲಿಗೆ ಯಾವಾಗ ಬಂದೆ.”

“ ವೊನ್ನೆ - ಬಂದೋಳೇ ಟೀಶನ್ನಿಗೆ ಗಂಗೀನ ಕಳಿಸ್ತೇ.”

“ ದಸ್ತಗೀರ್ ಎಲ್ಲಾ ಹೇಳಿದ್ದ.”

“ ಬರಾಂದಿನೂ ತರಿಸಿಬುಟ್ಟಿದ್ದೀರಿ !”

“ ನೀನು ಅವರೂವಕ್ಕೆ ಬಂದಿರುವಾಗ, ಸರಿಯಾಗಿ ಅತಿಧ್ಯ ಮಾಡ ಬೇಡವೇ ?”

“ ಸಾಕು - ಸುಮಿಂದ್ರ - ಎಲ್ಲಾ ಬಿನ್ನಾಣ !”

ನೆಲದ ಮೇಲೆ ಹಾಸಿದ್ದ ಜನುಖಾಸದ ಮೇಲೆ ಕುಳಿತು, ಇಬ್ಬರೂ ವಾನ ಸಾಮಗ್ರಿಗಳನ್ನು ಅವೀಮಾಡಿಕೊಂಡರು.

ಎರಡು ರೌಂಡ್ ಮುಗಿದ ಮೇಲೆ ಹೈಲಾರೆಯ್ಯ,

“ ಜ್ಯೇಲಿನ ಸಮಾಜಾರವೇನು ಜೆನ್ನಿ ” ಎಂದು ಕೇಳಿದ.

“ ಇನ್ನು ವಸಕ್ಕೆ ಬರ್ತಾನಂತ !”

“ ಕಾಗದ ಬರೆದಿದ್ದಾನೆಯೇ ?”

“ ಬರದವ್ಯೆ - ನಾನು ಓಗಿ ಸೋಡಿಲ್ ಎಂತಾ ಬೋಡಿಸ್ಯೆ - ನೆಂಗಾಫ್ರೋ ಬಯ ಆಗ್ನೇಯತೆ ಬುದ್ದಿ.”

“ ಏಕೆ ?”

“ ಆ ರಾಕ್ಕನ ಜೇಲ್‌ಇಂದ ಬಂದ್ರೆ ನನ್ನ ಬುಡ್‌ತ್ವಾನಾ.”

“ ಏನು ಮಾಡಬಲ್ಲ ?”

“ ಜನಸ್ನಿಗೆ ತದದ್ವಾ...”

“ ಅವನ ಉಸಿರೇ ಹೈತ್ತಾಗಾಗಿ ಹೊಗಿದ ಅವಸ್ಥಾನ್ನು ಯಾವದಕ್ಕು ಧೈರ್ಯವಾಗಲ್ಲ ಜೆನ್ನಿ.”

“ ನಂಗೆ ಏಳಾಡಾಗ್ಗೇತೆ !”

“ ನಿನಗೆ ಸ್ವಲ್ಪ ಅಸುಮಾನ ಕಂಡು ಬಂದರೂ ಸೋಧುಹರು ಇನ್ನಾವೆಕ್ಕರಿಗೆ ಹೇಳಿಕಳಿಸು—ಅವರು ನನಗೆ ಬೀರಾದವರದು—ನಾನು ಎಲ್ಲಾ ಹೇಳಿರುತ್ತೇನೆ.”

ತನ್ನ ಗ್ರಾಸ್ ಕೆಳಗಿಟ್ಟಿ ಚೆನ್ನಿ, ಮೈಲಾದಯ್ಯನ ಬಳಿ ಸರಿದು ಲಲ್ಲಿ ಗರೆಯುತ್ತಾ,

“ ಸಮ್ಮ ಬಿಟ್ಟರಾದು ಭೋ ಕವ್ಯ ಅಗ್ಗೇತೆ ದೊರೆ.”

“ ನಿನಗೂ ಕಷ್ಟ—ನನಗೂ ಕಷ್ಟ ! ಏನು ಮಾಡೋದು ಚೆನ್ನಿ.”

“ ನಾನು ಬಿನ್ಮನಸೆ ಆದ್ವಾ ಏನ್ನತಿ ?”

“ ಏಕೆ ?”

“ ಗೌಡ ಬಂಡೂತ್ತೀಕೆ ಸುಮಿಶ್ರಾತ್ತಾನಾ ?”

“ ಸೂಜನೆ ಕಂಡು ಬಂದಿದೆಯೇ ?”

“ ಇಲ್ಲ.”

“ ಹಾಗಾದರೆ ಇಲ್ಲದ ಭಯವೇಕೆ ?”

ನನುನಾಚಿದ ಚೆನ್ನಿ, ಮೈಲಾರಯ್ಯನನ್ನಾಪ್ಪಿ,

“ ಮನಸು ಬಿಟ್ಟ ಏಳಾ ?”

“ ಹೇಳಿ ”

“ ನಗ್ನಾರಾ ಮಾಡ್ಯಾಡ್ಯ .”

“ ಇಲ್ಲ ಹೇಳಿ.”

“ ಈ ಉರಿಗೆ ನಾನು ಯಾಕ್ಕಂಡೆ ಗೊತ್ತಾ ?”

“ ಏಕೆ ?”

“ ಬಿನ್ಮನಸೆ ಆಗಾಕೆ ? ಒಂಟಿ ಪಿಸಾಸಿ ಅಂಗಿರೋದು ಸನ್ನೇಷ್ಟಲಿ ಆಗಾ

ಕೆಲ್ಲ. ಸನ್ನುಡೂ ಬಂದು ಮಾಗಾ ಇದ್ದರೆ....”

“ ನಿನ್ನ ಆಸೆ ನಾಯಾಯವಾದದ್ದೇ....ಆದರೆ....”

“ ಏನಾರಾ ಆಗ್ಗಿ—ನಾನು ಎದರ್ಹಾಕೆಲ್ಲ !”

“ ಯಾವದೂ ನಮ್ಮ ಕೈಯಲ್ಲಿಲ್ಲ ಚೆನ್ನಿ—ದೇವರು ಕಣ್ಣಾಬಿಟ್ಟು ಸೋಡ ಬೇಕು ”

ಎಂದು ಗ್ರಾಸ್ ಸುಗಳನ್ನು ಭರ್ತಿಮಾಡಿದ.

ಸಂಜೀಯವರೆಗೂ ಚೆನ್ನಿಯೆಂದಿಗಿದ್ದ ಮೈಲಾರಯ್ಯ ಜೂರಣು ಸಂತು,

“ ದಕ್ಕಿರೋ ನಿನ್ನ ಕರೆಕ್ಕಂಡು ಹೊಗುತ್ತಾನೆ ಚೆನ್ನಿ.”

“ ತಿರುಗಾ ನಿನ್ನ ನೋಡಾದು ?”

“ನಾನೇ ಸೋಲೂರಿಗೆ ಬರುತ್ತೇನೇ”

“ಸುಳ್ಳು-ನೀವು ಬರಾಕೆಲ್ಲ.”

“ಇಲ್ಲ-ಖಂಡಿತ ಬರುತ್ತೇನೇ. ನನ್ನ ತಮ್ಮನ ಹೆಂಡತಿ ಬಸುರಿ-ಅವಳನ್ನು ಸೋಂಡುವುದಕ್ಕೆ ನಾನೂ ನನ್ನ ಹೆಂಡತಿ ಹೊಗಬೇಕಾಗಿದೆ.”

“ಬಂದ್ರೆ ಏನು ದೀಸ ಇರ್ತಿರಿ.”

“ನಾಲ್ಕುಪ್ರಥಿ ದಿನ ಇರುತ್ತೇನೇ.”

“ಉಂಟು-ಒಂದು ತಿಂಗಳು ಇರ್ಲೇಕು.”

“ಅಷ್ಟ ದಿನಸ ರಜಾ ಸಿಕ್ಕಬೇಕಲ್ಲ-ಅಲ್ಲದೆ ತಿಂಗಳು ಗಟ್ಟಳೆ ಬೀಗರ ಮನೆಯಲ್ಲಿ ಕುಳಿತುವುದಕ್ಕಾಗುತ್ತದೆಯೇ ?”

“ನಾನು ತರುಗಾ ನಿಮ್ಮ ಸೋಂಡ್ಡೇನೇ ಓಗ್ಗೇಕಾ ?”

“ಹೊಗಬೇಕಾಗಿದೆ.”

“ಯಾವಾಗ ಬತ್ತಿರಿ.”

“ಈ ತಿಂಗಳ ಕೊನೆಗೆ ”

“ನನ್ನಮಾರ್ಗಕೆ ಅಣಿ ಮಾಡಿ ಏಳಿ.”

“ನಿನಾನ್ನಿಗೂ ಬರ್ತಿನಿ ಚೆನ್ನಿ ”

ಎಂದು ಅವಳನ್ನು ಸಂತೃಪ್ತಿ ಹೊರಟುಬಿಟ್ಟು.

೧೨

ಅಶ್ರೀಗೆ, ಅಣ್ಣನನ್ನು ಕಾಣಲು ಬಂದ ಶಾಮನನ್ನು ಜಾನಕಮೃತಾರ್ಥದರ್ದಿಂದ ಸ್ವಾಗತಿಸಿದಳು. ಪ್ರತ್ಯೇಕವಾನನಾದ ಮೈದುನ್ನಿಗೆ ಎಪ್ಪು ಉಪಚಾರ ವಾಡಿದರೂ ಅವಳ ಮನಸ್ಸಿಗೆ ತೃಪ್ತಿಯಲ್ಲವಾಯಿತು.

ಆದೇ ರಾತ್ರಿ ಉಟಕ್ಕೆ ಎಲ್ಲರೂ ಕುಳಿತ್ತಿದ್ದಾಗೆ, ಶಾಮ ತನ್ನ ಮಾನ ನವರ ಸಂದೇಶ ಮುಟ್ಟಿಸಿದ.

“ ವೆಂಕಣ್ಣನವರು ನನಗೂ ಕಾಗದ ಬರೆದಿದ್ದಾರೆ ಶಾಮ ಎಪ್ಪು ಹೊತ್ತಿಗೆ ಸುಭದ್ರನನ್ನು ಕೆಂಡೇನೋ ಎಂದು ಅವಳೂ ಕುಣಿಯುತ್ತಿದ್ದಾಳೆ.”

“ ನೀನೂ ಅಶ್ರೀಗೆ ಹೋಗಲೇಬೇಕಣ್ಣಾ !”

“ ಹೋಗುವುದಕ್ಕೆ ನನಗೂ ಮನಸ್ಸಿದೆಯಪ್ಪ-ನಿನ್ನ ಮಾವನವರ ಕಾಗದ ಬಂದ ಕೂಡಲೇ ರಜಕ್ಕೂ ಬರೆದುಹಾಕಿದ್ದೇನೆ. ರಜಾ ಸ್ವಾಂಖ್ಯೋ (Sanction) ಆಗುವವರಿಗೆ ಹೇಗೆ ಹೊರಡಲಿ ?”

“ ಪ್ರೋಲೀಸ್ ಡಿಪಾರ್ಟ್‌ಮೆಂಟ್ ಉದ್ಘಾರಮಾಡುವುದಕ್ಕೇ ಇವರು ಹುಟ್ಟಿದ್ದಾರೆ. ಶಾಮೂ ”

ಎಂದು ಜಾನಕಮೃತಗೆಯಾಡಲು, ಮೈಲಾರಯ್ಯ,

“ ನೀನೇ ನೋಡುತ್ತಿದ್ದೀರ್ಯಾಲ್ಲ ಜಾನಕಿ-ನನಗೆ ಪುರಸ್ತ್ರೀಲ್ಲಿದೆ ಹೇಳಿ. ನೀನು ಚೇಕಾಡರೆ ಹೋಗು-ಶಾಮ ನಿನ್ನ ಕರೆದುಕೊಂಡು ಹೋಗಿ ನೋಲಾರಿನಲ್ಲಿ ಬಿಟ್ಟು ಬರುತ್ತಾನೆ.”

“ ನೀವು ಬರದೆ ನಾನೂ ಎಲ್ಲಿಗೂ ಹೋಗುವುದಿಲ್ಲ ”

ಎಂದು ಜಾನಕಮೃತಪಟ ಹಿಡಿದಳು.

“ ಒಳ್ಳೆ ಮೊಂಡಿ ಸಹವಾಸವಾಯಿತಲ್ಲಾ !”

ಎಂದು ನುಡಿದ ಮೈಲಾರಯ್ಯ,

“ ಇವತ್ತು ಬುಝವಾರ-ಶನಿವಾರ ಹೊರಟೆಂಬಿಡೀಇ ಕಣೇಂ.”

“ ಹಾಗೆ ಬಸ್ಸು ದಾರಿಗೇ-ನನಗೆ ಬೆಂಗಳೂರಿನಲ್ಲಿ ಇಧ್ರ ದಿವಸದ ಕೆಲಸ ಇದೆ.”

“ ಏನು ರಾಜಾರ್ಯಾಫ್ ”

“ ಬೀಗರೆ ಮನೆಗೆ ಬರಿಗೈಯಲ್ಲಿ ಹೇಗೆ ಜೋಗೀನೇಡೂಂದೇ-ಅದೂ ಬಸುರಿ ಹುಡುಗಿ ನೋಡಿತ್ತೇದಿಕ್ಕು.”

“ ದುಡ್ಪು ಬೇಕೇನೋ ?”

“ ಬೀಡ್-ಬೆಂಗಳೂರಿನಲ್ಲಿ ಅಂಗಡಿ ಇಟ್ಟರೊಲ್ಲಾ ನನ್ನ ಸೋಧರೆ ಮಾವಂದಿರು.”

“ ಎನ್ನ ಬೇಕು ಹೇಳೇ ಮಾರಾಯಿತಿ-ಹಣ ಹೊಂದಿಸಿಕೊಳ್ಳುತ್ತೇನೆ.”

“ ಸುಭದ್ರಂಗೆ ಒಂದು ಸೀರೆ-ಹಣ ; ಬೀಗಿತ್ತಿಗೆ ಒಂದು ಒಕ್ಕೆ ಹಣ. ತುಂಬ ಹೂವು, ಹಣ್ಣು, ತರಕಾರಿ, ತಿಂಡಿ ಸಾಮಾನು !”

“ ನಿನಗೆ ?”

“ ನೋಡಿ-ದೇವರು ನಿಮಗೆ ಒಕ್ಕೆಯ ಬುದ್ಧಿ ಹೊಟ್ಟರೆ ನನಗೂ ಒಂದು ಸೀರೆ ತೆಗೆದುಕೊಡಿ.”

“ ಕೇಳಿದೆಯಾ ಶಾಮೂ-ದೇವರು ನನಗೆ ಒಕ್ಕೆಯ ಬುದ್ಧಿ ಕೊಡಬೇಕಂತೇ ! ಇವಳು ನನ್ನಲ್ಲಿ ಏನು ಕೆಟ್ಟಿ ಬುದ್ಧಿ ಕಂಡಳೋ ?”

“ ಯಾರಿಗೆ ಗೂ ತ್ತು-ಗೊಂಡ ಸ್ತು, ಹೊರಗೆ ಏನು ಏನು ವಾಡಿ ಕೊಟ್ಟೇರೋ ?”

“ ಆವನ್ನಬಿಕೆಗೂ ಹೆಣ್ಣು ಜಾತಿಗೂ ಗಂಟು ಕಟ್ಟೋ ಶಾಮು ”

“ ಸುಳ್ಳಗೂ ಗಂಡುಜಾತಿಗೂ ಗಂಟು ಕನೋ ಶಾಮು.”

ಗಂಡ ಹೆಂಡಿರ ಪ್ರೇಮಕಲಹ ನೋಡುತ್ತಿದ್ದ ಶಾಮು ಗಾಹಗಿಸಿ ನರ್ಸು,

“ ಅತ್ತಿಗೇನ ನೀನು ಸೋಲಿನೋಡಿಕ್ಕೆ ಸಾಘ್ಯವಿಲ್ಲ ರಣಕ್ಷಾ.”

“ ಅದಕ್ಕೇ ಸೋಲಾರಿಗೆ ಟ್ರೂನ್‌ನ್‌ಫರ್ಡ್ ಮಾಡಿಸಿಕೊಂಡ್ದೆನವ್ವು.”

ಚಾನಕಿ ನಗುತ್ತಾ,

“ ಬರಬರುತ್ತಾ ಇವರು ಸಾಹಿತ್ಯಾಗುತ್ತಿದ್ದರೆ ಶಾಮು ” ಎಂದೇ.

ಶನಿವಾರ ವ್ಯುತಾರಯ್ಯ, ಹೆಂಡತಿ, ತಮ್ಮ, ದಸ್ತಗೀರ್ ಸೋಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ.

ಸಂಜೀ ಗಂಡೆನನ್ನು ಜತೆಯಲ್ಲಿ ಕರೆದುಕೊಂಡು ಹೊಡಿ ಜಾಪಕಮು, ತನಗೆ ಬೇಕಾದುದೆಲ್ಲವನ್ನೂ ಕೊಂಡಳು. ಶಾಮನನ್ನು ಬೆಂಗಳೂರಿನಲ್ಲೇ

ಬಿಟ್ಟು, ಉಳಿದವರು ಮಾರನೆಯ ಬೆಳಗ್ಗೆಯ ಬಸ್ತಿನಲ್ಲಿ ಹೊರಟು ಹತ್ತು ಗಂಟೆಯ ವೇళೆಗೆ ಸೋಲುಯ ತಲುಪಿದರು.

ಚಾಗಿಲ ಬಳಿ ಬಂದು ನಿಂತ ಸುಭದ್ರನನ್ನು ಜಾನಕಮ್ಮು ಅಸ್ಟಿ, ಆವಾದ ಮಸ್ತಕ ಅವಳನ್ನು ನೋಡಿ ಸಂಶೋಧ ವ್ಯಕ್ತಮಾಡಿದಳು ವೆಂಕಟ್ಟಿನವರ ಆನಂದಕ್ಕೆ ಪಾರೆವೇ ಇಲ್ಲವಾಯಿತು.

“ನೀವು ಬರುವುದು ನನಗೆ ಅನುಮಾನವಾಗಿತ್ತು—ದೊಡ್ಡ ಮನಸ್ಸು ಮಾಡಿ ಬಂದರೆಲ್ಲಾ !”

“ನಾನು ಡ್ರೂಟಿ ಮೇಲೆ ಬರಲೇ ಬೇಕಾಯಿತು ವೆಂಕಟ್ಟಿನವರೇ— ಸಾಫ್ಟ್‌ಮಿಕಾರ್ಟ್ ಸ್ಪ್ರೆಕಾರ್ಟ್ ಎರಡೂ ಆಗುತ್ತದೆಯೆಂದು ಈಗಲೇ ಹೊರಟುಬಿಟ್ಟಿ.”

“ಇಲ್ಲಿಯೂ ಡ್ರೂಟಿಯೇ ?”

“ಇನ್ನೂ ಭರವೇಗೊಡನ ಪ್ರಕರಣ ಮುಗಿದಿಲ್ಲ ವೆಂಕಟ್ಟಿನವರೇ. ಜೈಲಿ ನಿಂದ ಆವನು ಚೆನ್ನಮ್ಮುನಿಗೆ ಯದ್ವಾತದ್ವಾತ ಕಾಗದ ಬರೆಯುತ್ತಿದ್ದಾನೆ. ಅವಳು ಕಂಪ್ಲೀಂಟ್ (Complaint) ಕೊಟ್ಟಿದ್ದಾ ಲೇ. ಅದರ ಇನ್ವೆಸ್ಟಿಗೇಷನ್ (Investigation) ಮಾಡಿ ನಾನು ರಿಸ್ಲೋರ್ಟ್ ಮಾಡಬೇಕಾಗಿದೆ.”

“ಆ ಚಂಡಾಲ ಯಾವದಕ್ಕೂ ಚೇಸುವುದಿಲ್ಲ ಮೈಲಾರಯ್ಯ. ಜವ್ನೀನ ಯಮಲೋಕಕ್ಕೆ ಕಳಿಸಿದ ಹಾಗೆ ಚೆನ್ನಿನೂ ಕಳಿಸಿಬಿಡುತ್ತಾನೋ ಏನೋ ?”

“ಚೆನ್ನಿ ಅನುಮಾನ ನಿಜವಾದರೆ ನಾನು ಭರವೇಗೊಡನನ್ನು ಖಚಿತಗೆ ಚಾಜರ್ (Charge) ಮಾಡಿಸಿಬಿಡುತ್ತೀನೇ.”

“ಸದ್ಯ ಸಿಮ್ಮು ರಕ್ಕಣಿ ನೋಡಿಕೊಳ್ಳಿಯವು.”

“ನನ್ನ ಅವನು ಏನು ಮಾಡಬಲ್ಲ !”

ಎಂದು ಹೊರಗೆ ಹೋಗಿ ದಕ್ಕಿಗೇರನನ್ನು ಹೆತ್ತಿರ ಕರೆದು,

“ಮೂರುನಾಲ್ಕು ಗಂಟೆಗೆ ನಾನು ಬಹತ್ತೇನೆ ಎಂದು ಚೆನ್ನಿಗೆ ತಿಳಿಬಾ ದಕ್ಕಿಗೇರ್ ” ಎಂದ.

ಸಾಂದರ್ಭಿಕ ಮುಗಿದ ಮೇಲೆ ಸ್ವಲ್ಪ ವಿಶ್ವಮಿಸಿಕೊಂಡು, ಮೇಲಕೆದ್ದು ಬಟ್ಟಿ ಧರಿಸುತ್ತಿದ್ದ ಗಂಡನನ್ನು ನೋಡಿದ ಜಾನಕಮ್ಮು ,

“ಇದೆನು ಹೊರಟುಬಿಟ್ಟಿರ ?” ಎಂದಳು.

“ಒಂದೆರಡು ಕಂಪ್ಲೀಂಟ್ ಬಂದಿದೆ ಕಣ್ಣೇನೋಡಿಕೊಂಡು ಬರ್ತಿನಿ.”

“ಓಹೋ ! ಇಲ್ಲಾ ಕೆಲಸ ಗಂಟು ಹಾಕಿಕೊಂಡೇ ಬಂದಿದ್ದೀರ್.”

“ಗಂಟು ಹಾಕಿಕೊಳ್ಳಿದ್ದರೆ ರಜಾ ಸಿಕ್ಕುತ್ತೀತ್ತೇ ?”

“ ಸರಿ-ಎನ್ನು ಹೊತ್ತಿಗೆ ಬರುತ್ತಿರಿ ?”

“ ಸಂಚೇಗೆ ಬರುತ್ತೇನೇ-ಏಕೆ ? ನಾನು ಬೇಗೆ ಬಂದು ಇಲ್ಲಿನು ವೂಡಬೇಕು ?”

“ ಸುಭದ್ರಸಿಗೆ ಹೊಸ ಸಿರೆ ಉಡಿಸಿ, ನಾಲ್ನು ಮನೆ ಕರೆದು ಒಂದು ಅರತಿ ವೂಡಬೇಕೆಂದ್ದೇನೇ. ನಿಮೇ ಇಲ್ಲದಿದ್ದರೆ....”

“ ನಾನೇನು ಅರತಿ ಹಾಡು ಹೇಳಬೇಕೆ ?”

“ ಜೋಗ್ರಿ-ಸಿಮಗೊಂಡೂ ಆನ್ನಿ ಅಕರಾಸ್ತೆ ಇಲ್ಲಿ—”

“ ಇವತ್ತು ತಾನೇ ಬುದಿದ್ದೀ-ನಿನಗೂ ಅಯಾಸವಾಗಿದೆ. ಅರತಿ ಇವತ್ತು ಬೇಡ-ನಾಳಿಯೇ ನಾಡಿದ್ದೋ ಇಟ್ಟುಕೊಂಡಿ-ನಾಲ್ನು ಮನೆ ಏಕೆ-ಹತ್ತು ಮನೆ ಕರೆದು ಜೆನ್ನಾಗಿಯೇ ವೂಡು.”

ಗಂಡನ ಸಲಹೆಯನ್ನು ಗಿರಿಸಿದ ಜಾನಕಮ್ಮೆ ನಮನಗುತ್ತ,

“ ನಿನ್ನ ಎಲ್ಲಾ ಸರಿ-ಅದರೆ ಸ್ವಲ್ಪ....”

“ ಏನು ಸ್ವಲ್ಪ ?”

“ ಸ್ವಲ್ಪ ಲಾಸ್ (Screw loose).”

“ ಕತ್ತಿ-ಬಳ್ಳಿಯ ವೂಡಿನಲ್ಲಿ ನನ್ನ ಬಯ್ಯೀಯಾ ?”

“ ಇದೆಲ್ಲಾ ನಿಂದಾಸ್ತುತಿ ಕಣ್ಣೀ ”

ಎಂದು ಜಾನಕಮ್ಮೆ ನಕ್ಕಿಳು.

೧೮

ಜಾನಕಮ್ಮೆ ಒಬ್ಬ ಲೇ ಆರತಿ ಅಷ್ಟಕೆ ಮಾಡುವುದಕ್ಕೆ ಅಂಬಮ್ಮೆ ಬಿಡಲಿಲ್ಲ. ಇಬ್ಬರೂ ಸೇರಿಕೊಂಡು ಉತ್ಸವನ್ನು ದೊಡ್ಡ ಪ್ರಮಾಣದಲ್ಲಿಯೇ ಏರಿಸಿದರು.

ತಾನು ತಂದಿದ್ದ ಹೆಚ ಸೀರೆಯನ್ನೇ ಉಡಿಸಿ, ವಾರಗಿತ್ತಿಯನ್ನು ಹಸಿಯ ಮೇಲೆ ಕೂಡಿಸಿ, ಕಣ್ಣಂಬ ನೋಡಿ ಜಾನಕಮ್ಮೆ ಆನಂದಿಸಿದಳು.

ಮೂರನೆಯ ದಿನ ಉರಿನ ಇಟ್ಟಮಿತ್ತರನ್ನೇ ಲಾಲ ಕರೆದು ವೆಂಕಣ್ಣ ನವರು, ಬೀಗರಿಗೆ ಬೈತಳ ಮಾಡಿದರು.

ಮೃಲಾರಯ್ಯನ ರಜವೂ ಮುಗಿಯುತ್ತೆ ಬಂದಿತ್ತು—ಸೋಲಾರಿನ ‘ಡ್ಯಾಟ್’ ಯನ್ನು ವನು ಮುಗಿಸಿ ಉರಿಗೆ ಹೊರಡಲೇಬೇಕಾಗಿತ್ತು.

ಸುಭದ್ರೆಯನ್ನು ಸಂತ್ಯೇಸುವುದೇ ಜಾನಕಮ್ಮೆನಿಗೆ ದೊಡ್ಡ ಕೆಲಸವಾಯಿತು.

“ಆ ಹೊತ್ತಿಗೆ ನಿರ್ವ ಖಂಡಿತ ಬರಬೇಕಕ್ಕಾಗು?” ಎಂದು ಸುಭದ್ರಾ ಅಂಗಲಾಚಿದಳು.

“ಖಂಡಿತ ಬರುತ್ತೇನೇ ಕಣ್ಣೇ—ಯೋಚಿಸಬೇಡ. ಸಂತೋಷವಾಗಿರು. ಶಾಮೂಗೆ ನಾನು ಕೇಳಿ ಹೊಗುತ್ತಾನೆ. ಮೇಲಿಂದ ಮೇಲೆ ಆವನೂ ಬಂದು ನೋಡಿಕೊಂಡು ಹೊಗುತ್ತಾನೆ. ನಿನಗೆ ಏನಾದರೂ ಬೇಕಾದರೆ ನನಗೆ ಬರಿ—ನಾನು ಕಳಿಸಿಕೊಂಡುತ್ತೇನೇ.”

“ಹಾಗೇ ಆಗಲಿ”

ಎಂದು ಯೋಚಿಸುತ್ತಿದ್ದ ಸುಭದ್ರಾ,

“ನನಗೆ ಆಗಿಯವುದು ನಿಮಗಾಗಿದ್ದರೆ ಎಪ್ಪು ಚೆನ್ನಾಗಿತ್ತು ಅಕ್ಕಾ.”

“ಅವರವರು ಕೇಳಿಕೊಂಡು ಬಂದದ್ದು ಅವರಿಗೆ ಸುಭದ್ರಾ—ಯಾರಿಗಾದ ರೇನು? ಮನೆ ಹೆಸರು ಉಳಿಸುವುದಕ್ಕೆ ಒಬ್ಬ ವಂಶೋಽಧಾರಕ ಇದ್ದರಾಯಿತು.”

“ನಾವು ನಿರ್ವ ಒಟ್ಟಿಗೆ ಇದ್ದಿದ್ದರೆ....”

“ಚೆನ್ನಾಗಿತ್ತು—ಆದರೇನು ಮಾಡುವುದು ಹೇಳಿ. ಸೋಲೀಸ್ ದಿವಾರ್ಬ್ರ-

ಮೆಂಟಿನವರು ಅವರನ್ನು ಬಂದು ಕಡೆ ಬಾಳಸುತ್ತಾರೆಯೇ ? ಈಗ ಮತ್ತೆ ವರ್ಗವಂತಿ !”

“ ಇಲ್ಲಿಗೆ ?”

“ ಕೊಂಕಣಕ್ಕೊಮ್ಮೆ ಮೈಲಾರಕೆಷ್ಟೇ !—ಬೆಂಗಳೂರಿಗೇ ಹೋಗುವುದಕ್ಕೆ ಹರಪ್ಪುನ್ನು ಮಾಡುತ್ತ ಇದ್ದೀನಿ ಎಂದು ಹೇಳಿದರು.”

“ ಭಾವನವರಿಗೆ ಬೆಂಗಳೂರಿಗೇ ವರ್ಗವಾಗಲಿ ಎಂದು ನಾನು ತುಂಬ ‘ಹೂ’ ಪೂಜೆ ಮಾಡ್ದಿನಕ್ಕಾಗಿ” ಎಂದಳು.

ಬೆಳಿಗೆ ಹೋರಂತುದೆಂದು ನಿಶ್ಚಯವಾಯಿತು.

ಅಂಬನ್ನು ಬೀಗಿತ್ತಿಗೆ ರವಿಕೆಯ ಕಣವಿಟ್ಟು ತಾಂಬೂಲವಿತ್ತರು.

ವೆಂಕಟ್ ನವರು ರಂಗಟ್ ಒಸ್ಟ್ ನಿಲ್ಲಾಜಾದವರಿಗೆ ಬಂದು ಬೀಗರು, ಬೀಗಿತ್ತಿಯನ್ನು ಬೀಳೆಷ್ಟುಟ್ಟರು.

ಮೈಲಾರಯ್ಯ ಉರು ತಲಪುವ ವೇಳಿಗೆ ರಾಶಿ ರಾಶಿ ಫೈಲುಗಳು ಮೇಚಿನೆ ಮೇಲೆ ಶಿಖರವಾಗಿದ್ದವು.

ಅವನು ಸಭ್ಯ-ಇನ್‌ಪೇಕ್ಷರ್ ಶಂಕರಪ್ಪನಿಂದ ಚಾಚ್ (charge) ವಹಿಸಿಕೊಂಡು,

“ ಇನ್ನೇನು ಸಮಾಜಾರ ಶಂಕರಪ್ಪ ” ಎಂದ.

“ ರಾತ್ರಿ ಒಂದು ಲಾರಿ, ಬೆಂಗಳೂರಿನಿಂದ ಇಲ್ಲಿಗೆ ಬಹು ಓಡಾಡುತ್ತಾ ಇದೆ ಸಾರಾ.”

“ ಯಾರದ್ದು ಅದು.”

“ ಯಾವನೋ ನಂಜಪ್ಪನದಂತಿ !”

“ ಲಾರಿ ಟೈಸನ್ಸ್, ಟೈಪ್ಪನ್ಸ್ ಟೈಸನ್ಸ್ ಎಲ್ಲಾ ಜೆಕ್ ಮಾಡಿರೂ ?”

“ ನೂಡಿದೆ—ಎಲ್ಲಾ ಕ್ರಮವಾಗಿದೆ.”

“ ಸರಿ—ಸಿಕ್ಕಿದ ಟೈಪ್ಪನ್ಸಲ್ಲಿ ಲಾರಿ ಓಡಿಸಿದರೆ ಚಾಚ್ ಮಾಡ್ದೀನಿ ಎಂದು ಡ್ರೈವರಿಗೆ ವಾರ್ನ್ (warn) ಮಾಡಿಬಿಡಿ.”

“ ಅವೇಳೆಯಲ್ಲಿ ಲಾರಿ ಓಡಾಡುತ್ತಿರುವುದಲ್ಲದೆ ಕಳ್ಳುಮಾಲು, ಮಧ್ಯ ಸಾಗಿಸುತ್ತಿದೆ ಸಾರಾ.”

“ ಇದು ಹೇಗೆ ಗೊತ್ತಾಯಿತು.”

“ ಮಿಲ್ಲಿ ಹೋಟೆಲ್ ಕಾಳಪ್ಪ ಹೆದರಿಕೊಂಡು ಬಾಯಿ ಬಿಟ್ಟುಬಿಟ್ಟು.”

“ ಮಾಲು ಯಾರದಂತಿ ?”

“ ದೊಡ್ಡೀಗೂಡರಂತಿ !”

“ ಲಾರಿಯನ್ನು ಸೀಜ್ (seize) ಮಾಡಿಬಿಡಬೇಕಾಗಿತ್ತು.”

“ ದೊಡ್ಡೀಗೂಡರನ್ನು ಕೊಕೆದರೆ ನಮ್ಮ ತಲೆ ಉಳಿಯುತ್ತೇಯೇ ಸಾರ್,”

“ ಸರಿ–ನಾನು ಲಾರಿಗೆ ಬಂದಿದ್ದೇ ನೆಲ್ಲಾ–ಇನ್ನು ಭಯಪಡಬೇಡಿ. ಲಾರಿಯಲ್ಲಿ ಕಳ್ಳುಮಾಲು, ಮದ್ದ್ಯ ಇಡೆಯೇ ಇಲ್ಲವೇ ಎಂಬುದನ್ನು ಖಚಿತ ಮಾಡಿಕೊಂಡು ಸೀಜ್ ಮಾಡಿಬಿಡಿ–ನಾನು ನೋಡಿಕೊಳ್ಳುತ್ತೀನೆ.”

“ ಹಾಳಾಗಿ ಹೋಗಲಿ ಬಿಡಿಸಾರ್. ನಮಗೇರೆ ಇಲ್ಲದ ತಾವತ್ತೆಯು.”

“ ನಿಮ್ಮ ದ್ವಾರ್ಪಿಟ್ ನಿಷ್ವ ಮಾಡುವುದಕ್ಕೆ ಹೆದರುತ್ತೀರ ಶಂಕರಪ್ಪು.”

“ ನಾನು ಜುಬಬಿ ಮನುಷ್ಯ ಸಾರ್–ನಿಷ್ವ ನಾಳೆ ಎ. ಎಸ್. ಪಿ. ಅಗೋರು.”

“ ಎ. ಎಸ್. ಪಿ. ವಕ್ಟೆ ನನಗೆ ತಪ್ಪಿದರೂ ಬೆಂತೆಯಿಲ್ಲ. ನಾನು ದ್ವಾರ್ಪಿಟ್–ನನ್ನ ಸಾಫಿಕ್ ಅನ್ಯಾಯ ಮಾಡೋದಿಲ್ಲ”

“ ತಾವು ಅದ್ದರೂ ಮಾಡಿದ ಮೇಲೆ ಪರಿಪಾಲಿಸಬೇಕಾದದ್ದು ನನ್ನ ಕರ್ತವ್ಯ. ಇನ್ನೂ ಒಂದು ವಾರ ನೋಡಿ ಸೀಜ್ ಮಾಡ್ಡಿನಿ ನಾರ್.”

“ ಹಾಗೇ ಆಗಲಿ.”

“ ರಾಮಣ್ಣಗೌಡರು ಬಂದಿದ್ದರು.”

“ ಏನಂತೆ ?”

“ ಪ್ರಿಯಿಂಗ್ ಟ್ರಾಕೇಸ್ ನವರಿಂದ ಸ್ಕೂಲಿಗೆ ಒಂದು ಬೆಸಿಫಿಟ್ ತೆಗೆದುಕೊಂಡಿದ್ದರಿಂತೆ–ಪಿಕೆಟ್ ಮಾರಿಸಿಕೊಟ್ಟಿರೆ ಉಪಕಾರವಾಗತ್ತಿ ಎಂದು ಹೇಳಿದರು.”

“ ಪಿಕೆಟ್‌ಗಳನ್ನು ಕೊಟ್ಟು ಹೋಗಿದ್ದಾರೆಯೇ ?”

“ ಕೊಟ್ಟಿದ್ದಾರೆ ಸಾರ್–ಡ್ರಾಯರ್‌ನಲ್ಲಿ ಹಾಕಿದ್ದೀನೆ.”

“ ಅವರು ಕೊಟ್ಟಿರುವವು ಪಿಕೆಟ್‌ನ್ನೂ ಮಾರಿಸಬೇಕು ಶಂಕರಪ್ಪ–ರಾಮಣ್ಣಗೌಡರು ದೊಡ್ಡ ಮನುಷ್ಯರು–ಅವರಿಗೆ ಸಹಾಯ ಮಾಡಬೇಕಾದುದು ನಮ್ಮ ಧ್ವನ್ಯ.”

“ ಹೋದು ಸಾರ್. ನನ್ನದೂ ಅದೇ ಅಭಿಪ್ರಾಯ ” ಎಂದ.

ಇನ್ನುವೆಕ್ಕರು, ಸರ್ಬ ಇನ್ನುವೆಕ್ಕರು, ಕಾಸಿಸ್‌ಎಬಲ್‌ಗಳೂ ಸಿನಿಮಾ ಪಿಕೆಟ್‌ಗಳನ್ನು ಮಾರಲಾರೆಂಬಿಸಿದರು.

ವೈಲಾರಯ್ಯನ ಮೇಲೆ ಕೊಪಗೊಂಡ ದೊಡ್ಡೀಗೂಡ ಎ. ಜಿ. ಸಾಹೇಬರಿಗೆ ‘ ಮಾರಕಣಿ ’ ಬರೆಸಿ ಹಾಕಿಸಿದ.

‘ ಕವಿರತ್ನ ಕಾಳಿದಾಸ ’ ಬೆಸಿಫಿಟ್ ಸಿನಿಮಾ ಪ್ರದರ್ಶನ ರಾಮಣ್ಣ

ಗೊಡರಿಗೆ ಲಾಭದಾಯಕವಾಯಿತು. ಮೈಲಾರಯ್ಯ, ಅವನ ಸಿಬ್ಬಂದಿಯವರೇ ಒಬ್ಬವರೆ ಸಾವಿರ ರೂಪಾಯಿ ಬಿಕೆಟ್ ವಾರಿದ್ದರು. ನಿಮ್ಮೆಂದೂ ಮೂರು ಸಾವಿರ ರಾಮಣ್ಣ ಗೊಡರ ಕೈಸೇರಿತು.

ರಾಮಣ್ಣ ಗೊಡರು ಪ್ರದರ್ಶನಾನಂತ್ಯದಲ್ಲಿ ಮೈಲಾರಯ್ಯನ ಉಪಕಾರ ಸ್ತುರಿಸಿ, ಅವನಿಗೆ ಹಾರಣರಾಯಿ ಆರ್ಥಿಕಿದರು.

ಒಂದು ವಾರ ಕಳೆದ ಕೂಡಲೇ ಶಂಕರಪ್ಪ ಲಾರಿಯನ್ನು ಸಿಂಜರ್ ಮಾಡಿ, ಪೋಲಿಸ್ ಸ್ಟ್ರೀಷನ್ನಿನ ನುಂಡಿ ನಿಲ್ಲಿಸಿ, ಮೈಲಾರಯ್ಯನ ಮನೆಗೆ ಬಂದು ಸುದ್ದಿ ಮುಟ್ಟಿಸಿದ.

“ ಲಾರಿಗೆ ಬಲವಾದ ಕಾವಲು ಹಾಕಿದ್ದೀರೋ ಇಲ್ಲವೋ ? ”

“ ಹಾಕಿದ್ದೀನೇ ಸಾರ್ - ನಾನೂ ಸ್ಟ್ರೀಷನ್ನಿನಲ್ಲಿ ಮಲಗುತ್ತೇನೇ. ”

“ ಒಳ್ಳೆಯದು ”

ಒಂದು ಮೈಲಾರಯ್ಯ ಸಚ್ಚಾ ಇನ್ನೊ ಪೇಕ್ಕ ರ ಕರ್ತವ್ಯಸಿವೈಯನ್ನು ಶಾಲ್ಹಿಸಿದ.

ರಾತ್ರಿ ಸುಮಾರು ಎರಡು ಗಂಟೆಯಿರಬಹುದು.

ಯಾರೋ ಒಂದು ಮೈಲಾರಯ್ಯನ ಮನೆ ಬಾಗಿಲು ತಕ್ಕಿದರು.

ಗಾಬರಿಗೊಂಡು ಮೇಲಕ್ಕೆದ್ದ ಜಾನಕಮ್ಮು,

“ ನೀವೇಂಬರೇ ಹೊರಗೆ ಹೋಗಬೇಡ್ರಿ ” ಎಂದಳು.

ಮೈಲಾರಯ್ಯ ಕೋಟು ಧರಿಸಿ. ಕಿಸೆಯಲ್ಲಿ ರಿವಾಲ್ವರನ್ನು ಇಟ್ಟುಕೊಂಡು ಹೊರಗೆ ಬಂದ.

ವೆರಾಂಡಪಲ್ಲಿ ನಿಂತಿನ್ನ ದೊಡ್ಡೀಗೊಡ, ಲಿಂಗಣ್ಣ ನಮಸ್ಕರಿಸಲು, ಪ್ರತಿ ನಮಸ್ಕಾರಮಾಡಿದ ಮೈಲಾರಯ್ಯ,

“ ಇದೆನು ಗೊಡರೇ - ಇಷ್ಟು ಹೊತ್ತಿನಲ್ಲಿ.... ” ಎಂದ.

“ ಬರಬೇಕಾಯ್ತು ಸ್ವಾಮಿ. ನಿದ್ರೆ ಹೋಗ್ತು ಇದ್ದರೇನೋ - ತೊಂದರೆ ಕೊಟ್ಟಿನು. ”

“ ಚಿಂತೆಯಿಲ್ಲ ಹೇಳಿ - ಕುಳತುಕೊಳ್ಳಿ. ”

ವೆರಾಂಡದಲ್ಲಿದ್ದ ಬೆತ್ತುದ ಕುಂಭಿಯ ಮೇಲೆ ಕುಳತ ದೊಡ್ಡೀಗೊಡ ಒಂದು ಸಿಗರೀಟ್ ಹಣ್ಣಿ,

“ ಸಚ್ಚಾ ಇನ್ನೊ ಪೇಕ್ಕರು ಒಂದು ಲಾರಿ ಸಿಂಜರ್ ಮಾಡಿದ್ದರೆ ಸ್ವಾಮಿ. ”

“ ಏಕೆ ? ”

“ ಹೊತ್ತಲ್ಲದ ಹೊತ್ತಿನಲ್ಲಿ ಒಂದೆ ಎಂದು. ”

“ ಅದಕ್ಕೇನು ಗೊಡರೇ-ಮಾಲಿಕರು ಬೆಳಗ್ಗೆ ಸ್ವೀಷಪ್ಪಿಗೆ ಬರಲಿ-
ವಿಚಾರಿಸೋಣ.”

“ ಬೆಳಗ್ಗಿನವರೆಗೂ ಲಾರಿಯನ್ನು ಸ್ವೀಷನ್ನು ಮುಂದೆ ಬಿಡುವುದಕ್ಕಾಗು
ವುದಿಲ್ಲ”

“ ಏಕೆ ?”

“ ಮಾಲ್ ಇದೆ.”

“ ಮಾಲು ಕಾಯುವುದಕ್ಕೆ ನಾನು ಬಲವಾದ ಸಿಬ್ಬಂದಿ ಹಾಕುತ್ತೇನೆ.”
ಕುಚಿಕೆಯಲ್ಲಿ ಸುಲಿದಾಡಿದ ದೊಡ್ಡೆಗೂಡ.

“ ತಾವು ದೊಡ್ಡ ಮನಸ್ಸುಮಾಡಿ ಲಾರಿ ಬಿಟ್ಟುಕೊಡಬೇಕು-ಇದಕ್ಕಾಗಿ
ನಿಷ್ಟ ಏನು ಕೇಳಿದರೂ ನಾನು ಕೊಡೋದಿಕ್ಕೆ ಸಿಧ್ಘವಾಗಿದ್ದೇನೆ.”

“ ನನಗೆ ಲಂಚ ಹೊಡಿಯುವ ಆಭ್ಯಾಸವಿಲ್ಲ ಗೊಡರೇ.”

“ ಇದು ಲಂಚವಲ್ಲ ಸ್ವಾಮಿ-ಉಪಕಾರಸ್ವರಣೆ.”

“ ಈ ಲಾರಿ ಬಗ್ಗೆ ನಿಮಗೇಕೆ ಇಷ್ಟ ಆಸಕ್ತಿ ?”

“ ಮಾಲು ನನ್ನು ದು.”

“ ನಿಮ್ಮ ಮಾಲ್ ಆಳ್ವಿಡದಂತೆ ನೋಡಿಕೊಳ್ಳಲು ನಾನು ಭರವಸೆ
ಕೊಡುತ್ತಿದ್ದೇನಲ್ಲ !”

“ ಮಾಲು ಜನಗಳ ಕಣ್ಣಿಗೆ ಬಿಡ್ಡರೆ ನನ್ನ ಮರ್ಯಾದೆ ಹೋಗುತ್ತದೆ.”

“ ಲಾರಿಯಲ್ಲಿ ಇರುವುದೆಲ್ಲಾ ನಿಷಿದ್ಧಪದಾರ್ಥಗಳು ಎಂದು ನನಗೆ
ಗೊತ್ತಿದೆ ಗೊಡರೇ. ಅದಕ್ಕೇ ನಾನು ಲಾರಿ ಬಿಡಲು ಸಿಧ್ಘವಾಗಿಲ್ಲ.”

“ ದಯವಿಟ್ಟು ನನ್ನ ಮಾತು ಕೇಳಿ-ಹೆಚ್ಚೆ ಮಾಡಬೇಡಿ-ಇದು ಕಾನ
ಕಾನಹಳ್ಳಿ-ಇಲ್ಲಿ ನಿಮ್ಮ ಹೋಲಿನ್ನೇ ಜಬರಾದಸ್ತು ನಡೆಯುವುದಿಲ್ಲ.”

“ ನಡೆಯುತ್ತೋ ಇಲ್ಲವೋ ಎನ್ನುವುದರ ಪರಿಕ್ಷೇಮಾಡಿ ನೋ ಇ
ಬಿಡೋಜಿ.”

ಕರೆಳಿದ ದೊಡ್ಡೆಗೂಡ,

“ ರೀ-ಇನ್‌ಪೆಕ್ಕರೇ-ಒಳ್ಳಿಯ ಮಾತಿನಲ್ಲಿ ಲಾರಿ ಬಿಡ್ಡೀರೋ ಇಲ್ಲಿ.”

ನೈಲಾರಿಯ್ಯ ಕೂಡಲೇ ಉತ್ತರಿಸಲಿಲ್ಲ.

ಒಂದು ನಿವಿವ ಗೊಡನನ್ನು ದಿಟ್ಟಿಸಿ ನೋಡಿ,

“ ನನ್ನ ಮನಿಗೆ ನಿಷ್ಟ ಬಂದಿರಿ ಎಂದು ಗೌರವ ಕೊಟ್ಟು ಮಾತಾಡಿಸಿದೆ-
ಆ ಗೌರವ ಉಳಿಸಿಕೊಳ್ಳಿ ಗೊಡರೇ. ಈಗ ಹೋಲಿನ್ನೇ ಆಡಳಿತ ಸ್ವಲ್ಪ ಬದಲಾ

ಗಿನೆ. ಲಂಚ ಕೆಗೆದುಕೊಳ್ಳಲಿರುವ ಕೆಲವು ಅಧಿಕಾರಿಗಳೂ ಇದ್ದಾರೆ ಎನ್ನುವು ದನ್ನು ಮರೀಯಬೇಡಿ.”

“ನನಗೆಲ್ಲಾ ಗೊತ್ತಿದೆ ಕಣ್ಣೀ-ರಾಮುಣ್ಣುಗೌಡ ಲಂಚಕೊಡದೆ ನೀವು ಸಿಸಿಮಾ ಪ್ರಿಕೆಟ್ ಮಾರಿಸಿಕೊಡುತ್ತೀರೋನೋ?”

“ಪ್ರದರ್ಶನದ ದಿನ ರಾಮುಣ್ಣುಗೌಡರು ಲೆಕ್ಕ ಒಷ್ಟಿಸಿದರಲ್ಲಾ—ನಿಮಗೆ ಧೈರ್ಯವಿದ್ದದರೆ ಅವನ್ನು ಅಲ್ಲೀ ಪ್ರತಿಭಟಿಸಬೇಕಾಗಿತ್ತು.”

“ಅದೆಲ್ಲಾ ಬೇಡ-ಸದ್ಯಕ್ಕೆ ನಮ್ಮ ಮಾತು ಹೇಳಿ.”

“ನಾನು ಹೇಳಿದ್ದಾಯಿತು—ನಿಮ್ಮ ಲಾರಿ ಬಿಡಲಾಗುವುದಿಲ್ಲ—ಬೆಳಗ್ಗೆ ಪಂಚನಾಮೆ ಮಾಡಿ, ಲಾರಿಯಲ್ಲಿರುವ ಮಾಲನ್ನು ವಶಪಡಿಸಿಕೊಳ್ಳುತ್ತೀನೆ”

ಎಂದು ಮೇಲಕ್ಕೆದ್ದು,

“ಇನ್ನು ನೀವು ಹೋಗಬಹುದು” ಎಂದ.

ಕೋಪತಪ್ತನಾದ ದೊಡ್ಡೆಗೌಡ,

“ಸಿಂಹಾನ ಕರಳಿಸಿ ಜಗಳ ಕಟ್ಟಿಕೊಳ್ಳುತ್ತಿದೀರಿ—ಆಗಲಿ, ನಾಳೆ ನೀವು ಎಲ್ಲಿರುತ್ತೀರೋ ನೋಡ್ಲೀನಿ”

ಎಂದು ಹೊರಟೆಬಿಟ್ಟು.

ಸಾಕಿದ ನಾಯಿಯಂತೆ ಲಿಂಗಣ್ಣ ಅವನನ್ನು ಹಿಂಬಾಲಿಸಿದ.

೧೯

ಬೆಳಗನ್ನು ಸರಿಯಾಗಿ ಮೂಡೇ ಇರಲಿಲ್ಲ.

ಮನಕು ಮನಕು ಕತ್ತಲೇ ಆವರಿಸಿತ್ತು.

ಮೈಲಾರಯ್ಯ ಎದ್ದು ಹಾಸಿಗೆಯ ಮೇಲೆ ಕುಳತು, ಸಿಗರೀಟ್ ಹಚ್ಚಿದ.
ಗಂಡ ಎದ್ದುದನ್ನು ಕಂಡು ಮೇಲಕ್ಕೂದ್ದ ಜಾನಕಮ್ಮೆ ಒಳಗೆ ಹೋಗಿ
ಬಂದು ಕಪ್ಪಾ ಕಾಫಿ ಮಾಡಿಕೊಂಡು ಬಂದು ಅವನ ಕೈಗಿತ್ತು.

“ ಇದೇನು ಇಷ್ಟು ಬೇಗ ಎದ್ದು ಬಿಟ್ಟಿದ್ದೀರ ? ” ಎಂದು ಕೇಳಿದ್ದರು.

“ ಮುಖ ಶೋಧುಕೊಂಡು ಸ್ವೀಕರ ಹತ್ತಿರ ಹೋಗಿರುತ್ತೇನೆ. ಆ
ಲಾರಿ ಅವಾಂತರ ಏನಾಗಿದೆಯೋ ನೋಡಿಕೊಂಡು ಬರುತ್ತೇನೆ.”

“ ಸ್ವಾನ ಮಾಡುವುದಿಲ್ಲವೇ ? ”

“ ಬಂದು ಮಾಡುತ್ತೇನೆ ”

ಎಂದನನು ಮುಖಮಾಜನೆ ಮುಗಿಸಿಕೊಂಡು ಹೊರಗೆ ಬರುವ ವೇಳೆಗೆ
ಸರಿಯಾಗಿ ಧಾವಿಸಿ ಬಂದ ಶಂಕರಪ್ಪ,

“ ಬೇಗ ಸ್ವೀಷನ್ನಿಗೆ ಬನ್ನಿ ಸಾರ್ ” ಎಂದ.

“ ಏಕೆ ಶಂಕರಪ್ಪ.”

“ ಸಾಯೇಭ್ರಿಂದ ತಮಗೆ ಟ್ರಂಕಾಲ್ (Trunk call) ಬಂದಿದೆ-
ಅಜಂಟಿಂತಿ ! ”

“ ನಿಷ್ಪತ್ತ ನಡೆಯರಿ-ಬಟ್ಟೆ ಹಾಕಿಕೊಂಡು ಬರುತ್ತೇನೆ ”

ಎಂದು ಬಟ್ಟೆ ಧರಿಸಿ ಸ್ವೀಷನ್ನಿಗೆ ಹೋಗಿ ತಾನೇ ಸಾಹೇಬರಿಗೆ ಟ್ರಂಕಾಲ್
ಮಾಡಿದ.

ಸ್ವೀಪ್ ಕಾಲಾನಂತರ ಕಾಲ್ ಬಂದಿತು.

“ ಯಾರು ? ”

“ ನಾನು ಸಾರ್-ಇನ್‌ಪೇಕ್ಸರ್ ಮೈಲಾರ್ ! ”

“ Sorry to disturb you Mylaraiah.”

“ ಏನಿಲ್ಲ ಸಾರ್ - ನಾನೂ ಸ್ವೀನೆಸ್ನೀಗೇ ಹೊರಟಿದ್ದೆ. ಶಂಕರಪ್ಪ ಬಂದು ತಿಳಿಸಿದರು. ಏನು ಸಮಾಚಾರ ಸಾರ್.”

“ ನಿನ್ನೆ ಯಾವುದೋ ಲಾರಿ ಹಿಡಿದಿದ್ದೀರಂತಲ್ಲವು.”

“ ಹೌದು ಸಾರ್ - ಈಗ ಮಹಜರು ನಾಡಿ, ಕೇಸ್ ಹಾಕ್ತೇನಿ - ಲಾರಿ ತುಂಬ ನಿಷಿಧ್ಯ ಪದಾರ್ಥಗಳಿವೆ.”

“ ಚಾಚ್ರಫೀಟ್ ಹಾಕಬೇಡಿ.”

“ ಏಕೆ ಸಾರ್ ?”

“ ಅದನ್ನೆ ಲ್ಲಾ ಫೋನಿನಲ್ಲಿ ಕೇಳಬೇಡಿ. ಲಾರಿಯನ್ನು ಕೂಡಲೇ ತ್ರೈವರಿಗೆ ಒಪ್ಪಿಸಬಿಡಿ.”

“ ಹೀಗೆ ಮಾಡಿದರೆ ನನ್ನ ಪ್ರೇಸ್ಟಿಜ್ (prestige) ಉಳಿಯುತ್ತಿಯೇ ಸಾರ್.”

“ Look here Mylaraiah. First learn to obey orders.”

“ Yes Sir ”

ಎಂದವನೇ ರಿಸೀವರ್ ಕೆಳಗಿಟ್ಟುಬಿಟ್ಟು.

ಶಂಕರಪ್ಪ ಮೆಲ್ಲನೆ,

“ ಹಾಳಾಗಿ ಹೋಗಲಿ - ಬಿಟ್ಟುಬಿಡಿ ಸಾರ್.”

“ ಮಣ್ಣ ತಿನೊಂದಕೆ ನಾನು ಫೋಲಿಸ್ ಡಿಪಾರ್ಟ್‌ಮೆಂಟ್ ಸೇರಿದೆ ಶಂಕರಪ್ಪ. ಸುಮ್ಮನೆ ರಿಸ್ನೆನ್ (resign) ಮಾಡಿ ಮನೆಗೆ ಹೋಗೋದು ಎಷ್ಟೋ ಗೌರವ.”

“ ಮೇಲಧಿಕಾರಿಗಳು ಹೀಗೆ ಮಾಡುವ ಹೂತಿಗೇ, ನಮ್ಮ ಡಿಪಾರ್ಟ್‌ಮೆಂಟ್ ಕಂಡರೆ ಜನರಿಗೆ ಗೌರವವಿಲ್ಲ ”

“ ಅಧಿಕಾರಿಗಳು ಏನು ಮಾಡ್ತಾರ್ಥಿ - ಇದು ಪ್ರಜಾರಾಜ್ಯ.”

“ ಈಗ ಏನು ಮಾಡೋದು ಸಾರ್.”

“ ಮಾಡೋದೇನು ತ್ರೈವರಿಗೆ ಹೇಳಿಕಳಿಸಿ ಲಾರಿ ಒಪ್ಪಿಸಬಿಡಿ - ಹಾಗೇ ನಮ್ಮ ಮನೆಗೆ ಸುದ್ದಿ ಕಳಿಸಿ - ನಾನು ಹೀಗೇ ಬೆಂಗಳೂರಿಗೆ ಹೋಗಿ ಬರುತ್ತೇನೆ.”

“ ಮೇಲಿನವರ ವಿರೋಧ ಕಟ್ಟಿಕೊಳ್ಳಬೇಡಿ ಸಾರ್.”

“ ಇನ್ನು ಈ ಉಳಿನಲ್ಲಿ ನಾನು ಇನ್ನಾಪೆಕ್ಕರ್ ಆಗರೋದಿಲ್ರೀ ”

ಎಂದೆದ್ದು ಬಸ್ ಸ್ಟ್ರೀಟ್‌ಇನ್ ಕಡೆ ನಡೆದ.

ಮೃಲಾರಯ್ಯ ಬೆಂಗಳೂರಿನಲ್ಲಿ ಬಸ್ ಇಳಿದವನೇ ಒಂದು ಆಟೋ - ರಿಕ್ವು

(Auto-rickshaw) ಗೊತ್ತು ಮಾಡಿಕೊಂಡು ಸುಬ್ಬರಾಯವುನವರ ಮನಿಗೆ ಬಂದ. ಸುಬ್ಬರಾಯವುನವರು ಆದೇ ಮನಿನೆ ಬಿಟ್ಟು ಅಧಿಕಿಗೆ ಹೋಗಿದ್ದರು.

ಅಧಿಕಿಗೇ ಹೋದ ಮೈಲಾರಯ್ಯ ‘ಭೀಟ್ಟಿಯ ಚೀಟಿ’ (Visiting Card) ಒಳಗೆ ಕೆಳಸಿ, ಸಾಹೇಬರ ಕರೆ ಕಾಯುತ್ತ ಕುಳಿತ.

ಹತ್ತು ನಿಮಿಷಗಳಾನಂತರ ಸಾಹೇಬರು ಹೇಳಿಕಳಿಸಲು ಒಳಗೆ ಹೋದ ಮೈಲಾರಯ್ಯ ಸೆಲ್ವಾಟ್ ಹಾಕಿ ನಿಂತುಕೊಂಡ.

“ ಕುಳಿತುಕೊಳ್ಳಿ ಮೈಲಾರಯ್ಯ ”

“ ಇರಲಿ ಸಾರ್.”

“ ನೀವು ಬಹಳ ಕೋನದಲ್ಲಿಯವಂತೆ ಕಾಣುತ್ತದೆ.”

“ ತಾವೇದಾರರಿಗೆ ಕೋನ ನೂಡಿಕೊಳ್ಳುವ ಅಧಿಕಾರ ಎಲ್ಲಿದೆ ಸ್ವಾಮಿ.”

“ I am Sorry I say, really very sorry !”

“ ಆರ್ಡರ್ ಪರಿಪಾಲಿಸಿದ್ದೇನೇ ಸ್ವಾಮಿ.”

ತಲೆ ತಗ್ಗಿಸಿ ಕುಳಿತ ಸುಬ್ಬರಾಯವುನವರು,

“ ನಾವು ನೀವು ಎಲ್ಲರೂ ಒಂದು ರಾಕ್ಷಸ ಯಂತ್ರದ ಸಣ್ಣಸಣ್ಣ ಕೀರುಗಳು ಮೈಲಾರಯ್ಯ. ದಯೆಯಿಟ್ಟಿ ನನ್ನ ತಪ್ಪು ತಿಳಿದುಕೊಳ್ಳಬೇಡಿ—ನೀವು ಹೇಳಿಬಹುದಾದುದೆಲ್ಲವನ್ನೂ ನಾನು ಡಿ.ಎ.ಜ ಯನರೊಂದಿಗೆ ವಾದಮಾಡಿದ್ದೇನೇ. ಅವರೂ ನಿರೂಪಾಯರಾಗಿದ್ದಾರೆ ಅವರೂ ಮೇಲಧಿಕಾರಿಗಳ ಆಚಾರ್ಥಾರಕರಾಗಿದ್ದಾರೆ.”

“ ದೊಡ್ಡೆಗೂಡನ ಅವಾಂತರಕ್ಕೆ ನಾವೇ ಉರನ್ನು ಒಪ್ಪಿಸಿಕೊಟ್ಟುಂತಾಯಿ ತಲ್ಲೂ ಸ್ವಾಮಿ. ಇನ್ನು ಅವನನ್ನು ಹಿಡಿಯಲು ಯಾರಿಗೆ ಸಾಧ್ಯ ? ಕಾನೂನು, ಸಿಸ್ತನ್ನು ರಕ್ಷಿಸುವ ಹೋಲಿಸಿನವರ ಗ ತಿ ಯೆ ಏನು ?—ನಿರಪರಾಧಿಗಳಾಗಿರುವ ಉರಿನವರ ಗಡಿಯೇನು ?”

“ ಪ್ರಜಾರಾಜ್ಯದ ಮಂತ್ರಿಗಳು ನಿಮ್ಮ ಪ್ರಶ್ನೆಗೆ ಉತ್ತರ ಹೇಳಬೇಕು.”

“ ನಾನಿನ್ನ ಕಾನಕಾನಕಳ್ಳಿಗೆ ಡ್ರೈಟ್ ಮೇಲೆ ಹೋಗುವುದಿಲ್ಲ ಸಾರ್.”

“ ಇನ್ನೆಲ್ಲಿಗೆ ಹೋಗುತ್ತೀರಿ ?”

“ ಎಲ್ಲಿಗಾದರೂ ಕಳಿಸಿ—ಚಿಂತೆಯಿಲ್ಲ. ಸದ್ಯಕ್ಕೆ ಒಂದು ತಿಂಗಳು ರಜಾ ಸ್ವಾಂಷ್ಕರಿಕ ನಾಡಿ.”

“ ಇಟೆ ಹಿಡಿಯಬೇಡಿ ಮೈಲಾರಯ್ಯ.”

“ ಗೌರವ ಹೋದ ಮೇಲೆ ಏಕೆ ಬದುಕಬೇಕು ಸ್ವಾಮಿ. ಹಾಳು ಹೋಟ್ಟಿ

ವಾಡಿಗೋಸ್ಮರ ನಾವು ನಾಯಿನರಿಗಳಂತೆ ಭಾಷಿಸೇಕೆ? ಎಲ್ಲಿಯಾದರೂ ಕೂಲಿ ಮಾಡಿದರೆ ನನ್ನ ಅನ್ನ ಹುಟ್ಟುತ್ತದೆ.-ಸಾಹೇಬರಿಗೆ ತಾವೇ ನೇಮೋ ಕೇಂದ್ರ ಶ್ರೀರೋ ನಾನೇ ಹೋಗಿ ಕಾಣಲೋ?”

“ನಿಂತು ಸುಮ್ಮನೆ ಇಲ್ಲಿ ಕುಳಿತುಕೊಳ್ಳಿ. ನಾನು ಹೋಗಿ ಸಾಹೇಬ ರೊಂದಿಗೆ ಮಾತಾಡಿಕೊಂಡು ಬರುತ್ತೇನೆ.-ಸೋಲೂರಿಗೆ ಹಾಕಿಸಿದರೆ ಹೋಗುತ್ತೇ ರೇನೀ?”

“ಸುಡುಗಾಡಿಗೆ ಬೇಕಾದ್ದೂ ಹೋಗ್ನಿಂದಿನಿಂದ ಸ್ವಾಮಿ-ಕಾನಕಾನಹ್ಯಾ ತಪ್ಪಿಸಿಬಿಡಿ.”

ಮೈಲಾರಯ್ಯನನ್ನು ತಮ್ಮ ಕಳೇರಿಯಲ್ಲಿ ಕೂಡಿಸಿ ಸುಭೂರಾಯಪ್ಪನವರು ಸಾಹೇಬರನ್ನು ಕಾಣಲು ಹೋದರು.

ಸುಭೂರಾಯಪ್ಪ ಹೇಳಿದುದನ್ನೆಲ್ಲಾ ಸಾವಕಾರವಾಗಿ ಲಾಲಿಸಿದ ಡಿ. ಎ. ಚಿ ಸಾಹೇಬರು,

“He is perfectly right Mr. Subbarayappa” ಎಂದರು.

“ಕಾನಕಾನಹ್ಯಾಗೆ ಹೀಂದಿರುಗುವುದಿಲ್ಲ. ಒಂದು ತಿಂಗಳು ರಜಾ ಕೊಡಿಸಿ, ಎಲ್ಲಿಗಾದರೂ ಟ್ರೂನ್‌ಫರ್ ಮಾಡಿಸಿ ಎಂದು ಮೈಲಾರಯ್ಯ ಕೇಳುತ್ತಿದ್ದಾರೆ.”

“ರಜಾ ಬೇಡ-ಟ್ರೂನ್‌ಫರ್ ಮಾಡೊಣ-ಎಲ್ಲಿಗೆ ಹೋಗಿಸತ್ತಾರಂತೆ!”

“ಸೋಲೂರಿಗೆ ಹೋಗಿ ಎಂದು ನಾನೇ ಹೇಳಿದೆ.”

“ಹಾಗೇ ಮಾಡಿ-ಸೋಲೂರಿಗೆ ಹೋಸ್ಟ್ ಮಾಡಿಸಿ.-ಈ ಪ್ರಧಾರಿಗಳಿಂದ ಸರ್ಕಾರದ ಮೌರೀಲೀ (Morale) ಹಾಳಾಗುತ್ತಿದೆ ಸುಭೂರಾಯಪ್ಪ-ದೇರದ ಅಸ್ತಿತ್ವಕ್ಕೇ ಹೆಟ್ಟು ಬೀಳುತ್ತಿರುವುದನ್ನು ಈ ರಾಜಕಾರಣಗಳು ಅಧ್ಯವಾಡಿ ಕೊಂಡಿಲ್ಲ-*God save this country*” ಎಂದರು.

೨೦

ಗಂಡನಿಗೆ ಸೋಲೂರಿಗೆ ವರ್ಗವಾದುದನ್ನು ಕೇಳಿದ ಜಾನಕಮೈ ಹಿರಿಹರಿ ಹಿಗಿ,

“ಸುಭದ್ರನ ಹತ್ತಿರ ಇರೆಬೇಕೆಂದು ಬಯಸುತ್ತಿದ್ದೆ. ದೇವರಿಗೆ ನನ್ನ ವೋರೆ ಮುಟ್ಟಿತೆಂದು ಕಾಣುತ್ತದೆ” ಎಂದಳು.

ಮೈಲಾರಯ್ಯ ಸೋಲೂರಿಗೆ ಬಂದುದನ್ನು ಕಂಡು,

“ಈಗ ಒಸ್ಪಿದೆ-ನೀವು ಸುಖ್ಯ ಪಳಾಕೆಲ್ಲ.”

ಎಂದು ಜೆನ್ನಿ ಒಸ್ಪಿಕೊಂಡಳು.

ದಿನ ತುಂಬಿದ ಮೇಲೆ ಸುಭದ್ರ ಒಕ್ಕಿಯ ನಷ್ಟತ್ವದಲ್ಲಿ ಹೆಣ್ಣುಮಗುವನ್ನು ಪ್ರಸವಿಸಿದಳು.

ವೆಂಕಟ್ಟನವರು ಬೆಂಗಳೂರಿಗೆ ಕಾಗದ ಬರೆದು ಕಳಿಸಿ, ಅಳಿಯನನ್ನು ಬರಮಾಡಿಕೊಂಡರು.

ಮಂಗಳಸ್ವಾನವಾದ ಮೇಲೆ ನಾಮಕರಣ ಮಹೋತ್ಸವವನ್ನಿಟ್ಟುಕೊಂಡು, ಮಗುವಿಗೆ ‘ಮನೋರಮಾ’ ಎಂದು ಹೆಸರಿಟ್ಟಿರು.

ಅಂಬಮೈನವರು ಆ ಸ್ವತ್ತೆ ಡಾಕ್ಟರುಗಳು, ಡಾದಿಯರನ್ನು ಹತ್ತಿರ ಸುಳಿಯಗೊಡಲಿಲ್ಲ ಮಾಗಳಿಗೆ ಪರಂಪರಾಗತವಾದ ಬಾಣಂತನ ಅರಂಭಿಸಿದರು. ದಿನಚಿಟ್ಟ ದಿನ ನೀರು ಹಾಕಿ, ಖಾರ, ಲೇಕ್ಕ ಕೊಡಲಾರಂಭಿಸಿದರು.

ಮನೋರಮಾ ಎಲ್ಲರ ಕಣ್ಣಣಿಯಾದಳು.

ಜಾನಕಮೈನಂತೂ ಮಗುವನ್ನು ಕೇಳಿಗೇ ಇಳಸುತ್ತಿರಲಿಲ್ಲ. ಒಂದು ಗಳಿಗೆ ತೊಟ್ಟಿಲಿಗೆ ಹಾಕಿದರೆ ಮನೋರಮಾ ಮನೆ ಕಿತ್ತುಹೋಗುವಂತೆ ರಂಪ ಮಾಡುತ್ತಿದ್ದಳು.

ಮಾರ್ಗ ತುಂಟತನ, ಅದಕ್ಕೆ ಜಾನಕಮೈ ಮಾಡುತ್ತಿದ್ದ ಸೇಣೆ ಶಿಶ್ಯನೇ ಯನ್ನು ಕಂಡ ಸುಭದ್ರ,

“ಇಲ್ಲಿಂದ ನಾನು ಬೆಂಗಳೂರಿಗೆ ಹೊಇನ ಮೇಲೆ ಈ ತಾಟಕತ್ತಿಯನ್ನು

ಹಿಡಿಯುವುದು ಹೇಗೆ ಅಕ್ಕಾ. ಬೆಳಗೆ ಯಿಂದ ಸಂಚೈಯವರಿಗೆ ಇನ್ನಿನ್ನು ಎತ್ತಿಕೊಂಡು ಕುಳಿತುಕೊಂಡರೆ ಮನೆಗೆಲನೆ ಮಾಡುವವರು ಯಾರು ?”

ಮಗುವನ್ನು ಮಂದಿಸುತ್ತೆ ಜಾನಕಪ್ಪ,

“ ಅಮ್ಮ ಹೊತ್ತಿಗೆ ನಾವೂ ಬೆಂಗಳೂರಿಗೆ ಬಂದುಬಿಡುತ್ತೀನೇ- ಹೆದರೆ ಬೇಡ ಸುಭದ್ರಾ ”

ಎನ್ನುತ್ತಿದ್ದಳು

ಏನನ್ನೋ ಯೋಜಿಸುತ್ತೂ ಒಮ್ಮೊಮ್ಮೆ ಸುಭದ್ರ ಅಲವತ್ತುಕೊಂಡು.

“ ಧೂ-ಈ ಹಾಳು ಹೆಣ್ಣು ಯಾಕೆ ಹುಟ್ಟಿತೋ ?”

ಎನ್ನುತ್ತಿದ್ದಳು.

ಜಾನಕಪ್ಪ ಮಗುವನ್ನು ಎಡಿಗಾಗಿಕೊಂಡು,

“ ಹಾಗನ್ನಿಬೇಡ ಕಣೇ ಸುಭದ್ರಾ-ಇವಳು ನಮ್ಮ ಮನೆ ರಾಜರಾಜೇಶ್ವರಿ-ಹೆಣ್ಣು ದರೆನು ನಿನಗೆ ಗುನಗಾದದ್ದು-ನೀನು ಹೆಣ್ಣು-ಸಿಮ್ಮನು, ಹೆಣ್ಣು-ನಾನು ಹೆಣ್ಣು.”

“ ಅಲ್ಲಾ ಅಕ್ಕಾ-ಹೆಣ್ಣಿಗೋಷ್ಠರ ಎನ್ನ ಕವ್ಯ ಪಡಬೇಕು ನೋರಿ ಇದಕ್ಕಿನ್ನೂ ಹತ್ತು ಹೆಸ್ತೆರಡು ತುಂಬವ ಹೊತ್ತಿಗೇ ಗಂಡಿನ ಚಿಂತೆ ಆಮೋಶ ಮದುವೆ ಯೋಜನೆ-ಕಟ್ಟಿಕೊಳ್ಳುವವನು ಒಕ್ಕೆಯವನಾದರೆ ಸರಿಹೊಯಿತು ಇಲ್ಲದಿದ್ದರೆ ಹಗಲೂ ರಾತ್ರಿ ಇದೇ ಚಿಂತೆ !”

“ ಅದಕ್ಕೇ ಸಂಸಾರ ಅನ್ನೋದು ಸುಭದ್ರಾ. ಚಿಂತೆ, ಯೋಜನೆ ಇಲ್ಲದಿದ್ದರೆ ಎರಡು ಜೀವ ಬಂದಾಗುತ್ತದೆಯೇನೇ ? ನನ್ನ ಕಂದನ್ನ ಸೀರ್ ಬಂದ್ರು ಬೇಡಮ್ಮು-ನನಗೆ ತುಂಬ ಕೊಪ್ಪ ಬಂದುಬಿಡತ್ತಿ.”

“ ಅಕ್ಕಾ-ನನಗೋಷ್ಠರ ನೀವು ಜೀವ ತೇಯುತ್ತಿದ್ದಿರಿ. ನನ್ನನ್ನ ಕೂಡಿಸಿ ಒಪ್ಪತ್ತು ಅಡಿಗಮಾಡಿ ನಾನು ಬಡಿಸಲ್ಲವಲ್ಲಿರು !”

“ ನಮ್ಮ ಮನಾನ ನೀನು ಜೆನ್ನಾಗಿ ಬೆಳಸಿ, ವಿದ್ಯಾಬುಧಿ ಕಲಿ, ಹುಟ್ಟಿದ ಮನೆ, ನೋರಿದ ಮನೆ ಎರಡಕ್ಕೂ ಕೀರ್ತಿ ತರುವ ಹಾಗೆ ಮಾಡಿದರೆ ನನ್ನ ತಲೆಯ ಮೇಲೆ ಚಿನ್ನದ ಕಿರಿಟಿ ಇಟ್ಟಂತಾಗುತ್ತದೆ ಕಣೇ. ಹೊಣ್ಣು ಇನ್ನು ಕವ್ಯದ ಜನ್ಮ-ಅದರೆ ಜೀವ ಮಾಗಬೇಕಾದರೆ ದೇಸ್ತಾಗಿಯೇ ಹುಟ್ಟಬೇಕು ನೋರಿ. ಗಂಡಿಗೆ ಮೈಯೆಲ್ಲಾ ಕಣ್ಣು-ಎಲ್ಲಾ ಕಣ್ಣು ಬಿಟ್ಟುಕೊಂಡು ಆವನು ನೋರುತ್ತಿರುವುದರಿಂದ ಏನೂ ಆವನ ಕಣ್ಣಿಗೆ ಬೀಳಂಪಡಿಲ್ಲ. ಹೆಣ್ಣಿಗೆ ಇರುವು ದೆಲ್ಲಾ ಎರಡೇ ಕಣ್ಣು-ಬಂದು ಶಾಂತಮನೆ ಕಡೆಗೆ; ಬಂದು ಅತ್ಯಾಯ ಮನೆ

ಕಡೆಗೆ. ಎಲೆಡು ಮನೆಯೂ ಚೆನ್ನಾಗಿ ಬಾಳಿ, ಬದುಕಲಿ ಎಂದು ಹೇಣ್ಣಿ
ಹಾರ್ಯಮತ್ತಿರುತ್ತಾಳೆ.”

“ ಇದನ್ನೆಲ್ಲಾ ಭಾವನವರಿಗೆ ಹೇಳಿದ್ದೀರಾ ಅಕ್ಕಾ?”

“ ಸಾಕು ಸುಮೃದ್ಧಿರೇ-ಅವರು ನನ್ನ ನೋಡಿ ಸಕ್ಕರೆ ನಿನಗೆ ಸಂತೋಷ
ವೇನೋಽಿ?”

“ ನೀವೂ ಭಾವ ಜಗಳ ಕಾಯೋದನ್ನ ನಾನು ನೋಡಬೇಕಾಗ್ನಾ !”

“ ಸಮೃದ್ಧಿರಿಗೂ ಜಗಳ ತಂದಿಡಬೇಕೆಂದಿದ್ದೀಯಾ ?”

“ ಇಲ್ಲ-ಸುಮನ್ನೆ ಅಂದೆ”

“ ನಾನು ಜಗಳ ಕಾಯ್ದೀನಿ-ಅವರು ಎದುರುವಾದಿನೋಡೇ ಇಲ್ಲ. ನಾನು
ಬಾಯಿ ತೆಗೆದ ಕ್ರಿಡಲೆ ‘ ಹಾಗೇ ಮಾಡುವಿಯಂತಿ-ಸುಮೃದ್ಧಿರು ’ ಎಂದುಬಿಡು
ತ್ತಾರೆ. ಅವರ ಹತ್ತಿರ ಹೇಗೆ ಜಗಳ ಕಾಯಲಿ.”

“ ಭಾವನೋರ ಗುಣವೇ ಗುಣ-ಅದು ಎಲ್ಲರಿಗೂ ಬರುವುದಿಲ್ಲ ಅಕ್ಕಾ.”

“ ಏಕೆ-ನಮ್ಮ ಶಾಪೂ ಏನು ಕಡಿಮೆಯಾಗಿರೋದು.”

“ ಅವರು ಎಲ್ಲಾ ಸರಿ-ಅದರೆ....”

“ ಆದರೆ....?”

“ ದುಡ್ಡಕಾಸಿನ ವಿವರದಲ್ಲಿ ಬಹಳ ಜಿನ್ನಗು-ಭಾವನವರ ಧಾರಾಳ
ಅವರ ತಮ್ಮನಿಗೆ ಬರೋದಿಲ್ಲ.”

“ ಶಾಪೂ ಈಗತಾನೇ ಸಂಸಾರ ಆರಂಭಿಸಿದ್ದಾನೆ. ದುಡ್ಡಕಾಸಿನ
ವಿವರದಲ್ಲಿ ಅವನು ಹಿಡಿತ ಮಾಡಿದ್ದರೆ ನಾಳೆ ನಿನಗೇ ತೊಂದರೆ.”

“ ನಾನೇನು ದಂಧರಹಾಳಿಯಲ್ಲ ಅಕ್ಕಾ.”

“ ಹೋಗಲಿ ಬಿಡು. ಸಣ್ಣ ವಿವರ ದೊಡ್ಡದು ಮಾಡಿಕೊಂಡು ಇಬ್ಬರೂ
ಮನಸ್ಸು ಕೆಡಿಸಿಕೊಳ್ಳಬೇಡಿ ”

ಎಂದು ಬುದ್ಧಿ ಹೇಳಿದಳು.

೨೮

ಒಂಟೆಚೀವನ ಶಾಮನಿಗೆ ಸ್ವಲ್ಪವೂ ಬೇಸರ ಬರಿಸಲಿಲ್ಲ.

ಹೊಟೆಲಿಗೆ ಹಣ ಕುಕ್ಕುಪುದೇಕೆಂದು ಅವನೇ ಅನ್ನ ಮಾಡಿಕೊಂಡು, ಹೊಟೆಲಿನಿಂದ ಹುಳಿ, ಸಾರು ತರಿಸಿಕೊಳ್ಳುತ್ತಿದ್ದೆ.

ಮನೆಯನ್ನಂತೂ ಬಿಡುವಂತಿರಲಿಲ್ಲ. ಅಪ್ಪು ಬಾಡಿಗೆ ಯಿನ್ನು ತಾನೋಬ್ಬನೇ ಏಕೆ ಪೂರ್ವೆಸಬೇಕೆಂದು ವೆರಾಂಡದ ಪಕ್ಕದಲ್ಲಿದ್ದ ರೂಮೋಂದನ್ನು ತನ್ನ ಸಹಾಧಾರ್ಯರು ಅಶ್ವತ್ಥನಾರಾಯಣನಿಗೆ ಹನ್ನೆರಡು ರೂಪಾಯಿಗೆ ಬಾಡಿಗೆ ಕೊಟ್ಟಿದ್ದೆ.

ಬೆಳಿಗೆ ನಾಯಂಕಾಲ ಎರಡೆರಡು ಪಾಠಗಳನ್ನು ಟ್ರೈಕೊಂಡು, ಅದರಿಂದ ತಿಂಗಳಿಗೆ ನಲವತ್ತು ರೂಪಾಯಿ ಸಂಪಾದಿಸುತ್ತಿದ್ದೆ.

ಮೈಲಾರಯ್ಯ ತಪ್ಪದೆ ತಮ್ಮನಿಗೆ ೧೦-೧೦ ರೂಪಾಯಿಗೆ ಇನ್ನು ಕೆಳಸುತ್ತಿದ್ದೆ.

ಶಾಮ ತಿಂಗಳಿಗೆ ಒಟ್ಟು ೮೦-೯೦ ರೂಪಾಯಿಗಳನ್ನು ಸಂಪಾದಿಸುತ್ತಿದ್ದ ರೂ ನಲವತ್ತೆ ಮುದು ರೂಪಾಯಿಗಳ ಮೇಲೆ ಖಚು ಮಾಡುತ್ತಿರಲಿಲ್ಲ.

ಅಶ್ವತ್ಥನಾರಾಯಣನೂ ಒಂದೆರಡು ಪಾಠಗಳನ್ನು ಟ್ರೈಕೊಂಡಿದ್ದೆ. ಬರುತ್ತಿದ್ದ ಸಂಬಳ, ಮೇಲು ಸಂಪಾದನೆಯನ್ನು ಧಾರಾಳವಾಗಿ ಖಚುಮಾಡುತ್ತಲೂ ಇದ್ದೆ.

ಸಂಜೆ ಶಾಲೆಬಿಟ್ಟಿ, ಹೊರಡುತ್ತಿದ್ದ ಶಾಮ, ಪಾಠದ ಮನೆಗಳಿಗೆ ಹೋಗಿ, ರಾತ್ರಿ ಎಂಟು ಗಂಟೆಗೆ ಮನೆ ಸೇರುತ್ತಿದ್ದೆ. ಅನ್ನ, ಹೊಟೆಲಿನ ಸಾರನೇ ಉಂಡುತ್ತಿದ್ದ ಪಟ್ಟಿಪಟ್ಟಿಕೊಳ್ಳುತ್ತಿದ್ದೆ.

ಅವನ ಕಾವೆಣ್ಣಬೀವನ ನೋಡುತ್ತಿದ್ದ ಅಶ್ವತ್ಥನಾರಾಯಣ, ಒಂದು ದಿನ,

“ನಿಮ್ಮ ಮನೆಯವರು ಯಾವಾಗ ಬರುತ್ತಾರೆ ಶಾಮರಾವ್.”

“ಇದನೆಯ ತಿಂಗಳಲ್ಲಿ ಬರುತ್ತಾರೆ.”

“ ಇವು ಹೀಗೆಯೇ ಸಾಳ್ಳು ತಿಂಗಳು ಮಾಡಿಲ್ಲವೇ ?”

“ ನಾಲ್ಕುನೇರು ತಿಂಗಳು ಹೀಗೆಯೇ ಕ್ಷಿದಿ.”

“ ಈವರು ಒರುವರ್ತದಕ್ಕೆ ಒಂಟು ಉರ ಮುಗಳೆ ತಿಳಿಸಿಯಂತಹ—ರೂಪು ಬಿಟ್ಟು, ಬಿಡುತ್ತೇನೇ.”

“ ನೀವೇ ರೆ ರೆ ರೆ ಬಿಬೆಕು ಅಶ್ವನ್ ನಾರಾಯಣ !”

“ ಈ ಮನೆಯಲ್ಲಿರುವುದು ಒಂದೇ ಮಾನ್ಯ—ನಿಮಗೆ ಬೆಂದವೇನಿಲ್ಲ.”

“ ನಾವು ಹೇಗೋ ಮಾಡಿಕೊಂಡ್ರುತ್ತೇವೆ. ನಿಷ್ಪ್ರ ದಳಿತ್ ಬಿಡುವ ಅಗತ್ಯವಿಲ್ಲ.”

“ ಭಿ ! ಭಿ ! ಎಳ್ಳಿಯಾದರೂ ಖಾಬೀ ?— ನಾನು ಇರುವುದಿಲ್ಲವು—ನಿನ್ನ ಉಂಟಿ ಪಿಕಾಚಿಗಳು, ಹೆಚ್ಚಿನ ಮಕ್ಕಳು ಇರುವ ಮನೆಯಲ್ಲಿರಬಾರದು.”

ತಿಂಗಳು ತಿಂಗಳಿಗೆ ತಸ್ವದೇ ಕ್ಷೇತ್ರದಲ್ಲಿ ಇರುತ್ತಿದ್ದ ರಸ್ವರತು ರೂಪಾಯಿಗಳಿಗೆ ಸಂಚಕಾರ ಒದಗಿತಲ್ಲಾ ಎಂದು ರಾಮ ವ್ಯಾಘರ್ಗಾಂಡ.

“ ನಾನೂ ನೀವೂ ಸ್ವೇಹಿತರು—ಸಹಾಧ್ಯಾಪಕರು. ಒಂದೆರದು ಮಾತು ನಿಮಗೆ ಹೇಳಬೇಕೆಂದು ಬರಳ ದಿವಸಗಳಿಂದ ಯಾರಿಚಿಕ್ಕಿದ್ದೇನೆ. ನೀವು ತವ್ವಿ ಭಾವಿಸುವುದಿಲ್ಲವಿಂದು ಭರವಸೆಯಿತ್ತರೆ ಹೇಳುತ್ತೇನೆ.”

“ ಹೇಳಿ ಅಶ್ವತ್ತಾ !”

“ ಅಲ್ಲಿ—ನಾನು ಸಂಪಾದಿಸುವ ಎರಡರಮ್ಮ ನಿಷ್ಪ್ರ ಸಂಪಾದಿಸುತ್ತಿದ್ದೀರಿ. ನಿಮ್ಮ ಅಣ್ಣಂದಿರೂ ಹೇಳಿಕೊಡುತ್ತಿದ್ದಾರೆ. ಯಾಕ್ಕೀ ಈ ಕಾರಣಣ್ಣ ಜೀವನ ! ಈ ವಯಸ್ಸಿನಲ್ಲಿ ನೀವು ಚೆನ್ನಾಗಿ ಅನ್ನಬೆಂಡವೇ—ನಾಲ್ಕು ಒಕ್ಕೆಯ ಬಟ್ಟಿ ಹಾಕಿಕೊಳ್ಳಬೇಡವೇ—ಟೀಪ್ಪಿನ್ನೆನ್ನೋ ಬ್ಯಾಧಾಮಿಂಟಿನ್ನೋ ಆಡಬೆಂಡವೇ ?”

“ ನನ್ನ ಕಷ್ಟ ನಿಮಗೇನು ಗೊತ್ತು ಅಶ್ವತ್ತನಾರಾಯಣ. ವೆನ್ನೆ ಮೂರು ಸಾವಿರಕ್ಕೆ ಉನ್ನಪೂರ್ಣ ಮಾಡಿದ್ದೇನೆ. ಆದರೆ ಸ್ತ್ರೀಮಿಯನ್ನೂ ತೆರಬೇಕು. ಈಗ ನನ್ನ ಸಾಸಾರ ದೊಡ್ಡಾಯಿತು. ಮಗಳ ಮದುವೇಗ ಹೇಳಿಕೊಡಬೇಕು. ಬರುವುದನ್ನೆಲ್ಲಾ ನಾನೇ ಖಚಿತಮಾಡಬಿಟ್ಟಿರೆ, ಮುಂದಕ್ಕೇನು ಗತಿ ? ಭಾಡಿಗೆಯ ಮನೆಯಲ್ಲಿ ಇಷ್ಟು ದಿನ ಇರುವುದಕ್ಕಾಗುತ್ತದೆ ? ಒಂದು ಸ್ವೀಕ್ಷಿಪು ತೆಗೆದುಕೊಂಡು ಮನೆ ಕಟ್ಟಬೇಕು. ಅದಕ್ಕೆ ಸಾಲಾಸೋಲಾ ಮಾಡಬೇಕಾಗುತ್ತಿ—ಬಡ್ಡಿ ತೆರಬೇಕಾಗುತ್ತದೆ.”

“ ಅದೆಲ್ಲಾ ಸರಿಯಷ್ಟು, ನೀವು ಗಟ್ಟಿಗಳತ್ತಾಗಿದ್ದರಲ್ಲವೇ ಮಗಳ ಮದುವೆ ಮಾಡೋಣ್ಣು—ಮನೆ ಕಟ್ಟಿಣ್ಣಿದು !”

“ ಈಗ ಸನಗೇನಾಗಿನೆ-ಕಲ್ಲಿಗುಂಡಿನ ಹಾಗಿದ್ದೇನಲ್ಲಾ !”

“ ರಕ್ತ ಇನ್ನೂ ಬಿಸಿಯಾಗಿದೆ-ಈಗ ಗೊ ತ್ವಾಗು ನುಡಿಲ್ಲ. ಹೀಗೆ ಹೊಳೆಳಲು ನಾರು ತಿನ್ನುತ್ತೂ ಇರಿ-ಆನೇಲೇ ತಿಳಿಯತ್ತೆ ! ನಾವು ಮಾಂಸ ಮಾಡಿ ತಿನ್ನುವರಲ್ಲ-ಹೇಳಿ ಕೇಳಿ ಪುಳಿಜಾರು ಹಾರನರು. ದೇಹಕ್ಕೆ ಪ್ರಪ್ರ ಕೊಡುವ ತರಕಾರಿ, ಹಾಲು, ಮೋಸರು, ತುಪ್ಪ ತಿನ್ನುದಿದ್ದರೆ ದೇಹ ತಡೆಯು ತ್ತೀಸಿರ್ಲೇ-ನಾನು ನೋಡುತ್ತಿರುವಂತೆ ನಿವೃದಿನಕ್ಕೆ ಗಂಟೆ ದುಡಿಯು ತ್ತೀರಿ-ಇದರಿಂದ ಏನು ಸಾಫರ್ಕ. ‘ ದುಡ್ಡ ಮಾಡಬೇಕು ’ ಎನ್ನುವ ಬಂದೇ ಧೈಯ ಇಟ್ಟಿಕೊಂಡು ಹೊರಡುವುದು ಒಳ್ಳೆಯದಲ್ಲ ಶಾಮರಾವ್ ”

“ ನನಗೆ ತಿನ್ನೆ ಬೇಕು-ಖಣ್ಣ ಬೇಕು-ಒಳ್ಳೆ ಬೇಕು ಬಟ್ಟೆ ಹಾಕಿಕೊಳ್ಳು ಬೇಕು ಎನ್ನುವ ಆಸೆಯೇ ಇಲ್ಲಿರ್ಲೇ.”

“ ಹೇಳುವುದು ಹೇಳಿದ್ದೇನವ್ವು-ಇದರ ಮೇಲೆ ನಿಮ್ಮು ಇಷ್ಟ್ ”

ಸಂಭಾಷಣೆ ಅಪ್ರಿಯ ಪೂರ್ವಾನ್ನನು ಸರಿಸಿದುದನ್ನು ಕಂಡ ಶಾಮು, ವಿವಯಾಂತರ ಮಾಡಲು,

“ ದೇಡ್ ಮಾಸ್ತುರ್ ಚಂದ್ರಶೇಖರಯ್ಯನವರು ಶಾಲೆಗೆ ರಾಜೀನಾಮೆ ಕೊಡುತ್ತಾರೆಂದು ಕೇಳಿದೆ ನಿಜವೇ ಅಶ್ವತ್ಥಾಫ್ ”

“ ಏಕೆ ?”

“ ಗೌರ್ವಾ ಮೇಂಟ್ ಪ್ರೈಸ್‌ಲೂಲಿಗೆ ಅವರನ್ನು ತೆಗೆದುಕೊಳ್ಳುತ್ತಾರಂತೆ !”

“ ಏನೋಪ್ಪ-ನನ್ನ ಕಿವಿ ಮೇಲೂ ಈ ಸುದ್ದಿ ಬಿತ್ತು-ನಾನು ನಂಬಲಿಲ್ಲ. ಹೇಡ್ ಮಾಸ್ತರು ನಿಮ್ಮು ‘ ಗಳಸ್ಯ ಕಂಠಸ್ಯ ’-ನೀವೇ ಅವರನ್ನು ಕೇಳಿ ನೋಡಿ.”

“ ಕೇಳಿ ನೋಡಿದೆ-ಅವರು ಸರಿಯಾಗಿ ಉತ್ತರ ಕೊಡಲಿಲ್ಲ.”

“ ಅವರೇ ಇನ್ನೂ ನಿರ್ಧರಿಸಿಲ್ಲವೇಂದು ಕಾಣುತ್ತದೆ.”

“ ಅವರ ಸಾಥಕ್ಕೆ ಯಾರು ಬರುತ್ತಾರೆ ಅಶ್ವತ್ಥಾಫ್ ?”

“ ಗೊತ್ತಿಲ್ಲವ್ವು-ನಿಮ್ಮು ಪ್ರೇಕ್ಷಿ ಈಗ ಸಿಸಿಯರ್ ಎಂದರೆ ರಾಮಕೃಷ್ಣ ರಾಯರು-ಅವರೇ ಬಂದರೂ ಬರಬಹುದು.”

“ ಈ ಕರಡಿ ಕೈಗೆ ಸಿಕ್ಕಿಕೊಂಡು ನಾವು ಬದುಕೊಂಡು ಹೇಗ್ರೀ ?”

“ ಯಾರು ಬಂದರೆ ನಮಗೇನು ಶಾಮರಾವ್. ನಿಮ್ಮ ಕೆಲಸ ನಾವು ಮಾಡಿಕೊಂಡು ಹೊಡಿರಾಯಿತು ”

ಎಂದು ಅಶ್ವತ್ಥಾರಾಯಿಂ ನುಡಿದ.

೨೨

ಒಂದು ದಿನ ಬೆಳಗ್ಗೆ ಮೈಲಾರಯ್ಯ ತನ್ನ ಮನೆಯ ಹಜಾರದಲ್ಲಿ ಕುಳಿತು ಹಿಂದಿನ ದಿನದ ಪ್ರತ್ಯಪತ್ತಿಕೆಗಳನ್ನು ತಿರುವಿ ಹಾಕುತ್ತಿದ್ದ.

ಒಳಗೆ ಬಂದ ದಸ್ತಗೀರ್ ಟ್ರೇವಾಲನ್ನು ಸಾಹೇಬರ ಮುಂದಿಟ್ಟು ಹೊಡಿ.

ಮೈಲಾರಯ್ಯ ಕಾಗದಗಳ ಮೇಲೆ ಕೈಯಾಡಿಸಿ, ಉದ್ದನೆಯು ಲಕೋಟಿ ಯೋಂದನ್ನೆತ್ತಿಕೊಂಡು ಒಡೆದು ನೋಡಿ,

“ ಜಾನಕೀ...” ಎಂದು ಕರೆದ.

ಜಾನಕಮ್ಮೆ ಬಂದು ಎದುರಿಗೆ ನಿಲ್ಲಲು ಮೈಲಾರಯ್ಯ,

“ ದೊಡ್ಡ ಸಾಹೇಬರ ಅಫೀಸಿನಿಂದ ಕಾಗದ ಬಂದಿದೆ ಕಣೇ.”

“ ಏನಂತೆ! ಮತ್ತೆ ವರ್ಗವೋರೇ?”

“ ವರ್ಗವಲ್ಲ—ನನಗೆ ‘ಪ್ರೈಸಿಡಿಂಟರ್ ಗೋಲ್ಡ್ ಮೆಡಲ್’ (President's Gold Medal) ಕೊಡಲಾಗಿದೆಯಂತೆ—ಮುಂದಿನ ತಿಂಗಳು ದಿಲ್ಲಿಗೆ ಹೋಗಲು ಸಿದ್ಧವಾಗಬೇಕೆಂದು ಬರೆದಿದ್ದಾರೆ.”

ಜಾನಕಮ್ಮೆ ಸಂಶೋಧಭರಿತಳಾಗಿ ಕಾಗದವನ್ನು ಗಂಡನ ಕೈಯಿಂದ ತೀಗಿದುಕೊಂಡು ನೋಡಿ,

“ ನಮ್ಮ ಮನೂ ಹುಟ್ಟಿದ ಗಳಿಗೆ ಒಕ್ಕೆಯದೂಂಟೆ—ನಿಮಗೆ ದೊಡ್ಡ ಗಾರವ ಲಭಿಸಿತು—ಮುಂದೆ ಬಹ್ತುರು ಸಿಕ್ಕಬಹುದು.”

“ ಸಿಕ್ಕಬಹುದು....”

“ ಏಕೆ—ನಿರುತ್ತಾಹದಿಂದ ಮಾತಾಡುತ್ತಿದ್ದೀರೆ.”

“ ನಾನು ಕರ್ತವ್ಯಭರಣನಾದುದಕ್ಕೆ ಸನ್ಮಾನ...”

“ ಪ್ರೋಲೀಸ್ ಡಿಪಾಟ್‌ರಿಮೆಂಟ್ ನಿಮ್ಮ ಮೊದಲನೆಯ ಹೆಂಡತಿ, ನಾನು ಎರಡನೆಯು ಹೆಂಡತಿ ಆಗಿರುವಾಗ ಕರ್ತವ್ಯಭರಣತ್ವ ಎಲ್ಲಿಂದ ಬಂತು?”

“ ದೊಡ್ಡೇಗೋಡನ ಪ್ರಸಂಗ ಮರಿತುಬಿಟ್ಟೆಯಾ?”

“ ಆದರಿಂದ ಸಿಹಂಗಿ ಉನ್ನಕೂಲವೇ ಆಯಶಲ್ಲಾ ! ದೊಡ್ಡಿಗ್ಗಾಡನ ಪ್ರಸಂಗ ನಡೆಯದಿದ್ದರೆ ನಾವು ನೋಲುಹಳಗೆ ಬಂಪುಡಕ್ಕೆ ಅಗುತ್ತಿತ್ತೇ ?”

“ ನಿನ್ನ ಲೆಕ್ಕಾಚಾರವೇ ನಿನಗೇ !”

“ ದಿಲ್ಲಿಗೆ ಯಾವಾಗ ಹೊಗೆನ್ನುದು.”

“ ಮುಂದಿನ ತಿಂಗಳು.”

“ ನಾನೂ ಬರುತ್ತೀನೇ. ಕಾತಿ, ಸ್ತ್ರೀಯಾಗ, ಆಗಲ್ಲ, ಸ್ವಂದಾವನ ಎಲ್ಲಾ ನೋಡಿದಂತಾಗುತ್ತದೆ.”

“ ನಾನು ಹೊಗೆನ್ನುದು ಸ್ಥಿತಿಯವಾದ ಮೇಲಲ್ಲವೇ ನೀನು ಬರುವ ಮಾತು !”

“ ಹಾಗೆಂದರೆ....”

“ ಮೆಡಲನ್ನು ಏಕೆ ಸಿರಾಕರಿಸಬಾರದು ಎಂದು ಯೋಚಿಸುತ್ತಿದ್ದೇನೇ.”

ಕ್ಷೇತ್ರಕಾಲ ಅವಾಕ್ಯಾದ ಜಾನಕೆಮ್ಮು, ಮುಖ್ಯಗಂಟು ರಾಕಿಕೊಂಡು,

“ ನಾನು ಹೇಳಿಟ್ಟು ನಿಜ ” ಎಂದು.

“ ಏನು ನೀನು ಹೇಳಿದ್ದು.”

“ ನಿಹಂಗಿ ಸ್ವಲ್ಪ ಸ್ವಲ್ಪ ಲಾಸ್ ಎಂದು.”

ಮೈಲಾರಯ್ಯ ಗಹಗಂಟಿನಿ ನಕ್ಕೆ.

“ ಪ್ರೇಸಿಡೆಂಟ್ ಮೆಡಲ್ ಸಿಕ್ಕೀತಿ ಎಂದು ಸಿಮ್ಮು ಡಿಪಾಟ್‌ಎಮೆಂಟ್‌ನವ ರೆಲ್ಲಾ ಬಾಯಿ ಬಾಯಿ ಬಿಡುತ್ತಾರೆ—ನೀವು ಮನೆಯ ಬಾಗಿಲಿಗೆ ಬಂದ ಭಾಗ್ಯ ಲಕ್ಷ್ಯಯನ್ನು ಕಾಲಿನಿಂದ ದೂಡುತ್ತಿದ್ದೀರಿ.”

“ ನಿಜ ಹೇಳಿಟ್ಟೆಕೆಂದರೆ ಈ ಗೌರವ ಸ್ವೀಕರಿಸಲು ನನಗೆ ಸ್ವಲ್ಪವೂ ಇಟ್ಟವಿಲ್ಲ. ನೀನು....”

“ ನಿಮ್ಮ ಮನಸ್ಸು ಬಂದಂತೆ ಮಾಡಿಕೊಳ್ಳಿ”

ಎಂದು ಮುನಿಸುಗೊಂಡು ಜಾನಕೆಮ್ಮು ಒಳಗೆ ಹೊರಟುಹೊಂದಣು.

ಅವಳನ್ನು ಹೀಂಬಾಲಿಸಿದ ಮೈಲಾರಯ್ಯ, ಅವಳ ದಲ್ಲ ಹಿಡಿದು,

“ ಎನ್ನು ಕೊಂಡವೇ ನಿನಗೇ ?”

“ ನಿಮ್ಮ ಮಾತು ಕೇಳಿ ಕೊಂಡ ಮಾಡಿಕೊಳ್ಳಿದೆ ಸಂತೋಷಪಡಲೇ ?”

“ ಮೆಡಲ್ ಸ್ವೀಕರಿಸುತ್ತೀನೇ—ದಿಲ್ಲಿಗೂ ಹೊಗೋಣಿ—ಇನ್ನಾದರೂ ನಾಗು ನಗುತ್ತಾ ಇರು.”

ಮುಗುಳ್ಳಿಗೆ ತಳೆದ ಜಾನಕಮ್ಮು,

“ ತಾಕಮಾಡಿದ ಹಾಗೆ ಸತ್ಯವಾಗಿರುವುದಕ್ಕೆ ಈ ಲೋಕದಲ್ಲಿ ಸಾಧ್ಯವೇ ?

ನೀವೇ ಯೋಚಿಸಿ. ಕರ್ತವ್ಯ ನೀವು ನಾಲ್ಕಿಡಿ ೧೨-ಮೇಲಿಂದಿಕಾರಿಗಳು ಯಾವದೀರ್ ಪ್ರಭಾವಕ್ಕೆನ್ನಿಂದಿಗಾಗಿ ಸಿಮ್ಮೆ ಮಾತು ತೆಗೆದು ಹಾಕಿದರು. ಇದರಿಂದ ಆವರ್ಗಾರವಕ್ಕೆ ಉನ ಬಂದಿತ್ವದಲ್ಲಿದೆ ಸಿಮ್ಮೆಗೇನಾಯಿತು ?”

“ ನನಗೇನೂ ಅಗಿಲ್ಲ ಜಾನಕಿ-ನನ್ನ ವಿಷಯವೇ ನಾನು ಯೋಚಿಸು ಶ್ರದ್ಧರೆ ಪ್ರೋಲೀಸ್ ಡಿಪಾರ್ಟ್‌ಮೆಂಟಿನಲ್ಲಿ ಇದ್ದುಗೊಂಡು ಹೇಗೆ ಅಹನ್ಯಹನಿ ಕಾಲಕ್ಕೆಪ ಮಾಡಬೇಕಾಗಿರಲಿಲ್ಲ. ನನ್ನ ಸಾಹತ್ತು ಬೆಳನುವುದಕ್ಕೆ ಭರಮೇಗೌಡ, ದೊಡ್ಡೇಗೌಡ ಸಿದ್ಧವಾಗಿದ್ದರು. ಸಿನಗೇ ಗೂತ್ತಿರುವೆಂತೆ ಭರಮೇಗೌಡ ಕೊಡು ಶ್ರದ್ಧ ‘ಮಾನುಂಳ’ನ್ನು ನಾನು ಡಿಪಾರ್ಟ್‌ಮೆಂಟಿಗೇ ಕಳಿಸುತ್ತಿದ್ದೆ. ನಿಷ್ಪಲ ಹತ್ತಿ, ಸತ್ಯ, ನಾಯಿಕ್ಕೆ ಬೆಲೆಯಿಲ್ಲವಾದ ಮೇಲೆ ಲೋಕ ಬದುಕುವುದು ಹೇಗೆ ?— ಪ್ರೋಲೀಸ್ ಡಿಪಾರ್ಟ್‌ಮೆಂಟಿನವರು ನನಗೇ ಸಾವಿರಾರು ರಾಪಾಯಿ ಸಂಬಳ ಕೊಡುತ್ತಿಲ್ಲ—ಕೆಲಸ ಹೊದರೂ ನಾನು ಯೋಚಿಸುವುದಿಲ್ಲ. ಇಂತ್ಯು ಹಣ ಬೇರೆ ಕಡೆ—ನಾಯಿವಾಗಿ ಸಂಪಾದಿಸುವ ಘೃಯ್ಯ ನನಗಿದೆ.—ಲಂಜ ರುಹವತ್ತು ಪಡೆದು ಪಾಪಜೀವನ ನಡೆಸುವುದಕ್ಕೆ ಮನಸ್ಸು ಒಪ್ಪುವುದಿಲ್ಲ— ಹಾಗೆ ಮಾಡಿದ್ದರೆ ಬದುಕುವುದೇ ಸಾಧ್ಯವಿಲ್ಲ. ಈ ವಿಷಯಕ್ಕಿಂದ ಪಾರಾಗುವುದು ಹೇಗೆ ?”

ಜಾನಕಮ್ಮೆನ ಕಣ್ಣಗಳಲ್ಲಿ ಕರುಣಾಶ್ರುಗಳು ತುಂಬಿದವು.

ಸತ್ಯಪ್ರಿಯನಾದ ತನ್ನ ಪತಿಯ ಮನಸ್ಸಿನ ಅಂದೋಳನ ಅವಳ ಅಂತಃಕರಣವನ್ನು ಕೆರಳಿಸಿತು.

“ ಮೆಡಲು ಸ್ವೀಕರಿಸಿ ಎಂದು ನಾನು ಒತ್ತಾಯ ಪಡಿಸುವುದಿಲ್ಲಾಂದೈ— ನಾನು ತಪ್ಪು ಅಡಿದೆ—ಕ್ಕೊಮ್ಮಿಸಿ. ನೀವು ಹೇಳಿಸುದ್ದು ಸಿಜ—ಸತ್ಯ—ಧರ್ಮ ರಕ್ಷಣೆಗೆ ಯಾರೂ ಹೊರಾಡಿದ್ದರೆ ಲೋಕ ರಾಪಾಗುತ್ತದೆ.”

ಕ್ಕೊಳಬಾಯ ಯೋಚಿಸಿದ ಮೈಲಾರ್ಪಂಪ್ಪು,

“ ಮೆಡಲು ಸ್ವೀಕರಿಸುತ್ತೇನೇ ಜಾನಕಿ. ನನ್ನ ಮೇಲೆ ಅಭಿಧಾನವಿಟ್ಟಿರುವ ಸಾದೇಬರ ಮನಸ್ಸು ನೋಯಿಸುವ ಇಸ್ತ್ವವಿಲ್ಲ ”

ಎಂದು ಹೇಳಿದ.

೨೩

ಮೈಲಾರಯ್ಯನಿಗೆ ಲಭಿಸಿದ್ದ ಗೌರವ ತಮ್ಮ ಉರಿಗೆ ಲಭಿಸಿದ್ದ ಗೌರವ ವೆಂದು ಸೋಲೂರಿನ ಜನ ಭಾವಿಸಿದರು.

ಹಾಗವರು ಭಾವಿಸುವುದು ನ್ಯಾಯವಾಗಿಯೂ ಇತ್ತು. ಮೈಲಾರಯ್ಯನ ಪ್ರತಿಭೆ ಅಭಿವೃದ್ಧಕ್ಕೆವಾದುದು ಭರಮೇಗೊಡನ ಹೊಕದ್ದಮೆಯಲ್ಲಿ—ಸೋಲೂರಿನಲ್ಲಿ!

ಎದನೆಯ ತಿಂಗಳು ತುಂಬಪುದರೋಳಗಾಗಿ ಸುಭದ್ರಾ, ಅವಳ ಮನು ಪ್ರಯಾಣ ಚೇಳ ಸಚೇ ಕಾಗಿತ್ತು. ಎಲ್ಲರೂ ಒಟ್ಟಿಗೆ ಹೊರಡುವುದೆಂದೂ, ಅಂಬಮ್ಮೆ, ಸುಭದ್ರೆ, ಮನುವನ್ನು ಬೆಂಗಳೂರಿನಲ್ಲಿ ಬಿಟ್ಟು ತಾನೂ ಜಾನಕಿ ಮುಂದಕ್ಕೆ ಪ್ರಯಾಣ ಬೆಳೆಸುವುದೆಂದೂ ಮೈಲಾರಯ್ಯ ನಿಶ್ಚಯಿಸಿದ.

ಅದೇ ಹಾಸಿಗೆ ಬಿಟ್ಟು ಎದ್ದಿದ್ದ ಬಾಣಂತಿಗೆ ಅಗಜಾಟಲು ಆದಿತ್ಯಂದು ಮೈಲಾರಯ್ಯ ಬೆಂಗಳೂರಿನಿಂದ ಒಂದು ಟ್ರ್ಯಾಕ್ಸೆ ತರಿಸಿ, ಎಲ್ಲರೊಂದಿಗೆ ಹೊರಟ್.

ಮೈಲಾರಯ್ಯ, ಜಾನಕಮ್ಮೆ ಇಟ್ಟಿರ್ಗೂ ಬೆಂಗಳೂರಿನಲ್ಲಿ ಒಂದೆರಡು ದಿನಗಳ ಕೆಲಸವಿತ್ತು. ಅದನ್ನು ಮನಿಸಿಕೊಂಡು, ಮದರಾಸ್ ಮೈಲಾನಲ್ಲಿ ಸೇರವಾಗಿ ದಿಲ್ಲಿಗೆ ಪ್ರಯಾಣ ಬೆಳೆಸಲು ಅವರು ನಿಶ್ಚಯಿಸಿದರು.

ಶಾಮ ತನ್ನ ಬಗೆಯಾಗಲಿ, ಮನುವನ ಬಗೆಯಾಗಲಿ ಹೆಚ್ಚು ಉತ್ಸಾಹ ತೋರಿಸದಿದ್ದುದನ್ನು ಕಂಡು ಸುಭದ್ರೆಯ ಮನಸ್ಸಿಗೆ ವಿಷಾದವಾಯಿತು.

ಒಂದು ದಿನ ಅವಳು ಮನುವನ್ನೆತ್ತಿಕೊಂಡು, ಗಂಡನ ಬಳಿಗೆ ಹೋಗಿ, ಮನುವನ್ನು ಅವನ ಮುಂದೆ ಹಿಡಿದು,

“ಮನೂ ಚೆನ್ನಾಗಿಲ್ಲವೇ ?”

ಎಂದು ಕೇಳಿದಳು.

“ಚೆನ್ನಾಗಿಲ್ಲವೆಂದು ಯಾರು ಹೇಳಿದರು ?”

“ನೀವು ಮನುವನ್ನು ಎತ್ತಿಕೊಳ್ಳಲೇ ಇಲ್ಲ.”

“ಇನ್ನು ಸಣ್ಣ ಮಕ್ಕಳನ್ನು ಎತ್ತಿಕೊಳ್ಳುವುದಕ್ಕೆ ನನಗೆ ಭಯವಾಗುತ್ತದೆ ಸುಭದ್ರಾ.”

“ ಭಯವಾಗುತ್ತದೆಂದರೆ ಹೇಗೆ ? - ಅಭ್ಯಾಸಮಾಡಿಕೊಳ್ಳಬೇಕು.”

“ ಅದಕ್ಕಿನ್ನೂ ಬೇಕಾದನ್ನು ಪುರಸತ್ತು ಇದೆಯಲ್ಲ !”

ಎಂದುಬಿಟ್ಟೆ.

ಸುಭದ್ರೀಯ ಮನಸ್ಸಿನಲ್ಲಿ ಮೂಡಿದ್ದ ದುಃಖವನ್ನು ರಿತ ಜಾನಕಮ್ಮು, ಮಗುವನ್ನೆತ್ತಿಕೊಂಡು, ಶಾಮನ ಬಳಿಗೆ ಬಂದು, ಅವನ ತೊಡೆಯ ಮೇಲೆ ಇಳುಹಿ,

“ ಹೀಗೆ ಎತ್ತಿಕೊಂಡುಕೊಡು ”, ಎಂದಳು.

“ ಮಗುವನ್ನು ಕರೆದುಕೊಂಡು ಅತ್ತಿಗೆ ನನಗೆ ಹೇಗೆ ಹೇಗೋ ಆಗುತ್ತಿದೆ.”

“ ಸಾಕು ಸುಮೃದ್ಧಿರೋ....”

“ ಅತ್ತಿಗೇ....”

“ ಏನು ಶಾಮೂ....”

“ ಕೊಟ್ಟಿಬಿಟ್ಟಿಳು - ತೀಥ್ಯ....”

ಅವನ ತೊಡೆಯ ಮೇಲಿದ್ದ ಮಗುವನ್ನು ಜಾನಕಮ್ಮು ನಮನಗುತ್ತ ಎತ್ತಿಕೊಂಡಳು.

“ ಥೂ... ಪಂಚಿ, ಪರಬೀಲ್ಲಾ ಉಚ್ಚಿ ಆಗಿಕೊಂಡುಯ್ಯು.”

“ ನಿನ್ನ ಕುಲಕೊಟ್ಟಿ ಪಾವನವಾಯಿತು ಸುಮೃದ್ಧಿರು.”

“ ನೀನು ಅಣ್ಣಿ ದಿಲ್ಲಿಗೆ ಹೊರಡುವುದು ನನಗೆ ನೊದಲೇ ಗೊತ್ತುಗಿದ್ದೆ ನಾನೂ ಒರುತ್ತಿದ್ದೆ ಅತ್ತಿಗೆ.”

“ ಸುಭದ್ರಾ ಒಬ್ಬಳನ್ನೇ ಬಿಟ್ಟು....”

“ ಅವರಮ್ಮ ಇದೂ ರಲ್ಲಾ !”

“ ಅವರಮ್ಮ ಇದ್ದರೆ ನೀನು ಇದ್ದ ಹಾಗೆ ಆಯಿತೇ ?”

“ ಹೋಗಲಿ ಬಿಡು - ನನ್ನ ಕರೆಹ್ಯಂಡು ಹೋ ಗೋ ಇದೆ ಕ್ಕೆ ನಿನಗೆ ಇಪ್ಪವಿಲ್ಲ.”

“ ಖಂಡಿತವಾಗಿ ಇಪ್ಪವಿಲ್ಲ.”

“ ಏಕೆ ಅತ್ತಿಗೆ ನೀನು ಹೋಗಾಗಿಬಿಟ್ಟೆ !”

“ ಏನು ಅದೆನೋ ?”

“ ಸುಭದ್ರಂಗೂ ನನಗೂ ಮದುವೆ ಆದದ್ದೇ ಆದದ್ದು - ನೀನು ನನ್ನ ದೂರ ವಾಡಿದೆ - ಮನೂ ಹುಟ್ಟಿದ ಮೇಲಂತೂ ನಾನು ನಿನಗೆ ತೀರ ಹೂರಿಗಿ ನನ್ನಾದೆ.”

“ ನೀನು ನೊದಲಿನ ಹಾಗೆ ಎಳಿಯ ಮಗುವೇ - ಈಗ ನಿನ್ನ ಎತ್ತಿಕೊಂಡು

ಮುಂದಿನ ಸುವ್ಯವಕ್ಕಾಗುತ್ತದೆಯೇ? ಮುಸ್ಹಿನ ಮುಂದಿನಿಂದ ಕಾಗಲ್ಲವೇನೋ ಹುಚ್ಚಾ! - ಅನ್ನಮೇಲೂದರೂ ನೀನು 'ನಾನು ನಾನು' ಅನ್ನವುದನ್ನು ಕಡಿಮೆಮಾಡಬೇಕು. ಈಗ ತಾವು ಎನ್ನುವ ವ್ಯಕ್ತಿಯಲ್ಲಿ ಸುಭದ್ರಾ, ಮನೂ ನೇರಿಕೊಂಡಿದ್ದಾರೆ. ವೆಂದಲು ಶವರ ವಿಷಯ ಯೋಽಚಿನ ಬೇಕಾದುದು ನಿನ್ನ ಧರ್ಮ."

"ನಾನು ನಾಭದ್ರನಿಗೇನು ಕಡಿಮೆ ಮಾಡಿದ್ದೇನೇ."

"ಕಡಿಮೆಯುಂತೆ ಕಡಿಮೆ-ಅನ್ನಿಗೇನು ನೀಂವಾಭರಣ ಮಾಡಿ ನಾಕಿದ್ದೀನೂ?"

"ನನಗೆ ಬರೋ ನೂರುರೂವಾಯಿ ಸಂಬಳದಲ್ಲಿ ನಿಲುವಾಭರಣ ಮಾಡಿ ಸಿದ ಹಾಗೇ!"

"ದೇವರು ಕ್ಯಾಟುಂಬ ಕೊಟ್ಟಾಗ ಆ ಭರಣ ಮಾಡಿಸುವೆಯಂತೆ- ಅದಕ್ಕೇನೂ ಅವಶರವಿಲ್ಲ. ಹೆಂಡತಿ, ಮಗುವರ್ತನ್ನ ಪೀಠಿಯಿಂದ ಸೀನು ನೋಡಿ ಕೊಂಡರೆ ಸಾಕು-ವಾರ ಕಲಿಯುಪುದಕ್ಕೆ ನೀನು ಜೊರಗೆ ಹೋಗಬೇಕಾಗಿಲ್ಲ- ನಿಮ್ಮಣ್ಣನವರನ್ನು ನೋಡಿದರೆ ಸಾಕು..."

"ನೀನು ಎಲ್ಲಾ ತಿಳಿದುಕೊಂಡು, ನಿಭಾಯಿಸುತ್ತಿರುವ ಹೊತ್ತಿಗೇ ಅಣ್ಣಾ....."

"ಹುಚ್ಚಾ-ನನಗೆ ತಿಳುವಳಿಕೆ ಬಂದದ್ದು ಯಾವಾಗೇ-ಆ ತಿಳುವಳಿಕೆ ಉಂಟು ಮಾಡಿದವರು ಯಾರು? - ನಾನು ಈ ಮನಗೆ ಬಂದಾಗ, ಒಂದು ಅನ್ನ ಸಾರು ಮಾಡುವುದಕ್ಕೆ ಬರುತ್ತಿರಲಿಲ್ಲ. ನಮ್ಮನು ಅಪ್ಯ ಮುಂದಿನಿ ಮುಂದಿನಿ ನನ್ನ ಮಾಡೆವಿ ಮಾಡಿದ್ದು. ಆಗ ನಿಮ್ಮಣ್ಣ ಸಬ್ರಾ ಇನ್ನಿಪ್ಪಕ್ಕರಾ! ನನ್ನ ಅಡಿಗೆ ಮುಗಿಯುತ್ತೇ ಇರಲಿಲ್ಲ - ಅವರು ಅನ್ನ ಕಾಗುತ್ತಲೂ ಇರಲಿಲ್ಲ. ಮಾರಾಯರು, ಈಂದು ದಿನವೂ ಬೇಸರಪಟ್ಟಿಕೊಳ್ಳುತ್ತಿರಲಿಲ್ಲ. ಸಾರು ಆಗಿರದಿದ್ದರೆ ಅಣ್ಣ ತುಪ್ಪ ಉಪ್ಪು ಹಾಕಿಕೊಂಡು ಉಟಿಸುಬಿಡುತ್ತಿದ್ದರು. ಪುರಸ್ತಿದ್ದ ದಿನ ಅವರೇ ಅಡಿಗೆ ಮಾಡಿಬಿಡುತ್ತಿದ್ದರು. ಅವರೇ ನನಗೆ ಅಡಿಗೆ ಯಂತ್ರಾ ಹೇಳಿ ಕೊಟ್ಟಿದ್ದು. ಈಗಲೂ ನಾನು ಒಮ್ಮೊಮ್ಮೆ ಸಿಟ್ಟಾಗಿ ಬಿಡುತ್ತೇನೇ-ಅವರು ನಕ್ಕು 'ಬಲು ಕೋಪ ಕಣೀ ನಿನಗೆ' ಎಂದುಬಿಡುತ್ತಾರೆ. ಒಬ್ಬರನ್ನೊಬ್ಬರು ಆರ್ಥಮಾಡಿಕೊಂಡು, ಪರಸ್ಪರ ಕಷ್ಟಸುಖ ವಿಚಾರಿಸಿಕೊಳ್ಳಿದ್ದರೆ ಸಂಸಾರದಲ್ಲಿ ಸುಖವಿರುತ್ತದೆಯೇ?"

"ಸುಭದ್ರಾ ನನ್ನ ಮೇಲೆ ಏನೋ ಇಂಡಿ ಹೇಳಿದ್ದಾಗೆ ಎಂದು ಕ್ಷಾಣಿತ್ತದೆ."

“ ಭೀ! ಭೀ! ಆವಳು ಬಾಯಿಬಿಟ್ಟೀಲ್ ಕಣೊಂಡಿ. ನಿನ್ನ ಅವಿವೇಕ ನಾನೇ ಕಣ್ಣಾರೆ ಸೋಧುತ್ತಿರುವಾಗ ಇನ್ನೊಬ್ಬರು ಬಾಡಿ ಏಕೆ ಹೇಳಬೇಕು. ಸುಭದ್ರಾ ಒಳ್ಳೆಯ ಹುಡುಗಿ-ಮಹಾಪತಿನ್ನತೆಯ ಮಗಳು-ಯಾವ ಕಾರಣಕ್ಕೂ ಅವಳ ಕಣ್ಣಲ್ಲಿ ನಿರು ಹಾಕಿಸಬೇಡ ರಾಮುಂ. ಆವಳು ತಪ್ಪು ಮಾಡಿದರೂ ನಿನು ಸಹಿಸಿಕೊಳ್ಳಬೇಕು.”

“ ಸೀನೂ ನನ್ನ ಮೇಲೆ ದುರ್ಜರಾ ಹೊರೆಸುತ್ತೀರೂ ಅತ್ಯಿಗೆ ?”

“ ಸೀನು ತಪ್ಪು ತಿಳಿದುಕೊಳ್ಳುವ ಭಾಗಿದ್ದರೆ ನಾನು ಯಾವ ಮಾತ್ರಾ ಆಡಲ್ಪಡು.”

“ ಹೊಗಲಿ ಬಿಡು ಅತ್ಯಿಗೆ-ನಿನು ಮನಸ್ಸಿಗೆ ಬೇಸರ ತಂದುಕೊಳ್ಳಬೇಡ. ಸಿನ್ನ ಬುದ್ಧಿನಾಡದಂತೆ ನಡೆದುಕೊಳ್ಳುತ್ತೀನೆ ”

ಎಂದು ಆಶ್ವಾಸನವಿತ್ತ.

೨೪

ಬೆಂಗಳೂರಿನಿಂದ ಹೊರಟ ಮೈಲಾರಯ್ಯ, ಜಾನಕಮ್ಮೆ ಮದರಾಸಿನ ವಾಗವಾಗಿ ದಿಲ್ಲಿ ತಲು ಸಿದ್ರು. ಪ್ರಾವಚಭಾವಿಯಾಗಿ ನಿಶ್ಚಯವಾಗಿದ್ದ ‘ನೇಲ್ ಕಂ ಹೋಟೀಲಿ’ಗೆ ಹೋಗಿ ಇಟ್ಟರೂ ತಂಗಿದರು.

ಎರಡು ದಿನಗಳ ತರುವಾಯ ಇದ್ದ ‘ಪದಕದಾನ’ ಸಮಾರಂಭ ಮುಗಿಸಿ ಕೊಂಡು, ದಿಲ್ಲಿಯ ಸೋಟಗಳನ್ನು ಸೋಡಿಕೊಂಡು ಕಾಂಗೆ ಹೋಗಲು ಅವರು ನಿಶ್ಚಯಿಸಿದರು.

‘ಪದಕದಾನ’ ಸಮಾರಂಭ ಕಂಡು ಜಾನಕಮ್ಮೆ ಅನಂದಪರವತಳಾದಳು. ಮೈಲಾರಯ್ಯ ರಾಷ್ಟ್ರಪತಿಗಳ ಆವೃತ ಹಸ್ತದಿಂದ ಪದಕ ಸ್ವೀಕರಿಸಿದ ದೃಶ್ಯ ಅವಳ ಮನದಲ್ಲಿ ಸ್ಥಿರವಾಗಿ ನೇಲಸಿತು.

ಅಮಂತ್ರಶರಾಗಿ ಸಮಾರಂಭಕ್ಕೆ ಬಂದಿದ್ದ ಕನ್ನಡಿಗರು, ದಿಲ್ಲಿ ಕನಾಕಟಕ ಸಂಖೆದ ಅಧಿಕಾರಿಗಳು, ಮೈಲಾರಯ್ಯನಿಗೆ ಆಭಿನಂದನೆ ಸಮರ್ಪಿಸಿ,

“ನಿಮಗೆ ಈ ಗೌರವ ದೋರೆತಿರುವುದು ಕನ್ನಡಿಗರೆಲ್ಲರಿಗೂ ಆಭಿಮಾನಾ ಸ್ವದವಾದುದು. ಸಂಖೆದ ಆಶ್ರಯದಲ್ಲಿ ತಮಗೊಂಡು ‘ಸನಾತನ ಸಮಾರಂಭ’ ಏರ್ಫಡಿಸಬೇಕೆಂದಿದ್ದೇ ಇವೆ—ತಾವು ದಯಿಯಿಟ್ಟು ಒಸ್ತಿಕೊಳ್ಳಬೇಕು”

ಎಂದು ಪ್ರಾರ್ಥಿಸಿದರು.

ಅವರ ಸ್ವೀತಿಸ್ತೋರ್ವರಕ ಒತ್ತಾಯಕ್ಕೆ ಕಟ್ಟುಬಿದ್ದ ಮೈಲಾರಯ್ಯ ಒಸ್ತಿ ಕೊಂಡೆ.

ಸಮಾರಂಭ ದಿಲ್ಲಿಯ ‘ಕಾನ್ನಿಪ್ಪಿಳ್ಳಿಪನ್’ ಸಭಾಭವನದಲ್ಲಿ ವ್ಯವಸ್ಥಿತವಾಯಿತು. ಮೈಲಾರಿನಿಂದ ಆಯ್ದುಯಾಗಿದ್ದ ಲೋಕಸಭಾ ಸದಸ್ಯರು ಶ್ರೀ ಗುರುಮೂರ್ತಿಯವರು ಅಧ್ಯಕ್ಷತೆ ಪರಿಸಲು ಒಸ್ತಿಕೊಂಡಿದ್ದರು.

ಸಭಾಮಂದಿರ ತುಂಬಿ ತುಳುಕಾಡುತ್ತಿತ್ತು.

ಲೋಕಸಭೆಯ ಕನ್ನಡ ಸದಸ್ಯರು, ದಿಲ್ಲಿಯ ಸನಾತನ ಕನ್ನಡಿಗರು,

ಕೇಂದ್ರದಲ್ಲಿ ಮಂತ್ರಿಗಳಾಗಿದ್ದ ಇಬ್ಬರು ಕನ್ನಡಿಗರು, ಸರ್ಕಾರದ ಶ್ರೀನೃ ಜೀವ್ಯು ಸಾಥಿನಿಗಳಲ್ಲಿದ್ದ ಕನ್ನಡಿಗರು ಉಪಸಿತರಾಗಿದ್ದರು.

ಪ್ರಾಧಿಕನೆ, ಸಂಗೀತ ಮುಗಿದ ಮೇಲೆ ಕಾರ್ಯದರ್ಶಿಗಳಾದ ರಾಮಸ್ವಾಮಿ ಯವರು ಮೈಲಾರಯ್ಯನನ್ನು ಪ್ರಶಂಸಿಸಿ ಅವನ ಪರಿಚಯ ಮಾಡಿಕೊಟ್ಟರು. ಅಧ್ಯಕ್ಷರು ಪ್ರಾಸ್ತ್ರವಿಕ ಭಾಷಣ ಮಾಡಿ,

“ ಎಲ್ಲ ರಂಗಗಳ ಮುಂದಾಳುತನನ್ನೂ ಮೈಸೂರಿನವರು ಹಿಂಸಿ ಕೊಳ್ಳಬೇಕು ”

ಎಂದು ಸಾರಿದರು.

ಅಧ್ಯಕ್ಷರೆ ಹಸ್ತನಿಂದಲೇ ಮುಖ್ಯ ಅತಿಧಿಗಳಿಗೆ ಹಾರ, ತುರಾಯಿ ಅರ್ಹತೆ ಯಾದ ಮೇಲೆ, ನಾಲ್ಕು ಮಾತು ಆಡಬೇಕೆಂದು ಕಾರ್ಯದರ್ಶಿಗಳು ಮೈಲಾರಯ್ಯನನ್ನು ಪ್ರಾಧಿಕಿಸಿದರು.

ಮೈಲಾರಯ್ಯನಿಗೆ ಆಪಾದಮಸ್ತಕ ಬೆವರೀರಿತು.

“ ನನಗೆ ಭಾಷಣ ಮಾಡುವ ಅಭ್ಯಾಸವಿಲ್ಲ ಕಾರ್ಯದರ್ಶಿಗಳೇ ಕ್ಷಮಿಸಿ. ”

“ ನಾಲ್ಕು ಮಾತಾಡಿ ಸಾರ್-ಸಾಕು. ಎಲ್ಲರೂ ನಿಮ್ಮ ಭಾಷಣ ಕೇಳಲು ಕುಶಾಹಲಿಗಳಾಗಿದ್ದಾರೆ. ”

ವೇದಿಕೆಯ ಮೇಲೆ, ಮೈಲಾರಯ್ಯನ ಬಳಿ ಕುಳಿತಿದ್ದ ಜಾನಕಮ್ಮೆ ವೆಲ್ಲನೇ,

“ ಎನ್ನ ಉಪಚಾರ ಹೇಳಿಸಿಕೊಳ್ಳುತ್ತೀರಿ. ನಾಲ್ಕು ಮಾತು ಆಡಿ ” ಎಂದಳು.

ನಿರ್ವಾಹವಿಲ್ಲದೆ ಮೈಲಾರಯ್ಯ ಮೇಲಕ್ಕೆ ಎದ್ದು ನಿಂತೆ.

ಸಭಾಸದರು ಪ್ರಶಂಡ ಕರತಾಡನಿಂದ ಅವನನ್ನು ಅಭಿನಂದಿಸಿದರು.

“ ಮಾನ್ಯ ಮಹಿಳೆಯರೇ, ಮಾಹಿಳೆಯರೇ, ”

ನನ್ನ ಅವಸ್ಥೆ ಏನಾಗಿದೆಯೆನ್ನುವುದು ನನಗೆ ಗೊತ್ತು-ಭಾವಂತ ನಿಗೆ ಗೊತ್ತು. ಇಂದು ನಾನು ಭಾಷಣ ಮಾಡಬೇಕೆಂದು ಕಾರ್ಯದರ್ಶಿಗಳು ಮೌದಲೇ ತಿಳಿಸಿದ್ದರೆ ನಾನು ಸಮಾರಂಭಕ್ಕೇ ಬರುತ್ತಿರಲಿಲ್ಲ.

ನನಗೆ ಭಾಷಣ ಮಾಡುವ ಅಭ್ಯಾಸವಿಲ್ಲ. ನಿಮ್ಮ ಪೋಲೀಸ್ ಸಮಾರಂಭಗಳಲ್ಲಿ ಒಂದರೆಡು ಚಾರಿ ಮಾತನಾಡಿದ್ದೇನೆ. ಆದರೆ ಮಿಶನ್‌ಗೋಳಿ. ಏನು ಆಡಿದರೂ ನಡೆದುಕೊಳ್ಳುತ್ತದೆ.

ಇಂದು ಇಲ್ಲಿ ಮಾನ್ಯ ಮಂತ್ರಿಗಳು, ರಾಜಕಾರಣ ಪಟ್ಟಿಗಳು, ಶಿಲಾಧಿಕಾರಿ, ಸಾಹಿತಿಗಳು, ವಿದ್ವಾಂಸರು, ಪರೀಕ್ಷಕ ಚಕ್ರವರ್ತಿಗಳು,

ಸಮಾಜನೇವಾ ಧುರಿಳಿರೂ ಸೇರಿದ್ದೀರಿ. ತಪ್ಪು ಸಂಗಂಚ ನಾಥರೇ ಶ್ರೋತೀಸ್ ಅಧಿಕಾರಿಯಾದ ನಾನು ಏನು ಮಾಡಬೇಲು?

ನನ್ನ ಬಾಲಭಾವೆಯಲ್ಲಿ, ಅಸ್ತುಬುದ್ಧಿ ಪಿಂಚಿರೆ ಲಪ್ಪಿಯಲ್ಲಿ ದೊಡ್ಡಗಳಿಂದ ತಾವು ‘ಹಂಸ್ಯೈರ ನಾನ್ಯಂತು’ ದಂತಿ ಗುಣ ದರಿಗುಟಿನಿ. ದೊಡ್ಡಗಳನ್ನು ಮರಿಯಬೇಕು.

ನಮ್ಮ ರಾಷ್ಟ್ರವೇ ಮಾಡಾನಾಯಿಕರಾದ ರಾಜ್ಯ ವರ್ತಿಗಳ ಅವ್ಯಾತ ಹಕ್ಕುಗಳಿಂದ ವರದಕ ಸ್ವೀಕರಿಸಿದ ದಿನ ನನ್ನ ಜನ್ಮಯೇ ಸಂಪೂರ್ಣ ನಾನ್ಯಂತು ಉನ್ನ ವೆಂದು ಭಾವಿಸುತ್ತೀನೆ. ಈ ಭಾಗ್ಯ ನನಗೆ ಉಭಿಖುವಂತಿ ಮಾಡಿದ ನನ್ನ ಮೇಲಧಿಕಾರಿಗಳಿಗೆ ಕೃತಜ್ಞತೆ ಸಮರ್ಪಣೆಯನ್ನು ಸ್ವಾತಂತ್ರ್ಯ ಕರ್ತವ್ಯ.

ಈ ಗೌರವ ನಿಜವಾಗಿ ನನ್ನ ಮೇಲಧಿಕಾರಿಗಳೂ ನನ್ನ ತೀರ್ಥರೂಪ ಸಮಾನರೂ ಆದ ಶ್ರೀ ಸುಖರಾಂಪ್ರನವರಿಗೆ ಸಲ್ಲಬೇಕಾಗೆತ್ತು. ಅವರು ಹಿಂದಕ್ಕೆ ಸರಿದು ಈ ಪಿಂಚಿನನ್ನು ಮುಂದಕ್ಕೆ ನೂಕಿದ್ದಾರೆ.

ನನ್ನ ಜೀವನದ ಅರ್ಥಭಾಗ ಈಗಾಗಲೇ ಶ್ರೋತೀಸ್ ಇಲಾರ್ಯಂಪ್ಲಿ ಕಳೆದುಹೋಗಿದೆ. ಉಳಿದಧರ್ಮ ಭಾಗವನ್ನೂ ಆಲ್ಲೋ ಕಳೆಯುತ್ತೀನೆಂದು ನಂಬಿದ್ದೀನೆ. ಈ ಸಂದರ್ಭದಲ್ಲಿ ನನ್ನ ಒಂದರಿಂದ ಅನುಭವಗಳನ್ನು ಸಿರಾಪಿಸಿದರೆ ಅಪ್ರಾಕೃತವಾಗಲಾರದು.

ಬ್ರಿಟಿಷರ ಕಾಲದಲ್ಲಿ ನಮಗಿಂದ ಸ್ಥಾನಮಾನಗಳಿಗೂ, ಈಗ ನಮಗಿರುವ ಸ್ಥಾನಮಾನಗಳಿಗೂ ಮಹಡಂತರಿಸಿದೆ. ಆಗ ನಾವು ಬ್ರಿಟಿಷ್ ಸಾಮಾಜಿಕಾಂತರ್ಯಾಸ ರಕ್ಷಿಸುವ ಪಂಚಮದಕ್ಕೆ ದರರಾಗಿದ್ದೆವು. ನಮ್ಮ ಜನರನ್ನೇ ನಾವು ಹೀಗಿಸುತ್ತಿದ್ದೇವು—ಅನರ ಕಾರ್ಯಕ್ರಮಗಳನ್ನು ಸರ್ಕಾರಕ್ಕೆ ವರದಿ ಮಾಡುವ ಗೊಧಡಕಾರರಾಗಿದ್ದೇವು. ನಾವು ಭಾರತೀಯ ರಾಗಿದ್ದರೂ ಆ ಭಾವನೆ ನಮ್ಮಲ್ಲಿ ದೆಲಿಲ್ಲ; ಒನರಂತೂ ನಮ್ಮನ್ನು ಪರಮ ಶತ್ರುಗಳಿಂದ ಭಾವಿಸುತ್ತಿದ್ದರು.

ಈಗ ನಾವು ಬ್ರಿಟಿಷ್ ಸಾರ್ವಭೌಮ ಸರ್ಕಾರದ ವಿಕ್ರೀಕ ದಾಸರಾಗಿಲ್ಲ. ಭಾರತ ರಾಜ್ಯಾಂಗ ಘಟನೆಯ ಒಂದು ಅಂಗವಾಗಿದ್ದೇನೆ. ನಮ್ಮ ಜನರ ಸೇವಕರಾಗಿದ್ದೇನೆ. ದೇಶದ ಶಾಂತಿ ಶಿಷ್ಟನ್ನು ಕಾಪುಡುವ ಪವಿತ್ರ ಕಾರ್ಯನಿರ್ವಹಕರಾಗಿದ್ದೇನೆ. ನಾವು ಶ್ರೋತೀಸ್ ನವರಾಗಿರುವೆಂತೆ, ಭಾರತದ ಪುತ್ರರೂ, ಹೌರರೂ ಆಗಿದ್ದೇನೆ. ಈ ದೇಶದ ಆಗು

ಬೈಂದೀಗೆ, ಕಟ್ಟು ನೆಡ್ದು, ಏರಿಲೆಗೆಲ್ಲಿ ತಮ್ಮೆಲ್ಲ ರಿಗರುವ ಪಾಲೇ ನಮಗೂ ಇದೆ.

ಇದನ್ನಿಂದು ಹೊರ್ಲೀಲೀಸಿನವರು ಅಥ್ರವೂಡಾಡಿಕೊಂಡಿದ್ದಾ ರೆಯೇ ?
ದೇಶದ ಸಾಯಕರು ಅಥ್ರವೂಡಿಕೊಂಡಿದ್ದಾ ರೆಯೇ ?
ಇನ ಅಥ್ರವೂಡಿಕೊಂಡಿದ್ದಾ ರೆಯೇ ?

ಬ್ರಿಟಿಷರಿಂದ ಕಲಿತ ದುರುಜಾರಗಳನ್ನು, ಇನರನ್ನು ಪರುಗಳಂತೆ ಕಾಣುವ ಮನೋಭಾವವನ್ನು ಹೊರ್ಲೀಸಿನವರು ತ್ಯಜಿಸಿದ್ದಾ ರೆಯೇ ?
ಲಂಚ, ರುಹವತ್ತು, ದುರುಜರ ಮೀಡನೆ, ದುಪ್ಪರಕ್ಕಣೆ, ಇಂದಿಗೂ ಹೊರ್ಲೀಸಿನವರ ಹವ್ವಾಸಗಳಾಗಿಲ್ಲವೇ ?

ರಾಷ್ಟ್ರದ ರಕ್ಷಣೆಯ ಭಾರ ಹೊತ್ತಿರುವ ಹೊರ್ಲೀಸಿನವರು ಆತ್ಮ ಶಂಕಾರಾಗ, ನಾಗರಿಕರಂತೆ ನತ್ತಿಸಬೇಕಾದುದು ಅಗತ್ಯವಲ್ಲವೇ ?
ಲಂಡನ್ನಿನ ಹೊರ್ಲೀಸಿನವನು ಪ್ರಜರ ಪ್ರಿತ್ಯಾದರಗಳಿಗೆ ವಾತ್ರನಾದ ವ್ಯಕ್ತಿ ; ಭಾರತದ ಹೊರ್ಲೀಸಿನವನು ಪ್ರಜರ ದ್ವೇಷ-ಉನೇತ್ತೆಗಳಿಗೆ ವಾತ್ರನಾದ ವ್ಯಕ್ತಿ.

ದೋಷ ಹೊರ್ಲೀಸಿನವರು, ಪ್ರಜರು ಇಬ್ಬರಲ್ಲಿಯೂ ಇದೆ ಎಂದು ನನ್ನ ಅಭಿಪ್ರಾಯ. ಇದೊಂದು ವಿವರ್ಯಾದ. ಪ್ರಜರು ಲಂಚ ಕೊಡ ದಿದ್ದರೆ ಹೊರ್ಲೀಸಿನವನು ಸ್ವೀಕರಿಸುವುದಿಲ್ಲ ; ಅವನು ಲಂಚಬಡಕನಾಗಿರ ದಿದ್ದರೆ ಅವನಿಗೆ ಲಂಚಕೊಡುವುದಕ್ಕೆ ಯಾರೂ ಹೊರ್ಗಸುವುದಿಲ್ಲ. ಈ ಪರಿಸ್ಥಿತಿ. ಸುಧಾರಿಸಬೇಕಾದರೆ ಉಭಾವರ ಸಂಸ್ಕರಿತ ಮಟ್ಟಿ, ಜೀವನದ ದ್ವೇರು ಉದಾತ್ಮವಾಗಬೇಕು.

ಹೊರ್ಲೀಸಿನವರ ಸ್ವೀಕಬಲವನ್ನು ಕುಗಿಸುವ ಮತ್ತೊಂದು ವಿವಯವನ್ನು ತಮ್ಮ ಮುಂದೆ ಅರಿಕೆಮಾಡುತ್ತೇನೆ. ಪ್ರಜಾರಾಜ್ಯ ಸಾಫ ಹನೆಯಾದ ಮೇರೆಲೇ ಅಧಿಕಾರ ಪ್ರಜಾಮುಖಿಂಡರ ಕ್ಷೇತ್ರ ಹೊರ್ಯಿತು. ಈಗಿನ ಪ್ರಜಾಮುಖಿಂಡರು, ಆ ಜಾಬ್ಬಾರ ಸಾಫನಕ್ಕೆ ಅರ್ಹರಾಗಿದ್ದಾರೆಯೇ ? ತಾವು ಪ್ರತಿಸಿಧಿಸುತ್ತಿರುವ ಸಂಸ್ಥೆಯು ಹೆಸರನ್ನು ದುರುಪ ಯೋಗವಡಿಸಿಕೊಂಡು ಎನ್ನು ಇನ್ನು ಇನ ಪಾಠೀಯಗಾರರಾಗಿ ಬಾಳುತ್ತಿಲ್ಲ. ಇವರ ಸರ್ವಾಧಿಕಾರದಲ್ಲಿ ಪ್ರಜರಿಗೆ ಅಧಿಕಾರಿಗಳಿಗೆ ಉಳಿಗಾಲವಿದೆಯೇ ? ಪ್ರಜಾಮುಖಿಂಡರ ದುರುಫರ್ತನೆಗಳಿಗೆ ಸಹಕಾರ ನೀಡುವ ಅಧಿಕಾರಿ ಬಡುಕಬಲ್ಲ. ಈ ಪಾಠೀಯಗಾರನ್ನು ಎದುರಿಸುವ ಅಧಿಕಾರಿ ಜೀವನತ ನಾಗಿರಲು ಸಾಧ್ಯವೇ ? ಮುಖಿಂಡರು ತಮ್ಮ ರಾಜಕೀಯ ಪ್ರಭಾವದಿಂದ

ಅಧಿಕಾರವರಗ್ರಹನ್ನು ಆಳುತ್ತಿರುವ ಸೀತಿ ಬದಲಾದಲ್ಲಿದೆ ದೇರಕ್ಕೆ ರಕ್ಷಣೆಯಲ್ಲಿ-ಕ್ಷೇಮವಿಲ್ಲ, ಮುಖುಂಡರು ನಡೆಸುತ್ತಿರುವ ಕಾಳಿಸಂತೆ ವ್ಯಾಪಾರ, ವೋರ್ಸ, ವ್ಯಾಖ್ಯಾತರ, ದೃಷ್ಟಿ ; ಮಾದರ ಪದಾರ್ಥಗಳ ಕಳ್ಳಿಸಾಗಾಣಿಕೆ, ಆಹಾರ ಪದಾರ್ಥಗಳು, ಬಟ್ಟೆಯ ಕಳ್ಳಿ ದಾಸತ್ವನು ಇವುಗಳನ್ನು ಯಾರು ಎದುರಿಸಲು ಶಕ್ತಿ ? ಹಳ್ಳಿಹಳ್ಳಿಗಳಲ್ಲಿಯೂ ಇಂಥ ನಾಯಿಕೊಡಿಗಳು ಎಷ್ಟು ನಿಂತು ನಮ್ಮ ಸಾಮಾಜಿಕ, ರಾಷ್ಟ್ರಿಕ ಜೀವನವನ್ನು ಕಲುಷಿತ ಮಾಡುತ್ತಿವೆ. ಇಂಥ ಸಮಾಜವಿದ್ರೋಹಿಗಳನ್ನು ಶಾಸನಮಾಡಲೆತ್ತಿ ಸುವ ಅಧಿಕಾರಿಗಳು ರಾಜಕೀಯ 'ಜಗನ್ನಾಥ ರಧಿಚಕ್ರ'ದ ಕೆಳಗೆ ಸಿಕ್ಕು ನುಚ್ಚು ನೂರಾಗುತ್ತಿದ್ದಾರೆ.

ಇದು ಅಧಿಕಾರವರಗ್ರಹದವರ ಸಮಸ್ಯೆಯಲ್ಲ. ಜನತೆಯ ಸಮಸ್ಯೆ. ಜನ ಜಾಗ್ರತ್ತರಾಗಿ ಈ ರಾಷ್ಟ್ರೀಸ ಶಕ್ತಿಗಳ ದಮನಮಾಡಬೇಕು. ಇಲ್ಲ ವಾದರೆ ನಾಳೆ ಮಹಾಶಾಳಿಯ ಅವಶಯಿತವಾಗಿ ಮಹಾಪ್ರಭಯವಾದಿತು.

ನನ್ನನ್ನ ತಾವು ಪ್ರೀತಾದರಗಳಿಂದ ಗೌರವಿಸಿದ್ದಿರಿ. ಅದಕ್ಕೆ ಪ್ರತಿಯಾಗಿ ನಾನು ಈ ಎಚ್ಚರಿಕೆ ಮಾತನ್ನು ತಮ್ಮ ಮುಂದಿ ಆಯತ್ತಿದ್ದೇನೇ. ವ್ಯಾಧಿ ಉಲ್ಟಿಣಿ, ನಮ್ಮ ಕೃಮಿಮಾರುವ ಮನ್ನೇ ನಾವು ಜಾಗ್ರತ್ತರಾಗುವುದು ಒಳ್ಳೆಯದು "

ಎಂದು ಹೇಳಿ ಕುಳಿತ.

ಸಭೆಯಲ್ಲಿದ್ದ ಮಾನ್ಯ ಮಂತ್ರಿಗಳೆಂದ್ದು ಬಂದು, ಮೈಲಾರಮ್ಮನಿಗೆ ಹಷ್ಟುಲಾಘಾವಿತ್ತು,

" It is a noble speech " ಎಂದರು.

ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು.

ಅಂಚ್

ದಿಲ್ಲಿಯ ಕೆಲಸ ಮುಗಿದಿತ್ತು ; ವೈಲಾರಿಯ್ ಜಾನಕಮ್ಮೆ ಪ್ರೇಕ್ಷಣೀಯ ನೋಟಗಳನ್ನು ನೋಡಿಕೊಂಡು ಕಾಶಿಗೆ ಪ್ರಯಾಣ ಬೆಳ್ಳಿಸಿದ್ದು

ಗಂಗಾಸ್ವಾನ, ವಿಶ್ವೇಶ್ವರ ವಿಶಾಲಾಕ್ಷಿಯರ ದರ್ಶನದಿಂದ ದಂಪತ್ತಿಗಳು ಪುನಿತರಾದರು.

ಕಾಶಿಯನ್ನು ನೋಡಿಕೊಂಡು ಅವರು ಹರಿದ್ವಾರಕ್ಕೆ ಪ್ರಯಾಣ ಬೆಳ್ಳಿಸುವ ವೇಳೆಗೆ ಎರಡು ವಾರಗಳು ಕಳೆದುಹೊಗಿದ್ದವು.

“ರಜಾ ಸಾಲಧಾಗತ್ತೋ ಏನೋ ಜಾನಕಿ-ಇನ್ನೂ ಒಂದು ವಾರ, ಹತ್ತು ದಿವಸ ರಜಕ್ಕೆ ಬರೆದುಕೊಳ್ಳಬೇಕಾಗುತ್ತದೆ.”

“ಶಾಗಲೇ ಬರೆದು ಹಾಕಿ. ಇನ್ನುದೂರ ಬಂದಿದ್ದೇನೇ. ಎಲ್ಲಾ ಪುಣ್ಯ ಪ್ರೇತಗಳನ್ನೂ ನೋಡಿಕೊಂಡು ಹೋಗಿಬಂಣ”

ಒಂದು ಜಾನಕಿ ಅಭಿಪ್ರಾಯಪಟ್ಟಿಳ್ಳ.

ಮನಗಳ ಮನೆಯಲ್ಲೇ ಇದ್ದ ಅಂಬಮ್ಮನವರು ಮೊಮ್ಮೆಗಳ ಆಟಪಾಟಿಗಳಲ್ಲಿ ಮೈಮರೆತಿದ್ದರು.

ಅವರನ್ನು ಎಚ್ಚರಿಸಲ್ಪೇಸುಗನೆಂಬಂತೆ ಒಂದು ದಿನ ಸೋಲಜರಿನಿಂದ ಒಂದು ತಾರು ಬಂದಿತು.

“ತಂದೆಯವರ ಆರೋಗ್ಯ ಚೆನ್ನಾಗಿಲ್ಲ—ಕೂಡಲೇ ಬಾ

—ರಂಗಣ್ಣ.”

ಮನಗನ ತಾರು ಕಂಡಕೂಡಲೇ ಅಂಬಮ್ಮ ಭೂಮಿಗಳಿಂದು ಹೋದರು.

“ನಾನೂ ಬರುತ್ತೀನೆ ನಡೆಯಮ್ಮ—ನಿನ್ನ ಜತೆಯಲ್ಲಿ !”

“ಎಳೆ ಮ ಗೂನೆ ಕಟ್ಟಿಕೊಂಡು ನೀನೇಕೆ ಬರಬೇಕೆ ಸುಭದ್ರಾ—ಅಳಿಮಯ್ಯ ನನ್ನ ಬಸ್ಸಿನಲ್ಲಿ ಕೂಡಿಸಿಬಿಡಲಿ—ನಾನು ಹೋಗುತ್ತೀನೆ” ಎಂದರು.

ಅಂದೇ ಶಾಮ, ಅತ್ತೀಯನ್ನು ಕರೆದುಕೊಂಡು ಹೋಗಿ ಸೋಲಜರಿನಲ್ಲಿ ಬಿಟ್ಟು ಬಂದ.

“ ಅಣ್ಣಿನಿಗೆ ಹೇಗಿದೆ—ವನಾಗಿದೆಯಂತೆ ! ”

ಎಂದು ಸುಭದ್ರಾ ಅತಾಯಾತುರದಿಂದ ಕೇಳಿದೆಳು.

“ ಸೀತ ಜ್ಯುರೆ ಬಿರು ತ್ವಾ ಇದೆ. ಅಷ್ಟಕ್ಕೇ ಗಾಬರಿಪಟ್ಟೆ ಕೊಂಡು ರಂಗಳ್ಲಿ ವೈರಾ ಮಾಡಿದ.”

“ ಯಾರು ಬೇಷಧ ಕೊಡುತ್ತಿದ್ದಾರೆ.”

“ ಡಾ. ವಾರ್ಥಾಸಾರ್ಥಿಯವರು.”

“ ದೇವರ ದಯಿಂದ ಅಣ್ಣಿನಿಗೆ ಹುವಾರಾದರೆ ಸಾಕು.”

“ ಜೀವಕ್ಕೆ ಏನೂ ಭಯವಿಲ್ಲ ಎಂದು ಡಾಕ್ಕರು ಹೇಳಿದರು ”

“ ಡಾಕ್ಕರು ಹೇಳಿವುದೇ ಹಾಗೆ ? ”

“ ಡಾಕ್ಕರಿಗೆ ತಿಳಿಯಿರುವುದು ನಿನಗೆ ಮಹಾ ತಿಳಿಯತ್ತೇನೋ ? ”

“ ಮಾತುಮಾತಿಗೆ ಏಕೆ ಸಿಟ್ಟುಮಾಡಿಕೊಳ್ಳುತ್ತೀರಂದೇ ”

ಎಂದು ಸುಭದ್ರಾ ಅಳ್ಳಿಲುಪಕ್ರಮಿಸಿದೆಳು.

ಶಾಮ ಬೇಸರಪಟ್ಟೆ ಕೊಂಡು ಮನೆಬಿಟ್ಟೆ ಹೊರಗೆ ಹೊರಟುಬಿಟ್ಟೆ

ಡಾಕ್ಕರ ಸತತ ಪ್ರಯತ್ನಿಂದ ವೆಂಕಣ್ಣನವರಿಗೆ ಗುಣ ವಾಗುತ್ತೆ ಬಂದಿತು. ರಂಗಳ್ಲಿನ ಕಾಗದ ಸುಭಪ್ರೇಯ ಮನಸ್ಸಿಗೆ ಶಾಂತಿಯನ್ನುತ್ತಿತು.

ಹದಿನ್ಯೇದು ದಿನಸಗಳು ಕಳಿದವು. ರಂಗಳ್ಲಿನಿಂದ ಇನ್ನೊಂದು ವಶ್ರಿಯಂದಿತು.

“ ಅಣ್ಣಿ ಜೀರ್ತರಿಸಿಕೊಂಡು ಮೇಲಕ್ಕೆಳ್ಳಿಪ್ಪದರೊಳಗಾಗಿ ಅನ್ನ ಮಲಗಿ ಬಿಟ್ಟಿದ್ದಾಗಿ. ನೀನೂ ಭಾವ ಕೂಡಲೇ ಇಲ್ಲಿಗೆ ಹೊರಟುಬರಬೇಕು ಸೀನೇ ಬಂದು ಅಮೃತ ಯೋಗ್ಯೇಮ ನೋಡಿಕೊಳ್ಳಬೇಕು ”

ಸುಭಪ್ರೇಯ ಉಸಿರೇ ಕಟ್ಟಿಕೊಯಿತು.

“ ದುರ್ವಿಧಿ ಏಕೆ ನಮ್ಮನ್ನು ಹೀಗೆ ಕಾಡುತ್ತಿದೆ. ಅನ್ನ ಅವು ಮಾಡಿದ ಅಪರಾಧವೇನು ? ”

ಎಂದು ಒಂದೇ ಸಮನಾಗಿ ಹಲುಬಿದೆಳು.

ಶಾಮ ಶಾಲೆಗೆ ರಚಾ ತೆಗೆದುಕೊಂಡು ಹೆಂಡತಿ, ಮಗಳೊಂದಿಗೆ ಸೋಲಾರಿಗೆ ಹೊರಟುಬಿಟ್ಟೆ.

ಕಾಣಿಲೆ ವಾಸಿಯಾಗಿದ್ದರೂ ವೆಂಕಣ್ಣನವರು ಹಾಸಿಗೆ ಬಿಟ್ಟೆ ಏಳುತ್ತಿರಲಿಲ್ಲ. ವಿನಮ ಸೀತ ಜ್ಯುರ ಅವರನ್ನು ತೀರಾ ದುಬ್ಬಲರನ್ನಾಗಿ ಮಾಡಿತ್ತು.

ಅಂಬವ್ಯು ವೈಮೇಲೆ ಜ್ಯಾನ್ವಿಲ್ಲದೆ ಮಲಗಿದ್ದರು.

ಅಕ್ಕನ್ ಮುಖ ಕಂಡಕೂಡಲೇ ಧಾವಿಸಿ ಬಂದ ರಂಗಳ್ಲಿ,

“ಸದ್ಯ ನೀನು ಬಂದೆಯಲ್ಲವು, ಈಗ ನನಗೆ ಜೀವ ಬಂದಿತು.”

“ಡಾಕ್ಟರು ಏನು ಹೇಳಿದರು ರಂಗೀಳಿ.”

“ಡಾಕ್ಟರು ಏನು ಹೇಳಿದರು ಸೋಂಕು ರೋಗವಂತಿ. ಅಮೃತಾನ್ನನ ಉಪಚಾರ ಮಾಡುತ್ತಿದ್ದಳು. ಅವಳಿಗೆ ಸೋಂಕು ತಗಲಿ ಜ್ಞಾರ ಬರಲಾರಂಭಿಸಿದೆ.”

ಮಾಡುತ್ತಿದ್ದಳು. ಅವಳಿಗೆ ಸೋಂಕು ತಗಲಿ ಜ್ಞಾರ ಬರಲಾರಂಭಿಸಿದೆ ಉಪಚಾರಕ್ಕೆ ಸುಭದ್ರಾ ಸೋಂಟಕ್ಕೆ ಸೇರಿಸು ಬಿಗಿದು ತಾಯಿತಂದೆಗಳ ಉಪಚಾರಕ್ಕೆ

ನೀಂತಳು.

ಮುಶ್ರು ದಿನ ಸೋಲೂರಿನಲ್ಲಿದ್ದ ಡೊರಡಲನ್ನುವಾದ ಶಾಮು,

“ನನ್ನ ರಚಾ ಮುಗಿದಿದೆ ಸುಭದ್ರಾ-ಉಲಿಗೆ ಡೊರ್ಗುತ್ತೀನೆ. ನಿಮ್ಮ

ತಾಯಿಯವರ ಸ್ಥಿತಿ ಘಡಗಟ್ಟಿಲ್ಲದೆ ನನಗೆ ವೈರಾ ಮಾಡಿಸು-ಕೂಡಲೇ ಬಂದು ಬಿಡುತ್ತೀನೆ.”

“ಜಾನಕಮೃತವರು ಈಗ ಇದ್ದಿದ್ದರೆ ನನಗೆಪೋರ್ಕಿ ಧೈಯವಾಗುತ್ತಿತ್ತು.”

“ಅಣ್ಣಾ ಎಲ್ಲಿದ್ದಾನೇ ಗೊತ್ತಿಲ್ಲ.”

“ಆಫೀಸಿನಲ್ಲಿ ವಿಚಾರಿಸಿ ಸೋಂಕು-ಅವರಿಗೆ ವಿಳಾಸ ತಿಳಿದಿದ್ದರೆ ವೈರಾ

ಮಾಡಿ—”

“ಪ್ರಯತ್ನಿಸಿ ಸೋಂಡುತ್ತೀನೆ”

ಎಂದು ಹೇಳಿದ.

ಫ್ರಾಂಡಂತೆ ದಿನಗಳುರುಳಿದವು.

ಒಂದುವಾರ ಕಳೆಯಿತು.

ಅಗ್ರಾಕ್ಕೆ ಬಂದಿದ್ದ ವೈಲಾರಯ್ಯ, ಜಾನಕಮೃತಲೀ ಎರಡು ದಿನವಿದ್ದು, ಚೀಳದಿಂಗಳನಲ್ಲಿ ‘ತಾಚೊಮುಹಲ್’ನ ಭವ್ಯವೈಭವ ಕಂಡು, ಮಾರನೆಯ ದಿನ

ರೈಲು ಹತ್ತಿದರು.

ನಲವತ್ತೀಂಟು ಗಂಟೆಗಳ ತರುವಾಯ ರೈಲು ಮುದರಾಸ್ ಸೇರಿತು.

ಮುದರಾಸಿನಲ್ಲಿಳಿದ ದಂಡತಿಗಳು, ಸಮಾಕದಲ್ಲಿದ್ದ ಒಂದು ಹೊಟೀಲಿಗೆ ಹೋಗಿ, ಸ್ವಾನ್, ಉಂಟ ಮುಗಿಸಿಕೊಂಡು ಬಂದು ಬೆಂಗಳೂರು ಗಾಡಿ

ಹತ್ತಿದರು.

ವೈಲಾರಯ್ಯ ಹೆಂಡತಿಗಾಗಿ ಒಂದು ‘ಇಲ್ಲಿ ಸ್ಟ್ರೀ ಟಿಡ್ ವಿ ಈಲ್ಲೆ’ (Illustrated Weekly) ತನಗಾಗಿ ಒಂದು ‘ಹಿಂದೂ’ ಪತ್ರಿಕೆ ಕೊಂಡು ತಂಡೆ.

ರೈಲು ಹೊರಟನೇಲೆ ಇಬ್ಬರೂ ಒಂದೊಂದು ಪತ್ರಿಕೆ ಹೊಡಿದು ಕುಳಿತ್ತರು.

‘ಹಿಂದೂ’ ಬಿಡುತ್ತಿದ್ದ ಮೈಲಾರಯ್ಯ ಪರನು ಸಂತೋಷದಿಂದ,

“ಇಲ್ಲಿ ನೇಡು ಜಾನಕಿ” ಎಂದ.

ಅವನು ಶೋರಿಸಿದ ‘ಮೈಸೂರು ಅಸ್ಪಿಷಿಯಲ್’ (Mysore Official) ಸುದ್ದಿಯ ಮೇಲೆ ಕಣ್ಣ ಹಾಯಿಸಿ ಜಾನಕಿ ಹಿಡಿದಳು:

“ಬಿಂಗಳೂರು ಎ.ಎಸ್.ಎ ಆಗಿರುವ ಶ್ರೀ ಸುಖರಾಯಪ್ಪನವರಿಗೆ ಏ. ಎ. ಎಸ್ ರಾಜುಂಕ್ ಕೊಡಲಾಗಿದೆ.

ಮೈಸೂರು ಡಿ. ಎಸ್. ಎ ಆಗಿರುವ ಶ್ರೀ ಜಯರಾಜರಿಗೆ ನಿವೃತ್ತಿಯ ಮುನ್ನ ಮೂರು ತಿಂಗಳು ರಚಾ ಕೊಡಲಾಗಿದೆ.

ಶ್ರೀ ಸುಖರಾಯಪ್ಪನವರು ಮೈಸೂರು ಡಿ. ಎಸ್. ಎ ಆಧಿಕಾರ ವಹಿಸಿ ಕೊಳ್ಳುತ್ತ್ವದ್ದು.

ಸೋಲಾರಿನ ಇನ್ ಪೆಕ್ಕರಾಗಿರುವ ಶ್ರೀ ಮೈಲಾರಯ್ಯನವರಿಗೆ ಬಡ್ಡಿಕೊಟ್ಟು ಶಿವಮೌಗೆಗೆ ಎ ಎಸ್. ಎ ಯಾಗಿ ನಿಯೋಮಕ ಮಾಡಲಾಗಿದೆ.”

ಜಾನಕಿಯ ಆನಂದಕ್ಕೆ ಪಾರನೇ ಇಲ್ಲವಾಯಿತು.

“ನಿಮ್ಮ ಯಾತ್ರೆ ನಿಷ್ಣಲವಾಗಲಿಲ್ಲ. ದೇವರು ದೊಡ್ಡವನು ಕಳ್ಳಿ” ಎಂದಳು.

೨೬

ಸಂಜೀ ಬೆಂಗಳೂರು ತಲುಪಿದ ಮೈಲಾರಯ್ಯ, ಜಾನಕಮ್ಮೆ ಒಂದು
ಟ್ರೌಕ್ಸೆ ಮಾಡಿಕೊಂಡು ಶಾಮನ್ ಮನೆಗೆ ಬಂದರು.

ಮನೆಗೆ ಬೀಗಮುದ್ದೆ ಹಾಕಲಾಗಿತ್ತು
ಅಕ್ಕವಕ್ಕದ ಮನೆಗಳಲ್ಲಿ ವಿಚಾರಿಸಲು,
“ ಸೋಲಾರಿಸಿಂದ ವೇರ್ ಬಂದಿತ್ತು. ಅಲ್ಲಿಗೆ ಹೋದರು ”
ಎಂದಷ್ಟೇ ತಿಳಿಯಿತು.
“ ವೇರ್ ಏಕೆ ?-ನನ್ನ ಮನೂಗೆ ಮೈಯಲ್ಲಿ ಜೆನ್ನಾಗಿಲ್ಲವೇ ?-ಏನು
ಆಗಿದೆಯೋ ಏನೋ ?”

ಎಂದು ಕಾತರಳಾದ ಜಾನಕಮ್ಮೆ,
“ ಇದೇ ಟ್ರೌಕ್ಸೆಯಲ್ಲಿ ಸೋಲಾರಿಗೆ ಹೋಗಬಿಡೊಣ-ನನ್ನ ಎಡಿ
ಬಡಿದುಕೊಳ್ಳಲ್ಲಿದೆ. ಏನೋ ಅವಫಾತ ಸಂಭವಿಸಿದೆಯೆಂದು ನನಗೆ ಕಳಪಳ
ವಾಗಿದೆ ”

ಎಂದು ಕಣ್ಣಿ ಇರ್ದಿಯಲಾರಂಭಿಸಿದಳು.

ಮೈಲಾರಯ್ಯ “ ಟ್ರೌಕ್ಸೆ ತೈಪ್ಪವರ್ ” ಕಡೆ ತಿರುಗಿ,

“ ಸೋಲಾರಿಗೆ ಹೋಗಬೇಕು-ಬರುತ್ತೀಯೇನಯ್ಯಾ ? ” ಎಂದು ಕೇಳಿದ.

“ ಬರ್ತೀನಿ ಸಾಬ್.”

“ ಎಷ್ಟು ಕೊಡಬೇಕು.”

“ ಸೋಲಾರು ಇಪ್ಪತ್ತಾರು ಮೈಲಿ ಇತೆ.”

“ ಹೋದು.”

ತೈಪ್ಪವರ್ ಮನಸ್ಸಿನಲ್ಲಿಯೇ ಗುಣಿಸಿಕೊಂಡು,

“ ನೂರಾ ಏನು ರೂಪಾಯಿ ಕೊಡಬೇಕು ಸಾಬ್.”

“ ಮೈಲಿಗೆ ಎರಡು ರೂಪಾಯಿಯೇನಯ್ಯಾ ರೇಬ್.”

“ ನೂರು ರೂಪಾಯಿ ಕೊಟ್ಟಿಬಿಡಿ ಸಾಬ್-ಬರ್ತೀನಿ.”

“ನಾನು ಯಾರು ಗೊತ್ತಿಂದ್ರೀ?”

“.....”

“ಸೋಲೂರ್ ಪ್ರೇಲೀಸ್ ಇನ್ನೊಪೆಕ್ಕರ್ - ಇನ್ನುಮೇಲೆ ಶಿವಮೋಗ್ಗಾ ಎ. ಎಸ್.ಪಿ.”

ಡೋಗ್ನು ಸಲಾಮು ಹಾಕಿದ ಡ್ರೈವರ್,

“ನೀವು ಕೊಟ್ಟಿದ್ದ ಕೊಡಿ ಸಾರ್ - ಬರುತ್ತೇನೆ” ಎಂದ.

ಪ್ರಾಚೀ ಸೋಲೂರಿನ ಅಭಿಮುಖವಾಗಲು,

“ಇಪ್ಪತ್ತಾರು - ಇಪ್ಪತ್ತಾರು - ಇವತ್ತಿರು - ನ ವತ್ತಿ ರದು ಮೈಲಿಗೆ ಇವತ್ತಿರು ರೂಪಾಯಿ, ಮೇಲೆ ಮೂರು ರೂಪಾಯಿ ಭಕ್ತಿಸ್ - ಒಟ್ಟು ಇವತ್ತಿರು ರೂಪಾಯಿ ಕೊಡುವುದಕ್ಕೆ ನಾನು ಸಿಧ್ವಾಗಿದ್ದೆ. ಡ್ರೈವರ್ ಒಪ್ಪಲಿಲ್ಲ - ನಾನು ಪ್ರೇಲೀಸ್ ಇನ್ನೊಪೆಕ್ಕರ್ ಎಂದು ತಿಳಿದ ಕೂಡಲೆ ಹೇಗೆ ದಾರಿಗೆ ಬಂದ ನೋಡು. ಇದು ನಮ್ಮ ನ್ಯಾಷನಲ್ ಕ್ಯಾರೆಕ್ಟರ್ (National Character) ನ್ಯಾಯ, ಧರ್ಮಕ್ಕೆ ಜನ ಬಾಗುವುದೇ ಇಲ್ಲ - ಅಧಿಕಾರ ; ಯಾವಾಗಲೂ ಅಧಿಕಾರ ಜಲಾಯಿಸುತ್ತ ಇರಬೇಕು”

“ಅವನಿಗೆ ನ್ಯಾಯವಾಗಿ ಕೊಡಬೇಕಾದು ಕೊಟ್ಟಿಬಿಡಿ.”

“ಕೊಡುತ್ತಿನೆನ್ನ - ಅವನ ಯಾಂ ನನಗೇಕಿ ?”

“ನನ್ನ ಬಿಲಗಣಿನ ರೆಪ್ಪೆ ಬಂದೇ ಸಮನಾಗಿ ಹಾರುತ್ತಿದೆ - ಯಾವ ಅವಂಗಳ ಸುದ್ದಿ ಕೇಳಬೇಕೋ ಏನೋ ?”

“ಇನ್ನೊಂದು ಗಂಟೆಯಲ್ಲಿ ಸೋಲೂರು ತಲಪುತ್ತಿವೇ. ಅಲ್ಲಿಯವರೆಗೆ ತಡೆದುಕೋ ಜಾನಕಿ”

ಎಂದು ಹೆಂಡತಿಯನ್ನು ಸಹಾರ್ಥಾನೊಳಿಸಿದ.

ಮನೆಯ ಮುಂದೆ ಪ್ರಾಚೀ ಬಂದು ಸ್ನಿಲ್ಲಲು, ಒಳಗಿನಿಂದ ಸುಭದ್ರಾ, ರಂಗಣ್ಣ, ಶಾಮ ಹೊರಬಿದ್ದರು.

ಧಾವಿಸಿ ಬಂದ ಸುಭದ್ರಾ, ಜಾನಕಿಯನ್ನಾಗಿ, ಗಟ್ಟಿಯಾಗಿ ಅಳುತ್ತಾ,

“ಆಗಬಾರದ್ದು ಆಗಹೋಡ್ತುಕ್ಕಾಮ್ಮ - ಅವು ಹೋಗಿಬಿಟ್ಟಳು” ಎಂದಳು.

ಜಾನಕಿಯ ಗಂಟೆಲು ಕಟ್ಟಿ ಬಂದಿತು.

ಜಾನಕಮ್ಮ ಕಣ್ಣಗಳಿಂದಿಲಿಯತ್ತಿದ್ದ ಧಾರೆಯನ್ನು ಲೆಕ್ಕಿಸದೆ ಸುಭದ್ರ ಸೀಗೆ ಮೂರೆ ಸಹಾನುಭೂತಿ ತೋರಿದಳು.

ಪ್ರಾಚೀಯನ್ನು ಕಳಿಸಿದ ಮೈಲಾರೆಯ್ಯ ಒಳಗೆ ಬಂದು,

“ಅಂಬಮ್ಮನವರಿಗೆ ಏನಾಗಿತ್ತು ?” ಎಂದು ಕೇಳಿದ.

“ ಅಣ್ಣಿನಿಗೆ ಟೈಫೋಯಡ್ (Typhoid) ಆಯಿತು—ಅಮ್ಮೆ ಆವನ ಶಿಶ್ಯರುವೆ ಮಾಡುತ್ತಿದ್ದಳು. ಅಣ್ಣಿ ಚೇತರಿಸಿಕೊಂಡು ಮೇಲಕ್ಕೆದ್ದ—ಅಮ್ಮೆನಿಗೆ ಅದೇ ವ್ಯಾಧಿ ಅಂಟಿಕೊಂಡಿತು ಅವಳು ಹೆಚ್ಚು ನರಳಲೇ ಇಲ್ಲ. ಐದು ದಿವಸ ಜ್ವರ ಬಂತು—ಆರನೆಯ ದಿವಸ ‘ರಾಮ—ರಾಮ’ ಎಂದು ಕಣ್ಣಿ ಮುಚ್ಚಿ ಕೊಂಡೆಳು ”

ರಂಗಣ್ಣಿ ಸನ್ನು ಸಂತೃಪ್ತಿಸುತ್ತಾ ಮೈಲಾರಯ್ಯ,

“ ವೆಂಕಟ್ಟಿನವರಿಗೆ ಈಗ ಹೇಗಿದೆ.”

“ ತುಂಬ ಗುರ್ಬಿಲವಾಗಿದ್ದಾನೆ ಅಮ್ಮೆ ಹೊರದ್ದು ಅವನಿಗೆ ಶಾಕ (Shock) ಹೊಡೆದ ಹಾಗಾಗಿದೆ.”

ಮೈಲಾರಯ್ಯ ಮೆಲ್ಲಿನೆ ವೆಂಕಟ್ಟಿನವರ ರೂಪಿಗೆ ಬಂದು,

“ ಸ್ವಾಮಿ—ಸ್ವಾಮಿ ” ಎಂದ.

ವೆಂಕಟ್ಟಿನವರು ತಮ್ಮ ದುರ್ಬಿಲನೇತ್ರಗಳನ್ನು ತೀರೆದು,

“ ಯಾರು ” ಎಂದರು.

“ ನಾನು—ಮೈಲಾರಯ್ಯ.”

ವೆಂಕಟ್ಟಿನವರು ಕಡ್ಡಿನಲ್ಲಿ ನೀರು ತಂದುಕೊಂಡು, ಕೈಚಾಚಿದರು. ಮೈಲಾರಯ್ಯ ಆವರ ಪಕ್ಕದಲ್ಲಿ ಕುಳಿತುಕೊಂಡು, ಕೈಹಿಡಿದುಕೊಂಡೆ.

“ ನನ್ನ ಅಂಬಾ ಹೋಗಿಬಿಟ್ಟಿಳು ಮೈಲಾರಯ್ಯ—ನಮ್ಮೆಲ್ಲ ರನ್ನಾ ಅನಾಥ ರನ್ನಾಗಿ ನಾಡಿಬಿಟ್ಟಿಳು—ನನ್ನ ಪ್ರಾಣ ಉಳಿಸುವುದಕ್ಕೆ ತನ್ನ ಪ್ರಾಣ ಒಪ್ಪಿಸಿದಳು.”

“ ದೈವೇಕ್ಕಿಗೆ ಯಾರೇನು ಮಾಡಲು ಸಾಷ್ಟೆ ನಾವ್ಯಾ ನಾವ್ಯಾ. ಅಂಬನ್ನುನವರು ಮಹಾ ಪತಿನ್ಯತೆ—ಗಂಡ, ಮಕ್ಕಳು, ಮೊಮ್ಮೆಕ್ಕಳು ಎಲ್ಲರ ಮಧ್ಯ ಸುಖಿನಾಗಿ ತಮ್ಮ ಯಾತ್ರೆ ಮುಗಿಸಿಬಿಟ್ಟಿರು. ನೀವು ಧ್ಯೇಯ ತಂದುಕೊಳ್ಳಬೇಕು. ರಂಗಣ್ಣಿ ಇನ್ನಾಲ್ಲಿ ಚಿಕ್ಕಪನ್ನು—ಆವನಿಗೆ ಒಂದು ದಾರಿಯಾಗಿಸುವರೆಗಾದರೂ ನೀವು....”

“ ಸಂಭದ್ರನ್ನು ನಿಮ್ಮ ಮಡುಲಿಗೆ ಹಾಕಿದ ಹಾಗೇ, ರಂಗಣ್ಣಿನನ್ನಾ ಹಾಕಿಬಿಡ್ಡೀನವ್ವಾ—ನಾನು ಹೆಚ್ಚು ದಿನ ಬದುಕಿರುತ್ತೇನೆಂದು....”

“ ಸುಮ್ಮನಿರಿ ಸ್ವಾಮಿ—ಆ ಮಾತು ಆಡಬೇಡಿ.”

“ ನಿಮಗೆ ಎ. ಎನ್. ಹಿ ಕೆಲಸವಾಯಿತಂತೆ !”

“ ಆಗಿದೆಯೆಂದು ನಾನೂ ಹೇವರಿನಲ್ಲಿ ಓದಿದೆ.”

“ ಸಂತೋಷ—ಅಂಬಾ ಬದುಕಿದ್ದರೆ ಕುಣಿದಾಡಿಬಿಡುತ್ತಿದ್ದು ಳು. ನೀವು

ಕಾಶಿಯಾತ್ರೆ ಮಾಡಿಕೊಂಡು ಬರುತ್ತಿರಿ—ಆದ್ದರಿಂದಿಂದ ‘ಗಂಗಾ ಸಮಾರಾಥನೆ’ ಮಾಡಬೇಕೂಂತ ಸಂಕಲ್ಪ ಮಾಡಿದ್ದು.”

“ನಾನು ನಿಖಾರಗ್ಯರು ಸ್ವಾಮಿ.”

“ನೀನು ಯಾವಾಗೆ ಬಂದಿರಿ?”

“ಬೆಳ್ಗಣಿ ಮದರಾಸಿಗೆ ಬುದ್ದಪ್ರ-ಕೂಡಲೆ ರೈಲು ಹತ್ತಿ ಸಂಜೀವಿಗಳಾರಿಗೆ ಬಂದಿವು—ಮನಸೆಭಲ್ಲಿ ಯಾರೂ ಇರಲಿಲ್ಲ—ಅಲ್ಲಿ ನಿಲ್ಲದೆ ಕೂಡಲೆ ಹೊರಟ್ಟೆಂದೆನ್ನು.”

“ಉಂಟಿ ಮಾಡಿ—ತುಂಬ ಆಯಾಸಮಾರಿರಬಹುದು.”

ದುಃಖಪ್ರಸಾದಿಗೆ ಹೊರಗೆ ಬಂದ ಮೈಲಾ ರಯ್ಯಾ ನ ನ್ನು ನೋಡಿ ಜಾನಕಮ್ಮು,

“ವೆಂಕಟ್ಟಿನವರಿಗೆ ಹೇಗಿದೆ” ಎಂದು ಕೇಳಿದ್ದು.

“ತುಂಬ ನಿಶ್ಚಯಿ—ಮಾತು ಚೆನಾವ್ಯಾಗಿ ಆಡುತ್ತಿದ್ದಾರೆ—ಆದರೆ....”

“ಆದರೆ....”

“ಇವರೂ ಹೆಚ್ಚು ಕಾಲ ಬದುಕುತ್ತಾರೆಂದು ನನಗೆ ನಂಬಿಕೆಯಿಲ್ಲ ಜಾನಕಿ.”

“ಅಯ್ಯೋ—ಎಂಥ ಅನಾಯಾಯ. ಕಷ್ಟಗಳು ಹೀಗೆ ಒಂದರ ಮೇಲೆ ಒಂದು ಬರುವುದೇ?”

“ಕಷ್ಟಗಳು ಬರುವುದೇ ಹಾಗೆ ಜಾನಕಿ.”

“ಸುಭದ್ರನ್ನು ನೋಡುವುದಕ್ಕೆ ಆಗುವುದಿಲ್ಲ—ಮಗೂ ಭಾವಿಗಿಳಿದು ಹೋಗಿದೆ.”

“ಅವಳಿಗೆ ನೀನು ತುಂಬ ಧೈರ್ಯ ಕೊಡಬೇಕು ಜಾನಕಿ—ವೆಂಕಟ್ಟಿನವರ ವಿಷಯವನ್ನೂ ಸೂಕ್ಷ್ಮವಾಗಿ ತಿಳಿಸು—ಇದೇ ಮನೋರೋಗ ಹಳ್ಳಿ ಕೊಂಡು ಅವಳೂ ಹಾಸಿಗೆ ಹಿಡಿದು ಬಿಟ್ಟಿರೆ....”

“ಮುಂದೆ ಈ ಮನೆ ಗಿಯೇನು?”

“ಏನು ಎಂದು ಹೇಳಲಿ—ಪಾಪ, ರಂಗಣ್ಣನ ಪಾಡು ನೋಡಿದರೆ ಕರುಳು ಕಿತ್ತು ಬರುತ್ತದೆ”

ಎಂದು ಹೊರಗೆ ಬಂದು ಕುಳಿತು, ತನ್ನ ಕಟ್ಟಿಗಳನ್ನೊಂದಿಗೆ ರಸಿಕೊಂಡ.

‘ಮೈಕುಂತ ಸಮಾರಾಥನೆ’ ಮುಗಿಯಿತು.

ಮೈಲಾರಯ್ಯ ಕೂಡಲೆ ಶಿವನೆಗೆಗೆ ಹೋಗಿ ‘ಭಾಜು’ ವಹಿಸಿ ಕೂಳಿಬೇಕಾಗಿತ್ತು.

ಶಾಮನ ರಜವೂ ಮುಗಿಯುತ್ತ ಬಂದಿದ್ದದರಿಂದ ಅವನೂ ಉರಿಗೆ ಹೋಗಬೇಕಾಗಿತ್ತು.

ಶಿವನೊಗೆ ಗೆ ಹೊರಡಲನುವಾದ ಮೈಲಾರಯ್ಯ,

“ನಾಲ್ಕು ದಿನಸ ನೀನು ಇಲ್ಲೇ ಇರು ಜಾಸ್ತಿ, ನಾನು ಶಿವನೊಗೆ ಗೆ ಹೋಗಿ, ಮನೆ ಗೊತ್ತುನೂಡಿಕೊಂಡು ಬಂದು ನಿನ್ನ ಕರೆಯಕೊಂಡು ಹೋಗು ತ್ತೀನೇ.”

“ಶಾಮನೂ ಹೊರಟಿದ್ದ್ವಾನೇ—ಸುಭದ್ರಾ ಅವನ ಜತಿ ಹೋಗಬೇಕಾಗುತ್ತದೆ. ರಂಗಣ್ಣ ಇಲ್ಲಿ ಪ್ರಾಣೀಸುವುದು ಹೋಗೇ ?”

“ಮೂರು ನಾಲ್ಕು ತಿಂಗಳು ಅವನು ಕಾಲತಳ್ಳಬೇಕು. ಅಷ್ಟರಲ್ಲಿ ನಾವು ಹೆಣ್ಣು ಗೊತ್ತುವಾಡಿ ಅವನ ಮದುವೆ ನೂಡಿಬಿಡಬೇಕು.”

“ಈ ವರ್ಷ ಮದುವೆ ಮಾಡಬಹುದೋ, ಮಾಡಬಾರದೋ ?”

“ಹಿರಿಯರು ಗತಿಸಿದ ವರ್ಷ ಲ್ರೀಷ್ಣವಂತಿ !”

“ನೀವು ಶಿವನೊಗೆ ಹೋಗಿ ಬಂದಮೇಲೆ ನಾನೂ ಸುಭದ್ರಾ ಇಲ್ಲಿಂದ ಹೊರಡುತ್ತೀನೆ. ಶಾಮ ಬೇಕಾದರೆ ಈಗ ಹೋಗಲಿ.”

“ಹಾಗೇ ಆಗಲಿ”

ಎಂದು ಮೈಲಾರಯ್ಯ ಒಪ್ಪಿಕೊಂಡ.

ಮಾರನೆಯ ದಿನ ಪ್ರಯಾಣ ಬೆಳೆಸಲು ಮೈಲಾರಯ್ಯ ವ್ಯವಸ್ಥೆ ಮಾಡುತ್ತಿದ್ದೇ.

ವೆಂಕಟ್ಟಾನವರ ಮನೆಯಿಂದ ಬಂದ ಸುದ್ದಿ ಅವನನ್ನೂ ಜಾನಕಮೃನನ್ನೂ ತಲ್ಲಣಗೊಳಿಸಿತು.

ಇಬ್ಬರೂ ಧಾನಿಸಿ ವೆಂಕಟ್ಟಾನವರ ಮನೆಗೆ ಓಡಿಬಂದರು.

ವೆಂಕಟ್ಟಾನವರ ಜೀವ ತುರ್ಯತ್ವತ್ತಿತ್ತು.

ಉಗ್ರಿರಾಡಿಸುವುದಕ್ಕೂ ಅವರು ಬಹಳ ಕಷ್ಟಪಡುತ್ತಿದ್ದರು.

ಡಾಕ್ತರು ಒಂದಾಗುತ್ತಲೊಂದು ಇಂಜಿನೀಯರು ಕೊಡುತ್ತಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ.

ಸಂಚೆಯನರೆಗೆ ಒಂದೇ ಸಮನೆ ಜೀವ-ಸಾವಿನ ಮಧ್ಯ ಹೋರಾಟ ಸಾಗಿತ್ತು.

ಸಂಚೆ ಕಳೆದು, ನಮಗತ್ತಲೇ ಕಾಲಿಟ್ಟಿತು.

ವೆಂಕಟ್ಟಾನವರು ಒಮ್ಮೆ ವಿಶಾಲವಾಗಿ ಕೆಣ್ಣ ತೆರೆದು, ಕೆಣ್ಣ ಮುಚ್ಚಿದೆರು. ಅವರ ಬಾಯಂಚಿನಿಂದ ರಕ್ತದ ಕೊಡಿ ಹರಿಯಿತು.

ಡಾಕ್ಟರು ಮತ್ತೊಮ್ಮೆ ಪರಿಶ್ರೇಷಿ ನೇರೋಡಿ,

“ ಹೆಮರೇಜ್ ಅಥ್ ಹಾರ್ಟ್ (Hemmorage of Heart) ”

ಎಂದರು

ವೊದಲೇ ದುಃಖ ತಸ್ತವಾಗಿದ್ದ ಮನೆ ದುರುಸಾಗರದಲ್ಲಿ ಮುಳುಗಿತು.

ಮೈಲಾರಯ್ಯ, ಶಾಮ ಇಬ್ಬರೂ ಪ್ರಯಾಣ ಸ್ವಲ್ಪಿಸಿದರು.

ಕನ್ಹಾಂತರಗಳು ವೈಕುಂಠ ಸಮಾರಾಫನೆ ಮುಗಿದವು.

ಮೈಲಾರಯ್ಯ ರಂಗಣ್ಣನನ್ನು ಹತ್ತಿರ ಕರಿದು ಅವನಿಗೆ ಘೈರ್ಯ ಹೇಳಿ,

“ ವಿಧಿಯಿಲ್ಲ-ಸಿನೆಷ್ಯುಬ್ಬನನ್ನೇ ಬಿಟ್ಟು ನಾವೆಲ್ಲರೂ ಹೊಗಬೇಕಾಗಿದೆ ರಂಗಣ್ಣ. ಯಾವ ಚಾಯಲ್ಲಿ ಸಿನಗೆ ಸಮಾಧಾನ ಹೇಳಲಿ-ಸೀನು ಘೈರ್ಯ ತಂದುಕೊಂಡು ಚಾಚು ಸಾಗಿಸಬೇಕು. ಸಿನಗೆ ಬಿಡುವು ಸಿಕ್ಕಿದೊಡನೆಯೇ ಶಿವವೊಗೆ ಗೆ ಭಾ-ಮುಂದಿನ ವಿಷಯ ಸಾವಕಾಶವಾಗಿ ಯೋಚಿಸೋಣ.”

ರಂಗಣ್ಣ ಸಿನಿಗೆ ದಂಗು ಬಡಿದಂತಾಗಿತ್ತು.

‘ ಏನು ಮಾಡಬೇಕು-ಏನು ಆಡಬೇಕು ’ ಎನ್ನುವುದೇ ಅವನಿಗೆ ಹೊಳೆಯಲ್ಲ.

ಮೈಲಾರಯ್ಯನ ಕ್ಕೆ ಹಿಡಿದು ಮಕ್ಕಳಂತೆ ಅಳುತ್ತಾ,

“ ನನ್ನನನ್ನ ಮಗನೆಯ ಭಾವಿಸಿ ಸೀವೂ ಜಾನಕಮ್ಮನವರೂ ಕಾಪಾಡಬೇಕು ” ಎಂದ.

ಮೈಲಾರಯ್ಯ ತನ್ನ ದುಃಖ ಅಡಗಿಸಿಕೊಂಡು, ಅವನ ತಲೆ ನೇವರಿಸಿದ.

ಮಾರನೆಯ ದಿನ ಮೈಲಾರಯ್ಯ, ಜಾನಕಮ್ಮ, ಶಾಮ, ಸುಭದ್ರಾ ಬೆಂಗಳೂರಿಗೆ ಪ್ರಯಾಣ ಬೇಕಿಸಿದರು.

೨೧

ಮೈಲಾರಯ್ಯನಿಗೆ ‘ದುರ್ಗಗುಡಿ ವಿಸ್ತರಣ’ದಲ್ಲಿ ಹೊಸದಾಗಿ ಕಟ್ಟಿದ್ದ ಒಕ್ಕೀಯ ಮನೆಯೇ ಸಿಕ್ಕಿತು.

“ನಾವು ಇರುವವರು ಇಬ್ಬರು-ಇಮ್ಮು ದೊಡ್ಡ ಮನೆಯೇಕೆ?— ಎಪ್ಪತ್ತಿಗೆ ರೂಪಾಯಿಗಳ ಬಾಡಿಗೆಯೂ ಹೆಚ್ಚು”
ಎಂದು ಜಾನಕಮ್ಮೆ ಸೂಚಿಸಲು ಮೈಲಾರಯ್ಯ.

“ಇಲ್ಲಿಯ ಸಮಾಜಾರ ನಿನಗೆ ಗೊತ್ತಿಲ್ಲ ಜಾನಕಿ. ಶಿವನೋಗ್ಗಾ ಜಿಲ್ಲೆಯಲ್ಲಿ ಮಧ್ಯಮ ವರ್ಗವೇ ಇಲ್ಲ. ಜನ ಇಲ್ಲ ತೀರಾ ಬಡವರು-ಇಲ್ಲ ತೀರಾ ಅನುಕೂಲನ್ನರು. ಮನೆಗಳೂ ಹಾಗೆಯೇ! ಸಣ್ಣ ಮನೆರ್ಕಳಲ್ಲಿ ವಾಸಿಸುವುದೇ ಸಾಧ್ಯವಿಲ್ಲ—ನಾನಂತಹ ಸ್ವಂತಕ್ಕೆ ಒಂದು ಮನೆ ಮಾಡಲಿಲ್ಲ. ಇರುವವನ್ನು ದಿನ ಒಕ್ಕೀಯ ಬಾಡಿಗೆ ಮನೆಯಲ್ಲಿಯೇ ಇದ್ದುಬಿಡ್ಡೋಣ ಎಂದು ನಿಶ್ಚಯಿಸಿದೆ” ಎಂದ.

ನೋಗಸಾದ ಮನೆ, ಸಲ್ಲಿನತ್ತು, ಓಡಿಯಾಡಲು ಸರ್ಕಾರಿ ಜೀವ್ ಎಲ್ಲ ಅನುಕೂಲ್ಯಗಳೂ ಇದ್ದವು.

ಜಾನಕಿಗೆ ಬೇಸರವಾಗಿರಲೆಂದು ಮೈಲಾರಯ್ಯ ಒಂದು ರೇಡಿಯೋ ಕೊಂಡು ತಂದಿಟ್ಟಿ.

ಇನ್ನೊಮೆಕ್ಕೆನ್ನು ಪ್ರವಾಸ ಹೋಗಿದ್ದ ವೇಳೆಗಳಲ್ಲಿ ಮೈಲಾರಯ್ಯ, ಕಳೇರಿ ಮುಗಿಸಿಕೊಂಡು ಮನೆಗೆ ಒಂದುಬಿಡುತ್ತಿದ್ದ. ಒಂದೊಂದು ದಿನ ಇಬ್ಬರೂ ವಾಕಿಂಗ್ ಹೋಗಿ ಬರುತ್ತಿದ್ದರು; ಒಂದೊಂದು ದಿನ ಸಿನ್ಹಮಾತ್ಕೆ ಹೋಗಿ ಬರುತ್ತಿದ್ದರು.

ಆರು ತಿಂಗಳಲ್ಲಿ ಮೈಲಾರಯ್ಯನ ದಕ್ಕತೆ, ವೈಕ್ಕಿಶೀಲ, ವೃತ್ತಿಶೀಲ ಶಿವನೋಗ್ಗಿಲು ಜನಕ್ಕೆ ಚೆನ್ನಾಗಿ ಮನುಂಡಿನ್ನಾಯಿತು. ಸ್ವಕಾರ್ಯ ದುರಂಥರರು, ಉಂಟಾರಿಗಳು, ಕಾಳಸಂತೆ ಪರ್ವತಕರು ಅವನ್ ಬಳಿ ಸುಳಂತಲು ಅಂಜುತ್ತಿದ್ದರು. ‘ಮುಟ್ಟಿದರೆ ಮುನಿ’ಯಂತಾಗಿದ್ದ ಮೈಲಾರಯ್ಯ ಉರಿನವರ ಸಂಪರ್ಕವನ್ನೇ ಇಟ್ಟುಕೊಂಡಿರಲಿಲ್ಲ. ಮನೆಯ ಹತ್ತಿರ ಯಾರೂ ಬರಕೊಡ

ದೆಂದು ಕಟ್ಟಪ್ಪತೆ ವಿಧಿಸಿದ್ದು. ಕಥ್ಯೇರಿಯ ಕೆಲಸವನ್ನು ಕಥ್ಯೇರಿಯ್ಯಾರ್ಥಿ ಮಾನಗಳಿ
ಸಿಮುಲಚಿತ್ತನಾಗಿ ಮನೆ ಸೇರುತ್ತಿದ್ದು.

ಒಂದು ದಿನ ಗಂಡ ಹೆಂಡತಿ ಇಬ್ಬರೂ ರೇಡಿಯೋ ಕೇಸುತ್ತ ಪೋತ್ತಿದ್ದರು.

ಜಾನಕಿ ಅನ್ಯಮನಸ್ಸುಳಾಗಿದ್ದುದನ್ನು ಕಂಡು ಮೈಲರುರಾಜ್ಯ ರೇಡಿಯೋ
ನಿಲ್ಲಿ,

“ನನ್ನ ಕೆಲಸದಲ್ಲಿ ನಾನು ಇಮಗ್ನಾಗಿಯಿತ್ತೇಂದೆ. ನನಗೆ ಯಾವುದು
ಹೊಗುವುದಿಲ್ಲ—ಉರಿನಲ್ಲಿ ಲೇಡಿಸ್ ಕ್ಲಾಬ್ ಇದೆ. ಮುಹೂರ ಸಮಾಜ ಇದೆ.
ಏಕೆ ಸೇರಬಾರದು ಜಾನಕಿ.”

“ನನಗೊಂದೂ ಬೇಡ್ರೀ—ಬಟ್ಟ. ಬರೆ ಪ್ರವರ್ತನಕ್ಕಿರುವ ಸರ್ವಾಜಗತಿನ್ನು
ಸೇರಿ, ಕಂಡವರನ್ನು ಹೀಯಾಳಿಸುತ್ತ ಕಂಡುವುದು ನನಗೆ ಇನ್ನಿಲ್ಲ. ಪಾರಾ,
ರಂಗಣ್ಣ ಏನು ಮಾಡಿಕೊಂಡಿದ್ದಾನೋ ಎಂದು ಯೋಜನೆಗಾಗಿದೆ. ಸ್ಥಾ
ಮಗು ಕಟ್ಟಿಕೊಂಡು ಸುಭದ್ರಾ ಹೇಗೆ ಏಗುತ್ತಿದ್ದೂ ಹೋ ಏನೋ ?”

“ಬೇಕಾದರೆ ಹೊಗಿ ಎಲ್ಲರನ್ನೂ ನೋಡಿಕೊಂಡು ಬಾ ”

“ನಿಮ್ಮಾಬ್ರರನ್ನೇ ಇಲ್ಲಿ ಬಿಟ್ಟು ನಾನು ಹೊಗಲೇ ? ರಂಗಣ್ಣನಿಗೆ
ಹೆಣ್ಣು ನೋಡುವುದಿಲ್ಲವೇನು ?”

“ಸ್ವಲ್ಪ ದಿನ ಕಳೆಯಲ್ಲಿ ಎಂದು ಮುಮ್ಮಿದ್ದೇ ಇಂದಿನೆ ಅಗೇನ ಸ್ವಲ್ಪ
ಬಿಡುವು ಸಿಕ್ಕುತ್ತಿದೆ. ಇನ್ನು ಅತ್ಯ ಲಕ್ಷ್ಯ ಮಾಡುತ್ತೇನೆ.”

“ಉರಿನ ಸೆಂಪ ಕೆರ್ ಸೀರ್ಪ ಸ್ವಲ್ಪ ವಾದರೂ ಇಟ್ಟಕೊಂಡಿದ್ದರೆ
ಜಿನ್ನಾಗಿತ್ತು.”

“ಈ ಕಾಲದಲ್ಲಿ ಅಧಿಕಾರಿಯಾದವನು ತನ್ನನ್ನೇ ತಃನು ‘ಆಷ್ಟು’
ನಂತೆ ಕಂಡುಕೊಳ್ಳಬೇಕು ಜಾನಕಿ—ಉರಿನವರ ಸಂಪರ್ಕ ಚೆಸಿದರೆ ಇಂತಹಾಗು
ಪ್ರಭಾವಕ್ಕೆ ಒಳಗಾಗಬೇಕಾಗುತ್ತದೆ.”

“ವೆಂಕಣ್ಣ ನವರ ಮನೆ ಸ್ವಲ್ಪಿಸುವ ಒಂಬಾಪ್ಪ ನಾನ್ನಾದು. ಇದನ್ನು
ಹೇಗೆ ಸಾಧಿಸುತ್ತಿರೋ ನೋಡಿ ” ಎಂದಳು.

‘ಶ್ರೋಲೀಸ್’ ಅಧಿಕಾರಿಯಾಗಿ ಮಾನವ ಜೀವನದ ಅನೇಕ ಮುಖಗಳನ್ನು
ಅದರ ರಾಗದ್ವೇಷಗಳನ್ನು—ಸ್ವಾಧ್ಯ ದುರಾಕೆಗಳನ್ನು ಕಂಡಿದ್ದ ಮೈಲರಾಮ್ಮನ
ಮನಸ್ಸು ಕ್ರಮಕ್ರಮೇಣ ಅಧ್ಯಾತ್ಮದ ಕಡೆ ತಿರುಗುತ್ತಿತ್ತು.

ಅಂಬಮ್ಮನವರ ಸಾವು—ಅದರ ಹಿಂಬಂಡಿಯಲ್ಲಿಯೇ ಬಂದ ವೆಂಕಣ್ಣ ನವರ
ಸಾವು ಅನೇಕ ನಂಬಿಕೆಗಳಿಗೆ ಸಾಂತಾಲ ಹಾಕಿದ್ದವು.

‘ಜೀವನ ಎಷ್ಟು ವಿಸ್ತಾರ—ಜೀವಿ ಎಷ್ಟು ಸಣ್ಣವನು !

‘ ಸಹಸ್ರಾರು ಸಮನ್ವಯಗಳಿಂದ ತುಂಬಿರುವ ಈ ಲೋಕಕ್ಕೆ ಬರುವ ಜೀವಿಯ ಭವಿಷ್ಯವೇನು ?

‘ ಸ ಮನ್ಯೇ ಗಳ ನ್ನು ಅಧ್ಯವಾಡಿಕೊಳ್ಳುವುದು ಹೇಗೆ-ಅವುಗಳಿಂದ ಪಾರಾಗುವುದು ಹೇಗೆ ?’

ಎಂಬ ಪ್ರಶ್ನೆಗಳು ಅನನ್ನನ್ನು ಸತತವಾಗಿ ಕಾಡಲಾರಂಭಿಸಿದವು.

ಒಂದು ದಿನ ಆಫೀಸ್ ಕೆಲಸ ಮುಗಿಸಿದ ವ್ಯೇಲಾರೆಯ್ಯ, ಕಾರಕೂನ ವೆಂಕಟೆಸುಬ್ಬಯ್ಯನನ್ನು ಕರೆದು,

“ ಕೆಲಸ ಮುಗಿಯಿತೇನ್ನೀ ?” ಎಂದು ಕೇಳಿದ.

“ ಇನ್ನೂ ಇಲ್ಲ ಸ್ವಾಮಿ—”

“ ನೀವು ನಂಗೆ ಹೋಗುವುದು ಯಾವ ಕಾಲಕ್ಕೆ ?”

“ ಏಳು-ಎಂಟು ಗಂಟೆಯಾಗಬಹುದು.”

“ ಇದರ ಮೇಲೆ ದುಡಿದದ್ದು ಕ್ಷೇ ಸರ್ಕಾರ ನಿಮಗೆ ಓವರ್‌ಟೈಮ್ ಅಲೋಯನ್ (Overtime allowance) ಕೊಡುತ್ತದೇನ್ನೀ ?”

“ ಇಲ್ಲ ಸ್ವಾಮಿ.”

“ ಐದಕ್ಕೆ ಎಲ್ಲಾ ಕೆಲಸ ಮುಗಿಸಿ ಮನೆಗೆ ಹೋಗಿ, ಹೆಂಡತಿ ಮತ್ತೆ ಪಾಡು ಏನು ಎಂದು ನೋಡಿಕೊಳ್ಳಿ. ಅಲ್ಲ ಸ್ವಲ್ಪ ಕೆಲಸ ಇದ್ದರೆ ನಾಳೆ ಬಂದು ನೋಡಿಕೊಳ್ಳಿ, ವಿರಂತಿ !”

“ ಎಂಟು ಗಂಟೆಗೆ ನಾವು ಆಫೀಸ್ ಬಿಟ್ಟು ಹೊರಟಿರೂ ಹಿಂದಿದ್ದ ಸಾಹೇಬರು ಕೊಪಮಾಡಿಕೊಳ್ಳುತ್ತಿದ್ದರು.”

“ ಕಾಲ ಬದಲಾಯಿಸುತ್ತಿದೆ ವೆಂಕಟೆಸುಬ್ಬಯ್ಯ. ನಾವು ಒಬ್ಬರನ್ನೊಬ್ಬರು ಮನುಷ್ಯರಂತೆ ಕಾಣುವುದನ್ನು ಅಭ್ಯಾಸಮಾಡಿಕೊಳ್ಳಬೇಕು.”

“ ನನಗೆ ನಿಮಿಂದ ಒಂದು ಉಪಕಾರವಾಗಬೇಕಲ್ಲಾ ವೆಂಕಟೆಸುಬ್ಬಯ್ಯ.”

“ ಅವು ದೊಡ್ಡ ಮಾತ್ರೆಗೆ ಸ್ವಾಮಿ-ಅವು ತೊಯಾದರೆ ಶೀರಸಾವಹಿಸಿ ಮಾಡುತ್ತೇನೆ.”

“ ಯಾವದೊಂದು ಧರ್ಮ ಕರ್ಮ ಸಂಯೋಗದಿಂದ ನಾನೂ ಹಿಂದುವಾಗಿ ಹುಟ್ಟಿದೆ. ಕಾಲೇಜು ಬಿಟ್ಟು ಬಂದವನೇ ಕೆಲಸಕ್ಕೆ ಸೇರಿದೆ-ನನ್ನ ಧರ್ಮದ ಸ್ವರೂಪ ತಿಳಿಯುವುದಕ್ಕೇ ನನಗೆ ಅವಕಾಶವಾಗಲಿಲ್ಲ. ಈನರಿಗೆ ನನ್ನ ಜೀವನ ನೆಲ್ಲಾ ದುಡಿಯುವುದು-ಹೋಟ್ಟೆ ತುಂಬಿಕೊಳ್ಳುವುದು ಎರಡರಲ್ಲಿಯೇ ಮುಗಿದಿದೆ. ಇನ್ನಾದರೂ ಜೀವನ ಸಾರ್ಥಕವಾಡಿಸಿಕೊಳ್ಳುವ ಮಾರ್ಗ ಹುಡುಕಬೇಕಾಗಿದೆ-

ನಿಮ್ಮ ಗುರುತಿನವರು ಯಾರಾವರೂ ಹಂಡಿತರಿದ್ದರೆ ಹೇಳಿ. ದಿನಕ್ಕೆ ಒಂದೆ ರದು ಗಂಟೀಗೀತಾಶ್ರಮದ ಉಪನಿಷತ್ತು ಪ್ರವಚನ ನಡೆಸಲಿ-ರಕ್ತಾಯನುಸಾರ ಅವರಿಗೆ ಸಂಭಾವನೆ ಕೊಡುತ್ತೇನೆ.”

“ಹೈಸ್ವಾಲಿನ ನಿವೃತ್ತ ಹಂಡಿತರು ಒಬ್ಬಿರದ್ದಾರೆ ಸ್ವಾಮಿ-ನರಹರಿಶಾಸ್ತಿಗಳಾಂತರ್ಮನುಷ್ಯ ತುಂಬಿದ ಕೊದೆ. ಸಿಗರ್ವಿ-ತಪ್ಯಂಧವರು ಗೀತಾಭಾಷಣಾಷ್ಟು ಮಾಡುತ್ತೇನೆಂದರೆ ಶಾಸ್ತಿಗಳು ಸಂತೋಷದಿಂದ ಬಂದು ಪಾಠ ಹೇಳುತ್ತಾರೆ.”

“ನಾಳಿ ಅವರನ್ನು ಕರೆದುಕೊಂಡು ಬರುತ್ತಿರಾ?”

“ಚೆಳಿಗೇ ತಮಗೆ ಅನುಕೂಲವೇ?”

“ಮನೆಯಲ್ಲೀ ಇರುತ್ತೇನೆ-ಕರೆದುಕೊಂಡು ಬಸ್ತಿ” ಎಂದ.

ಚೆಳಿಗೇ ಸುಮಾರು ಒಂಭತ್ತು ಗಂಟೀಯ ವೇಳೆಗೆ ವೆಂಕಟಸುಭ್ಯಯ್ಯ ಸೋಂದಿಗೆ ಬಂದ ನರಹರಿಶಾಸ್ತಿಗಳನ್ನು ಗೌರವದಿಂದ ಸ್ವಾಗತಿಸಿ ಮೈಲಾರಯ್ಯ,

“ನಾನು ನಿರ್ಕೈರೆಚ್ಚೇ ಶಾಸ್ತಿಗಳೇ-ಸಂತ್ಯತ ಓದುವುದಕ್ಕಾಗಿ ಬರದು-ಬರೆಯನ್ವಯದಕ್ಕಾಗಿ ಬರದು ಈ ಅಜ್ಞಾಸಿಗೆ ನೀವು ದಾರಿ ತೋರಿಸಬೇಕು.”

“ಅಧ್ಯಾತ್ಮ ಪ್ರವೃತ್ತಿ ನಿಮ್ಮಲ್ಲಿ ಹಂಟಿದಾಗಲೇ ಅಜ್ಞಾನ ಪರಿಹಾರ ವಾಯಿತು ಮೈಲಾರಯ್ಯನವರೇ. ಭಗವದ್ವಿತೀಯಿಂದಲೇ ಆರಂಭಿಸೋಣ-ನಾನು ಶಿಳ್ಳೀಕಗಳನ್ನು ಓದಿ ಅಥ ವಿವರಸುತ್ತೇನೆ ಕನ್ನಡ ಲಷಿಯಲ್ಲಿ ಅಚ್ಚಾಗಿರುವ ಗೀತಾಗ್ರಂಥ ನಿಮ್ಮಲ್ಲಿದೆಯೇ?”

“ಇಲ್ಲವಲ್ಲಾ!”

“ಚಿಂತೆಯಿಲ್ಲ-ನಾಳಿ ನಾನೇಂದು ಪ್ರತಿ ತಂದುಕೊಳ್ಳುತ್ತೇನೆ. ಸಿಮಗೆ ಸಂಸ್ಕೃತ ಭಾಷೆ ಕಲಿಯುವ ಇಚ್ಛೆಯಿದ್ದರೆ ಅದನ್ನೂ ಕಲಿಸುತ್ತೇನೆ. ಗೀತಾವ್ಯಾಸಂಗ ಮುಗಿದ ಮೇಲೆ ಉಪನಿಷತ್ತುಗಳನ್ನು ಆರಂಭಿಸೋಣ. ಒಮ್ಮೆ ನೀವು ಗೀತೆಯನ್ನು ಚೆನ್ನಾಗಿ ಮನಸ್ಸಮಾಡಿಕೊಂಡರೆ, ಉಪನಿಷತ್ತುಗಳು ಸುಲಭವಾಗಿ ಅರ್ಥವಾಗುತ್ತವೆ-ಎಲ್ಲ ಉಪನಿಷತ್ತುಗಳ ಸಾರವೇ ಭಗವದ್ವಿತೀತೆ.”

“ನಾಳಿಯಿಂದ ಆರಂಭಿಸುವಿರಾ?”

“ಆಗಬಹುದು-ನಾನು ಎಷ್ಟು ಹೊತ್ತಿಗೆ ಬರಲಿ.”

“ಚೆಳಿಗೇ ಆರಕ್ಕೆ ತಾವು ಬಂದರೆ ಎಂಟರವರಿಗೆ ನಾವು ಕೂಡಬಹುದು.”

“ಹಾಗೇ ಆಗಲಿ-ನಾಳಿ ಗುರುವಾರ, ದಿನವ್ರಾ ಚೆನ್ನಾಗಿದೆ”

ಎಂದು ಶಾಸ್ತಿಗಳು ಹೇಳಿ ಹೊಂದರು.

೨೮

ಬೆಳಗ್ಗೆ ಬೇಗೆ ಎದ್ದು ಜಾನಕಿ, ಶಂಭುಸ್ವಾತಳಾಗಿ, ಮಡಿವಸ್ತುಗಳನ್ನು ಧರಿಸಿ ತನ್ನ ದೈನಂದಿನ ಪ್ರೋಜೆ ಮುಗಿಸಿದ್ದು.

ಮೈಲಾರಯ್ಯನೂ ಬೇಗೆ ಎದ್ದು ಸ್ವಾನಮುಗಿಸಿ ಶಂಭುವಸ್ತುಗಳನ್ನು ಧರಿಸಿ, ಶಾಸ್ತ್ರಿಗಳ ಬರುವನ್ನು ನಿರೀಕ್ಷಿಸುತ್ತಿದ್ದು.

ಅರುಗಂಟೆಗೆ ಸರಿಯಾಗಿ ಶಾಸ್ತ್ರಿಗಳು ಬಂದರು.

ಜಾನಕಮ್ಮು ಶಾಸ್ತ್ರಿಗಳ ವಾದಮುಟ್ಟಿ ನಮ್ಮರಿಸಿ,

“ನನಗೂ ಗೀತಾಭಾಷಣ ಮಾಡಬೇಕೆಂಬ ಅಭಿಲಾಷೆಯಿದೆ ಶಾಸ್ತ್ರಿಗಳೇ. ನಾನು ಗೀತೆಯನ್ನು ಕೇಳಬಹುದೇ?”

“ಹಕೆ ತಾಯಿ ಹೀಗನ್ನುತ್ತಿರಿ?”

“ಹೆಂಗಸರಿಗೆ ವೇದಾಧಿಕಾರ ಇಲ್ಲವಂತಲ್ಲಾ?”

ಶಾಸ್ತ್ರಿಗಳು ನಕ್ಕು,

“ವೇದಾಭಿಮಾನಿ ದೇವತೆ ಶ್ರೀ ಗಾಯತ್ರಿ ಹೆಂಗಸಲ್ಲವೇ ತಾಯಿ-ನೂರಾಯ ವೇದಮಿಶ್ನುಗಳನ್ನು ರಚಿಸಿರುವ ಹೆಂಗಸರು ನಮಗೆ ಮಾತ್ರ ಸ್ವರೂಪ ರಲ್ಲವೇ? ‘ಮಾತ್ರದೇವೋಽಭವ’ ಎಂದು ಹೇಳುವ ಚಾಯಲ್ಲೇ ನಾವು ಹಂಗಸಿಗೆ ವೇದಾಧಿಕಾರವಿಲ್ಲವೆಂದು ಹೇಳುವುದು ಹಾಸ್ಯಾಸ್ಯದ!”

ಸಂತೃಪ್ತಾದ ಜಾನಕಿ ಗೀತಾಶ್ರವಣಕ್ಕೆ ಗಂಡನ ಜತೆ ಕುಳಿತ್ತಳು.

ಒಂದು ಗೀತಾಗ್ರಂಥವನ್ನು ಮೈಲಾರಯ್ಯನ ಕೈಗಿತ್ತ ಶಾಸ್ತ್ರಿಗಳು ತಮ್ಮ ಗ್ರಂಥವನ್ನು ಕಣ್ಣಿಗೊತ್ತಿ ಕೊಂಡು ಆರಂಭಿಸಿದರು:

“ಧರುಫ್ರೇತ್ರೇ ಕುರುಕ್ಕೇತ್ರೇ
ಸಮವೇತಾ ಯಸುಯುತ್ಪವಃ
ಮಮಕಾಃ ಪಾಂಡವಕ್ಕೂವ
ಕಮಕುರ್ವತ ಸಂಜಯಃ.

ಇದು ಭಗವದ್ಗೀತೆಯ ಬೀಜಪ್ರೇಶ್ನೆ. ‘ಧರ್ಮಸ್ತೋತ್ರ—ಕುರುಕ್ಸೂತ್ರ’ ಎರಡು ಶಬ್ದಗಳನ್ನು ನಾವು ಸರಿಯಾಗಿ ಅರ್ಥವಾಡಿಕೊಂಡರೆ, ಕುಂದಿನ ಎಲ್ಲಾ ಶೀಲ್ಣೆಗಳೂ ಸುಲಭವಾಗಿ ಅರ್ಥವಾಗುತ್ತವೆ”

ಎಂದು ಗೀತೆಯ ಹಿನ್ನೆಲೆ, ಕೃಷ್ಣಾ ಚರ್ಚನರ ಪರಮ್ಪರಾನುಭಾಷಣೆಯನ್ನು ವಿವರಿಸಿ ‘ಧರ್ಮ’ ಶಬ್ದದ ಮೇಲೆ ವಿಸ್ತೃತವಾದ ವ್ಯಾಖ್ಯೆ ಮಾಡಿರು.

ಪಾಠಸ್ವಂತನ ಸಿವಿಕಫ್ಲೈವಾಗಿ ಸದೇಯುತ್ತ ಬಂತು.

ಜೀವನೂನವನ್ನೆಲ್ಲ ಶಿಕ್ಷಕರಾಗಿ ಕಣ್ಡಿದ್ದ ಶಾಷ್ಟಿಗಳು, ಪಿದ್ಧಾರ್ಥಗಳೆಗೆ ಮನದಟ್ಟಾಗುವಂತೆ ವಿನಯ ಪ್ರತಿಪಾದಿಸುವ ಸ್ವೇಚ್ಛೆ ದೊರಕಿನಿಂದಿದ್ದರು.

ಮುಂದು ತಿಂಗಳು ಕಳೆಯುವ ವೇಳೆಗೆ ರಾಸ್ತೀಗಳು ಭಗವದ್ಗೀತೆಯು ಮುಂದು ಅಧ್ಯಾತ್ಮರೂಪ ಮೂರ ಅರವತ್ತೀಳು ಶಿಲ್ಪೀಕಗಳನ್ನು ಮುಗಿದ್ದರು.

‘ಜ್ಞಾನಕರ್ಮ ಸನ್ಯಾಸಯೋಗ’ ಅರಂಭವಾಗಿತ್ತು.

ಒಂದು ದಿನ ಪಾಠ ಮುಗಿಸಿ, ಶಾಸ್ತ್ರಗಳೊಂಬಿಗೆ ಹೊರಗೆ ಬಂದ ಮೈಲಾರಯ್ಯನ ಬಳಗೆ ಬಂದ ರಾಮಣ್ಣಗಾಡರು ನಮಸ್ಕರಿಸಿದರು.

ಮೈಲಾರಯ್ಯ ಆಷ್ಟಯಗೊಂಡು,

“ಯಾವಾಗ ಬಂದಿರಿ ಗೌಡರೇ” ಎಂದ.

“ಆಗಲೇ ಬಂದಿ ಸಾಧ್ಯವಿನ್ನು.”

“ನಿಮ್ಮನ್ನು ಬಹಳ ಹೊತ್ತು ಕಾರ್ಯಾಗಿಬಿಟ್ಟೇ.”

“ಚಿಂತಿಯಿಲ್ಲ ಭಗವಂತನ ವಾಳಿ ಕೇಳುವ ಪ್ರಣ್ಯ ನನಗೂ ಲಭಿಸಿತು”

ಎಂದು ನಾನು ತಂದಿದ್ದ ದಣ್ಣು ಹೂವಿನ ತಟ್ಟೆಯನ್ನು ಮುಂದೆ ಹಿಡಿಯಲು, ಮೈಲಾರಯ್ಯ ಅದನ್ನು ಮುಟ್ಟಿದೆ,

“ನನ್ನ ಕಟ್ಟಿಕೆ ನಿಮಗೆ ಗೊತ್ತಿದೆಯಲ್ಲ ಗೌಡರೇ.”

ನನ್ನಮುನಿಸುಗೊಂಡ ರಾಮಣ್ಣಗಾಡರು,

“ನಾನು ಎ. ಎಸ್. ಸಿ ಸಾರ್ಕೇಬಿರಿಗೆ ಲಂಜ ಕೊಡುವ್ಯಾಟಿಕ್ಸ್ ಬಂದಿಲ್ಲ ಸಾಧ್ಯವಿನ್ನು. ನನ್ನ ಸ್ನೇಹಿತರು ಮೈಲಾರಯ್ಯನವರನ್ನು ನೋಡಿಕೊಂಡು ಹೋಗಿ ವುದಕ್ಕೆ ಬಂದಿ” ಎಂದರು.

ಮರುವಾತಾಡದೆ ಮೈಲಾರಯ್ಯ ತಟ್ಟೆಯನ್ನು ಸ್ವೀಕರಿಸಿ, ಅರ್ಥಭಾಗ ವನ್ನು ಶಾಸ್ತ್ರಗಳತ್ತು, ಉಳಿದರ್ಥವನ್ನು ಒಳಗೆ ಕಳಿಸಿಕೊಟ್ಟು.

ರಾಸ್ತೀಗಳು ದೂರದಲ್ಲಿ, ಮೈಲಾರಯ್ಯ ಗಾಡರ ಕ್ಷೇತ್ರದಿಂದುಕೊಂಡು, ಅವರನ್ನು ಒಳಗೆ ಕರೆದುಕೊಂಡು ಬಂದು ಕೊಡಿಸಿಕೊಂಡು,

“ಎವ್ಯಾ ದಿವಸವಾಯಿಂಥ ನಿಮ್ಮನ್ನು ನೋಡಿ ಗೌಡರೇ—ಚೆನ್ನಾಗಿದ್ದೀರಾ?”

“ ತಮ್ಮ ಆಶೀರ್ವಾದದಿಂದ ಚೈನ್ಯಗಿಡ್ಡೇನೇ ಸ್ವಾಮಿ ನಮ್ಮ ಉರು ಬಟ್ಟವರು ನಿಷ್ಪತ್ತಿ-ನಮ್ಮನ್ನು ಮರೆತೇ ಬಿಡುವುದೇ ?”

“ ಇಲ್ಲಪ್ಪಾ-ನುರೆತ್ತಿಲ್ಲ. ನನಗೂ ತಾಪತ್ರಯ ಪರಂಪರೆಯೇ ಆರಂಭ ವಾಯಿತು ಗೊಡರೇ. ನನ್ನ ತಮ್ಮನ ಅತ್ಯಾ-ಮಾನ ಹದಿಸ್ತೇದು ದಿವಸಗಳ ಅಂತರದಲ್ಲಿ ತೀರಿಕೊಂಡರು-ನೋಲೂರಿನಿಂದ ಇಲ್ಲಿಗೆ ಟ್ರೆನ್‌ನಾಗಿ ಆಯಿತು.”

“ ತಮಗೆ ರಾಷ್ಟ್ರಾಧ್ಯಕ್ಷರ ಪದಕ ದೊರಕಿದ್ದು-ಆವು ಎ. ಎನ್. ಸಿ ಅದ್ದ ವೇಹರಿನಲ್ಲಿ ಓದಿದೆ.-ನಾವು ನಿಭಾಗಗ್ಗೆ ಸ್ವಾಮಿ. ತಮ್ಮಂಥ ಘಟೆಯನ್ನು ನಮ್ಮ ಉರಿನಲ್ಲಿ ಉಳಿಸಿಕೊಳ್ಳಲಿಲ್ಲ.”

“ ಆದು ಹೊಗಲಿ-ನಿನ್ನ ಶಾಲೆ ಹೇಗೆ ನಡೆದಿದೆ.”

“ ಶಾಲೆ ಮುಂದುವರಿಸೋದಿಕ್ಕೆ ಪರಾಮಿಷ (Permission) ಸಿಕ್ಕಿತು- ಈ ವರ್ಷ ಗ್ರಾಹಿಂಟೊ ಸಾಣಂತ್ರ್ಯ ಮಾಡಸ್ತಿರೇ ಎಂದು ಶಿಕ್ಷಣ ಮಂತ್ರಿಗಳು ಹೇಳಿದ್ದಾರೆ.”

“ ಜಯಭೇರಿ ಹೊಡಿದಿರೆ.”

“ ಎಲ್ಲಾ ತಮ್ಮ ಆಶೀರ್ವಾದದ.”

“ ನನ್ನ ಪರಮ ಮಿತ್ರರು ದೊಡ್ಡೇಗೊಡರು ಹೇಗಿದ್ದಾರೆ ?”

“ ಯಥಾಪ್ರಕಾರ-ಕುಚಿಗೆ ಅವರು ಏನೋಽತರಲೇಗೆ ಸಿಕ್ಕಿಕಾಳಿಕೊಂಡಿರುವ ಕಾಗೆ ಕಾಣುತ್ತದೆ. ಮುಖ್ಯ ಮಂತ್ರಿಗಳನ್ನು ‘ಇಂದ್ರ ಚಂದ್ರ’ ಎನ್ನುತ್ತಿದ್ದವರು ಈಗ ಬಾಯಿಗೆ ಬಂದಂತೆ ಬಯಸ್ಯಲಾರಂಭಿಸಿದ್ದಾರೆ.”

“ ಆ ಮನುಷ್ಯ ಎಂದೋ ಜೈಲು ಸೇರುತ್ತಾನೇ ಗೊಡರೇ-ಕು ಉರಿಗೆ ಯಾವಾಗ ಬಂದಿರೆ-ಎನು ನಮಾಚಾರ-ಎಲ್ಲಾ ವಿಸ್ತೃತವಾಗಿ ಹೇಳಿಯಷ್ಟು.”

ಗೊಡರು ಅರಂಭಿಸುವಷ್ಟು ರಲ್ಲಿ ಒಳಗಿಸಿಂದ ತಿಂಡಿ, ಕಾಫಿ ಬರಲು,

“ ವೊದಲು ಕಾಫಿ ತೆಗೆದುಕೊಳ್ಳಿ-ಆಮೇಲೆ ನಿಧಾನವಾಗಿ ಮಾತಾ ದೋಳ.”

ಇಬ್ಬರೂ ಉಪಾಹಾರ ಮುಗಿಸಲು, ಗೊಡರು ಮೆಲ್ಲನೇ,

“ ನಾನು ಬಂದು ಎರಡು ದಿವಸನಾಯಿತು ” ಎಂದರು.

“ ಎರಡು ದಿವಸದಿಂದ ಇಲ್ಲೇ ಇಡ್ಡಗೊಂಡು ನನ್ನ ನೋಡೆದೆ ಇದ್ದೀರೂ- ನನಗೆ ಸ್ವಲ್ಪ ಗೊತ್ತಾಗಿದ್ದರೆ ನಿನ್ನನ್ನು ಅರೆಸ್ಟ್ ಮಾಡಿಸಿ ಬಿಡುತ್ತಿದ್ದೆ.”

“ ಮನೆ ಕೆಲಸವಿತ್ತು-ಅದನ್ನು ಮುಗಿಸಿಕೊಂಡೇ ತಮ್ಮನ್ನು ಕಾಣುವುದು ಎಂದು ಸುಮ್ಮಿನಿಡ್ದೆ.”

“ ಇಲ್ಲ ನಿಮ್ಮ ಬಂಧುಗಳು ಇದ್ದಾರೆಯೇ ?”

“ ಇದ್ದಾರೆ. ಬೈಲುಗಡ್ಡೆ ವೆಂಕಟೀಗೌಡರು ತಮಗೆ ಗೊತ್ತಿರಬಹುದು.”

“ ಅಡಿಕೆ ಮಂಡಿ ವೆಂಕಟೀಗೌಡರು.”

“ ಹೋದು.”

“ ಗೊತ್ತು.”

“ ಆವರ ಮಗಳನ್ನು ನನ್ನ ಮಗನಿಗೆ ತಂದುಕೊಳ್ಳಬೇಕೆಂದಿದ್ದೇವೆ.”

“ ಬಹೆಳ ಸಂತೋಷ. ಗೌಡರು ತುಂಬ ಸಂ ಭಾವಿ ತರು ಎಂದು ಕೇಳಿದ್ದೇನೇ.”

“ ಒಳ್ಳೆಯ ಗುಣ, ನಡತೆ, ನಿಯತ್ತು ಎಲ್ಲಾ ಈ ಕಾಲದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಎಂದು ನಾವು ಭಾವಿಸಿದ್ದೇವೆ. ವೆಂಕಟೀಗೌಡರನ್ನು ನೋಡಿದರೆ ಆ ಮಾತ್ರ ಸುಳ್ಳು ಎನಿಸುತ್ತೇ.”

“ ಹೆಣ್ಣು ನಿಶ್ಚಯವಾಯಿತೇ ?”

“ ಆಯಿತು.”

“ ಹಾಗಾದರೆ ಬೇಗ ನಮಗೆಲ್ಲಾ ಲಾಡು, ಚಿರೋಟಿ ಹಾಕಿಸ್ತಿರಿ.”

“ ನಿಮ್ಮ ಬೈತಣವೂ ಭಾಕಿ ಇದೆ ”

“ ಇದೆಯವ್ವಾ—ತಾಗ ನಿಮಗೆ ಒಂದಳ್ಳ ಎರಡು ಬೈತಣ ನಾನು ಕೊಡಬೇಕಾಗಿದೆ.”

“ ಏಕೆ ?”

“ ನಾನೂ ಕನ್ನಾಡಿಯಾಗಿದ್ದೇನೇ. ಆಣೆಯಾದ ಕಡೆಯ ಹೆಣ್ಣು ಸಿಕ್ಕಿದರೆ ನನ್ನ ತಮ್ಮನ ಭಾವನ್ಯೆಡುನ ರಂಗಣ್ಣನ ಮದುವೆ ಮಾಡಿಬಿಡಬೇಕೆಂದಿದ್ದೇನೇ. ವೆಂಕಣ್ಣನವರು, ಅಂಬಮ್ಮನವರು ತೀರಿಕೊಂಡ ವೇಳೆಲೆ ಆ ಮನೆ ಶಾಸ್ಯನಾಗಿಹೊಗಿದೆ. ರಂಗಣ್ಣನ ಹೆಂಡತಿ, ಆ ಮನೆ ದೀರು ಹಕ್ಕಿ ಅದಕ್ಕೆ ಮತ್ತೆ ಕಳಿತುಂಬಬೇಕಾಗಿದೆ. ಈ ವಿಷಯ ಕುರಿತು ನಮ್ಮ ಮನೆಯವರು ಹಗಲೂ ರಾತ್ರಿಯೋಡಿಸುತ್ತಿದ್ದಾರೆ.”

“ ಯಾವದೋ ವಿಷಯದಿಂದ ಯಾವದೋ ವಿಷಯಕ್ಕೆ ನಾನು ಹಾರುತ್ತಿದ್ದೇನೆಂದು ತಾವು ಭಾವಿಸಬಾರದು. ಅಪ್ಪಣಿಯಾದರೆ ವೆಂಕಟೀಗೌಡರ ವಿಷಯ ಸ್ವಲ್ಪ ತಿಳಿಸುತ್ತೇನೇ.”

“ ಹೇಳಿ.”

“ ತಮಗೆ ಪುರಸತ್ತು ಇದೆಯನ್ನೇ ?”

“ ಇದೆಯವ್ವಾ—ಹೇಳಿ.”

“ ವೆಂಕಟೀಗೌಡರು ನೋಡಿಲು ಬಹೆಳ ಭಡತನದಲ್ಲಿನ್ನರು, ಚಿಕ್ಕ

ಪರಯಸ್ಸಿನಲ್ಲಿ ಗುಂಡೂ ಶ್ರೀತಿಗಳ ಅಡಿಕೆಮಂದಿರಿಗೆ ನೋಕರರಾಗಿ ಸೇರಿದರು. ಈ ಹೆಡುಗನ ಗುಣ ನೋಡಿ ಶ್ರೀತಿಗಳಿಗೆ ವಿಶ್ವಾಸ ಹುಟ್ಟಿತು. ಅರೇಳು ವರ್ಷ ಗಳಲ್ಲಿ ತಮ್ಮ ಅಂಗಡಿಯ ಪಹಿವಾಟಿನ್ನೆಲ್ಲಾ ಗೊಡರಿಗೇ ಒಷ್ಟಿಸಿದರು. ಮಂಡಿಯ ಯಾಜವನಾನ್ಯ ರ್ತ್ರೀತಿಗಳಾದ್ದರೂ ಎಲ್ಲಾ ಕೆಲಸ ಸಿರ್ವಿಸ್‌ಮತ್ತಿದ್ದವರೇ ಗೊಡರು. ಕೆಲಕಾಲಾಸಾತರ ರ್ತ್ರೀತಿಗಳು ಗೊಡರಿಗೇ, ಅಂಗಡಿಯಲ್ಲಿ ನಾಲಾಕೃತಿ ಪಾಲು ಕೊಡಲಾರೆಂಬಿಸಿದರು. ಅನು ಕಾಲಕ್ರಮೇಣ ಆರಾಣಿ ಪಾಲಾಗಿ, ಎಂಟಾಣಿಗೆ ನಿಂತಿತು. ರ್ತ್ರೀತಿಗಳ ದೊಡ್ಡವಾಗ ನರಸಿಂಹ ರ್ತ್ರೀತಿ ಪರಯಸ್ಸಿಗೆ ಬಂದು, ಅಂಗಡಿಯಲ್ಲಿ ಬಂದು ಕೂಡಲಾರಂಭಿಸಿದ. ಅವಸ್ಥಾಗೂ ಗೊಡರಿಗೂ ಆಗಾಗೆ ತಿಕ್ಕಾಟಿ ವಾಗುತ್ತಿತ್ತು. ರ್ತ್ರೀತಿಗಳ ಎರಡನೆಯ ಮಗ ವಾಸುದೇವ ಗೊಡರ ಬಗ್ಗೆ ವಿಶ್ವಾಸ ತಕ್ಷಿದ್ದ.

ಗುಂಡೂ ಶ್ರೀತಿಗಳಿಗೆ ವರಯಸ್ವಾಗುತ್ತ ಬಂತು. ಬಂದು ವರ್ಷ ಅವರು ಶ್ರೀಗೇರಿ ಸೇವೆ ಮುಗಿಸಿಕೊಂಡು ಬಂದವರೇ ಗೊಡರನ್ನು ಕರೆಸಿ, ‘ವೆಂಕಟೇ ಗೊಡ, ನನ್ನ ಕಾಲ ಸಮೀಪಿಸುತ್ತಿದೆಯೆಂದು ಕಾಣಾತ್ಮಕದೆ. ನನ್ನ ತರುವಾಯ, ನರಸಿಂಹ ನಿನ್ನ ಸರಿಂಘಾಗಿ ನಡೆಸಿಕೊಳ್ಳುತ್ತಾನೆ ಎನ್ನು ವ ನಂಬಿಕೆಯಿಲ್ಲ. ನಿನ್ನದೇ ಸ್ವೀಕಾರಕ ಮಂಡಿ ಇಡು-ನಿನಗೆ ನಾನು ಬಂಡವಾಳ ಕೊಡುತ್ತೀನೇ’ ಎಂದು ಮಂಡಿ ಇಡಿಸಿ, ಗೊಡರಿಗೆ ಸಲ್ಲಬೇಕಾಗಿದ್ದ ಹಣಕ್ಕೆಂತಲೂ ಯಚ್ಚಿಗೆ ಕೊಟ್ಟಿ ಉಳಿದ ಅಶ್ವಿಯನ್ನು ಮಕ್ಕಳಿಗೆ ವಿಭಾಗಮಾಡಿಕೊಟ್ಟಿರು. ಗೊಡರು ಸ್ವಸ್ವರೂಪ ದಿಂದ ತಮ್ಮ ಮಂಡಿ ಚೆಳಿಸಿ, ದೊಡ್ಡ ಕುಳಿವಾದರು. ಈ ವ್ಯವಸ್ಥೆಯಿಂದ ಗೊಡರು ರ್ತ್ರೀತಿಗಳ ಮಕ್ಕಳ ವಿಶ್ವಾಸವೂ ಉಳಿಯಿತು. ಇನ್ತಿಗೂ ಗೊಡರು ದಿನಕ್ಕೊಮ್ಮೆ ನರಸಿಂಹ ಶ್ರೀತಿ ಮಂಡಿಗೇ ಹೋಗಿ ಯೋಗಕ್ಕೇಮ ವಿಚಾರಿಸಿ ಕೊಂಡು, ಅವರ ಹಿತರಕ್ಕಣಿ ಮಾಡುತ್ತಿದ್ದಾರೆ.

ಗುಂಡೂ ಶ್ರೀತಿಗಳಿಗೆ ನರಸಿಂಹ ದೊಡ್ಡಮಗ, ಎರಡನೆಯವನೇ ವಾಸುದೇವ, ಮೂರನೆಯವಳಿ ಮಗಳು ರಾರದಮ್ಮ; ಮಗಳ ಲಗ್ಗಿವಾಗುವುದಕ್ಕೆ ಮುಂಚಿಯೇ ಶ್ರೀತಿಗಳು ದ್ವಾರಾಧಿನರಾದರು. ಈಗ ಇರದಮ್ಮ ಪರಯಸ್ಸಿಗೆ ಬಂದಿದ್ದಾರೆ. ನರಸಿಂಹ ಗಂಡು ಮುಡುಕುತ್ತಿದ್ದಾನೆ. ತಮ್ಮ ತಮ್ಮಂದಿರ ಭಾವಮ್ಮೆದುನನ್ನಿಗೆ ಏಕೆ ಯೋಚನೆ ಮಾಡಬಾರದು? ”

“ ಶ್ರೀತಿಗಳು ಶ್ರೀಮಂತರು-ನಾವು ಬಡವರು ಗೊಡರೇ. ಹುಡುಗ ಹೆಚ್ಚಿ ಓದಿದವನೂ ಆಲ್ಲ. ತಂದೆಯೇನೋ ಹೊಲಗದ್ದೆ ಮನೆ ಮಾಡಿಟ್ಟಿ, ಹೋಗಿ ದ್ವಾರೆ. ಹುಡುಗನೂ ಯೋಗ್ಯ. ಒಕ್ಕಲುತನ ಮಾಡಿಕೊಂಡಿದ್ದಾನೆ.”

“ಶ್ರುತಿಗಳ ಮನೇಯವರು ಈರೂಪ ಬಡತನ, ಶ್ರೀಮಂತಿಕೆ ನೋಡುವ ವರರಲ್ಲ ಸಾಮ್ಮಿ. ಇಂದಿಗೂ ಅವರದು ತುಂಬಿದ ಮನೆ. ಒಬ್ಬ ಅಡಿಗೆಯನ್ನು ಕೂಡಾ ಇಟ್ಟುಕೊಂಡಿಲ್ಲ. ನರಸಿಂಹ, ವಾಸು ಹೆಂಡತಿಯರೇ ಅಡಿಗೆ ಕೇಲಸ ಮಾಡುತ್ತಾರೆ. ಶಾರದಮೃನ್ನನ್ನು ನಾನು ಮಗುವಿನಿಂದಲೂ ನೋಡುತ್ತಿದ್ದೇನೆ. ಬಲು ಒಳ್ಳೆಯ ಸ್ವಭಾವ. ನನ್ನ ದೃಷ್ಟಿಯಲ್ಲಿ ಈ ಸಂಬಂಧ ತನಗೆ ಯೋಗ್ಯವಾಗಿದೆ.”

“ಆಗಲ್ಲಿ-ಪ್ರಯತ್ನಿಸಿ ನೋಡೊಣ ಗೌಡರೇ.”

“ನಾಳೆ ನಾಡಿದ್ದು ನರಸಿಂಹನನ್ನು ಸಿಮ್ಮನ್ನು ನೋಡಲು ಹೇಳುತ್ತೇನೆ.”

“ಹೇಳಿ. ಹುಡುಗನನ್ನೂ ಕರೆಸುತ್ತೇನೇ-ಅವರೂ ನೋಡಲಿ. ಮತ್ತಾನು ಬಂಧವಿದ್ದರೆ ಸಂಬಂಧ ಕೂಡಲಿ.”

ರಾಮಣ ಗೌಡರು ಮೇಲಕ್ಕೆಳಲು,

“ಇದೇನು ಗೌಡರೇ ಹೊರಟುಬಿಟ್ಟಿರಿ. ನಮ್ಮ ಮನೇಯಲ್ಲಿ ಒಪ್ಪತ್ತು ಉಂಟಿನೂಡುವುದಿಲ್ಲನೇನು ?”

“ದೊಡ್ಡಿ ಉಂಟಕ್ಕೆ ಬಧ್ಯತ್ವೇನಿಸಿ ನಾಮ್ಮಿ-ಇವತ್ತು, ಕ್ವೇಮಿಸಬೇಕು. ನಾನು ಉರಿಗೆ ಹೊರಟಿದ್ದೇನೇ-ಈವು ನಮ್ಮ ಉರಿಗೆ ಬರುವುದು ಯಾವಾಗ ?”

“ಚೆಂಗಕೂರು ಡಿಸ್ಟ್ರಿಕ್ಟ್‌ಗೆ ಬ್ರಾಸ್‌ನರ್ರ ಆದರೆ ಸಿಮ್ಮಾರ್ಕಿಗೆ ಬರಲೇ ಚೇಕಾಗುತ್ತದೆ.”

“ನಮ್ಮ ಕಡೆ ಚೇಗ ಬಂದುಬಿಡಿ ನಾಮ್ಮಿ.”

“ನನ್ನ ಕೈಯಲ್ಲಿ ಏನಿದಿ ಗೌಡರೇ ” ಎಂದ.

ರಾಮಣ ಗೌಡರು ನಮಸ್ಕರಿಸಿ ಅಲ್ಲಿಂದ ಬೊರಟರು.

ಅವರನ್ನು ಬೀಳೊಳ್ಳಿಟ್ಟಿ, ಮೇಲೆ ಹೆಂಡತಿಯನ್ನು ಕರೆದು ಮೈಲಾರಯ್ಯ ಎಲ್ಲ ವಿಷಯ ತೀಳಿಸಲು, ಹರ್ಷಗೊಂಡ ಜಾನಕಮ್ಮು,

“ಶ್ರುತಿಗಳ ಮನೆ ವಿಷಯ ನಾನೂ ಕೇಳಿದ್ದೇನೆ. ಜನ ಬಹಳ ಒಳ್ಳೆಯವರಂತಿ. ರಂಗಣ್ಣನಿಗೆ ಈ ಸಂಬಂಧ ಕುದುರಿಸಿ. ನೀವೇ ಅವನಿಗೊಂದು ಕಾಗೆದ ಬರೆದು ಇಲ್ಲಿಗೆ ಕರೆಸಿ ” ಎಂದಳು.

“ಈಗಲೇ ಬೇಡ ಜಾನಕಿ-ನರಸಿಂಹ ಶ್ರುತಿಗಳು ಬಂದು ಮಾತಾಡಿ ಕೊಂಡು ಹೋಗೆಲಿ. ವೊದಲು ನಿನು ಹೊಣ್ಣ ನೋಡು. ನಿನಗೆ ಹುಡುಗಿ ಒಷ್ಟಿಗೆಯಾದರೆ, ಮಾತು ಮುಂದುವರಿಸೊಣ ” ಎಂದ.

೨೬

ನಿಶ್ಚಯಪೂರ್ವದ ಜಟಿಲವರ್ಚಿಕೆಗಳು ಆರಂಭವಾದವು.

ಸರಸಿಂಹ ಶ್ರೀತಿ ಬಂದು ಮೈಲಾರಯ್ಯನನ್ನು ಕಂಡು ಮನೆಗೆ ಆಹಾರನಿಸಿದೆ.

ಮೈಲಾರಯ್ಯ, ಜಾನಕಮ್ಮ ಅವರ ಮನೆಗೆ ಹೋಗಿ ಹೆಣ್ಣು ನೋಡಿ ಕೊಂಡು ಬಂದರು.

ಕೂಡಲೇ ಕಾಗದ ಬರೆದು ರಂಗಣ್ಣ, ಸುಭದ್ರು, ಶಾಮನನ್ನು ಕರೆಸಲು ಜಾನಕಮ್ಮ ಒತ್ತಾಯ ಮಾಡಿದಳು.

ಮೈಲಾರಯ್ಯನ ಪತ್ರ ಕೈ ಸೇರಿದ ಕೂಡಲೇ ರಂಗಣ್ಣ ಬೆಂಗಳೂರಿಗೆ ಬಂದ. ಸುಭದ್ರಾ ಹೊರಡಲು ಸಿದ್ಧವಾಗಿದ್ದಳು.

“ನನಗೆ ರಜಾ ಸಿಕ್ಕುವುದಿಲ್ಲ. ನೀನೂ ರಂಗಣ್ಣ ಹೋಗಿಬಿನ್ನಿ”

ಎಂದು ರಾಮ ಹೇಳಬಿಟ್ಟೇ.

ಸುಭದ್ರಾ ತಮ್ಮನೊಂದಿಗೆ ಶಿವಮೋಗ್ಗಗೆ ಪ್ರಯಾಣ ಬೆಳಸಿದಳು.

ತಂಗಿಯನ್ನು ಹಾದಿಕೆವಾಗಿ ನಾವುಗತಿಸಿದ ಜಾನಕಮ್ಮ ಮನುವನ್ನು ಎತ್ತಿಕೊಂಡು ಅಪ್ಪಿ ಮುದ್ದಾಡುತ್ತಾ,

“ಎಹು ಬೆಳೆದುಬಿಟ್ಟೇ ಇದು—”

ಎಂದು ಸುಭದ್ರೆಯನ್ನು ದಿಟ್ಟಿಸಿ ನೋಡಿ,

“ಮಗ ಆಗ್ಗಿಲ್ಲಾಂತ ಯೋಚಿಸಿದ್ದೇ—ತು ಸಾರೆ ಮಗನೇ ಹುಟ್ಟುತ್ತಾನೆ ಮನ್ಮನ್ನಿರು” ಎಂದಳು.

“ನನಗೇಕೋ ಭಯವಾಗತ್ತಿ ಆಕಾಶ್.”

“ಭಯವೇಕೇ ಹುಟ್ಟಿ—ಈ ಸೆಲ ಬಾಣಂತನ ನಾನು ಮಾಡಿಇನಿ”

ಎಂದು ತುಂಬಿದ ಬಶರಿಯನ್ನು ಪ್ರಿಕೊಂಡು,

“ಸುಭದ್ರಾ—ಸಿಮ್ಮಮ್ಮನ್ನು ನಾನು ತಂದುಕೊಡಲಾರೆ ಕಣೇ—ಆನರಿ ದ್ವಿದ್ವರೇ....”

ಸುಭದ್ರೆಯೂ ಕಣ್ಣೇರ್ಗರೆಯುತ್ತೇ,

“ನೀವು ಇರುವಾಗ ಸಹಿತೆನ್ನ ಕೊರತೆ ಅಕ್ಕಾ” ಎಂದಳು.

ಜಾನಕಮ್ಮೆ ಶ್ರೌತಿಯವರ ಮನೆಯಲ್ಲ ವಿವಯ, ಶಾರದೀಯ ವಿವಯ
ವಿವರಿಸಿದ ಮೇಲೆ ಸಂತೋಷಭರಿತಾದ ಸುಭದ್ರಾ,

“ನನ್ನ ಮನೆ ನಿಲ್ಲಿಸಿಲಿ-ನನ್ನ ತಾರು ಮನೆ ನಿಲ್ಲಿಸುತ್ತಾ ಇದ್ದೀರಿ-
ನಿಮ್ಮ ಮಣ ಯಾವ ಜನ್ಮಕ್ಕೆ ನಾನು ತೀರಿಸಲಿ ಅಕ್ಕಾ.”

“ನನಗೊಬ್ಬ ಪ್ರಪ್ರಿಯ ತಮ್ಮ ಇದ್ದಢರೆ ಮನೂನ ಅವನಿಗೇ ತಂದು
ಕೊಂಡು ಬಿತ್ತಿದ್ದೆ ಇಂದಿ-ಒಂಟಿಬಡಕಿ ಹಾಗೆ ಮಪ್ಪದೆ-ಒಂಟಿಬಡಕಿ ಹಾಗೆ
ಬಾಳ್ತಾ ಇದ್ದೀನಿ.”

“ನೀವು ಕಣ್ಣಲ್ಲಿ ನೀರು ಹಾಕಬೇಡಿ ಅಕ್ಕಾ-ನಾನು ನೋಡಲಾರೆ.
ನಾನಿಲ್ಲವೇ ನಿಮ್ಮ ಮಗಳು-ರಂಗಣ್ಣ ನಿಮ್ಮ ಮಗ ಅಲ್ಲವೇ ?”

ಸಮಾಧಾನ ತಂದುಕೊಂಡ ಜಾನಕಮ್ಮೆ,

“ನನ್ನ ಬುದ್ಧಿಗೇನು ಮಂಕು ಬಂತು ಹೇಳು. ತುಂಬಿದ ಬಸುರಿ-ಆಯಾಸ
ಪಟ್ಟಕೊಂಡು ಬಂದಿದ್ದೀ-ನಿನಗೊಂದು ಕವಾ ಹಾಲು ಕೊಡದೆ ಅಳುತ್ತಾ
ಕೂತಿದ್ದೀನಲ್ಲಾ-ಒಳಗೆ ಬಾ ಸುಭದ್ರಾ”

ಎಂದು ಸುಭದ್ರನನ್ನು ಮನುವನ್ನು ಒಳಕ್ಕೆ ಕರೆದುಕೊಂಡು ಹೊಡಳು.

ಎರಡು ದಿನಗಳ ತರುವಾಯ “ಕ ನಾಯ ವಿ ಈ ಕ್ಷೇತ್ರ ಸೇಯ ಕೆಲಸವೂ
ಮುಗಿಯಿತು.

ನರಹರಿಶಾಸ್ತ್ರಿಗಳೇ ಗಂಡು, ಹೆಣ್ಣಿನ ಜಾತಕಗಳನ್ನು ನೋಡಿ ದಾಂವ
ತ್ಯಾನುಕೂಲ ಚೆನ್ನಾಗಿದೆಯಿಂದರು.

ಮೈಲಾರಯ್ಯ, ಎಲ್ಲರ ಆಭಿಪ್ರಾಯ ತಿಳಿದು ನರಸಿಂಹ ಶ್ರೌತಿಗೆ ಒಪ್ಪಿಗೆ
ಯನ್ನಿತ್ತ.

ಅದೇ ವಾರದಲ್ಲಿ ಶ್ರೌತಿ ‘ಲಗ್ಗನಶ್ರೀಕಾ ಸಮಾರಂಭ’ ಏರ್ಫಡಿಸಿದ.
ಚೈತ್ರಮಾಸದಲ್ಲಿ ಲಗ್ಗನಿಕ್ಕೆಯವಾಯಿತು.

ಶ್ರೌತಿ ಬೀಗರು, ಬೀಗಿತ್ತಿ, ಭಾವಮೈದುನ್ನಿಗೆ ಬೈತಣ ಏರ್ಫಡಿಸಿದ.

ಸುಭದ್ರಾ, ರಂಗಣ್ಣ ಬಂದಿದ್ದ ಕೆಲಸ ಮುಗಿದಿತ್ತು.

ಅವಳು ಹೊರಡಬೇಕೆಂದು ಚಡವಡಿಸಲು,

“ಬಂದು ಇನ್ನೂ ಒಂದು ವಾರವಾಗಿಲ್ಲ-ಇನವಸರವೇ ? ಭಾನುವಾರ
ಅವರಿಗೂ ರಚಾ ಇರತ್ತೀ-ಎಲ್ಲರೂ ಜೊಗಿಗೆ ಹೊಗಿಬರೋಣ. ಶಾರದನನ್ನಿ
ಜತೆಯಲ್ಲಿ ಕರೆದುಕೊಂಡು ಹೋಗೋಣ.”

“నాను బహచ దివస నిల్లున కాగిల్ల ఆక్ష్య-ఆవరు కోప మాడికొళ్ళత్తారే.”

“నీను ఇల్లిద్దరి శామునిగే కోపవేఏ ?”

“సోఎలూరినల్లే నాను నిమగొందు మాతు హేళ్డి. ఆగ నీవు నన్నే బయ్యబిట్టరి.”

“ హోదు.”

“ అదన్నే ఈగలూ డేళబేకాగిడి.”

“ శామునిగేకి బంతే ఈ సణ్ణ బుద్ధి.”

“ తరకారిగే ఒండాణి హేళ్ళు లుచ్చిపూపాడిదరే సిడగుట్టుత్తారే- మనెముండి బళి, రిబ్బన్, ఆటిద సాపూమానుగళన్ను మారువవరు సుళ దరే మనూ ఆవరన్ను ఒళగి కరెదుకోందు బరుత్తాళి. మగూగే ఒందు రిబ్బన్ తెగేదుకోట్టరే, ఒందు దినవెల్లూ జగళ కాయ్యారక్కు. ననగే, మనూగే అన్న హాకుప్పదు శూడ ఆవరిగే భారవాగిడి- కేలవు దివసగళ హిందే . రంగణ్ణ ‘ కండాయ క ట్టు బే కాగిడే. హణ స్పృహి సాలదాగిడే. ముఖత్తు రూపాయి చళిసికొడు. ఆలూగెడై ఘసలు బందిడి-అదన్ను మారి హణ కళిసికొడుత్తేనే ’ ఎందు కాగడ బరేడ. తింగళ లుచ్చిగే ఆవరు కోట్టిద్ద దుడ్డు నన్న హత్తిర ఇత్తు-మునప్పు రూపాయి నాను రంగణ్ణనిగే చళిసికొట్టి. మని లుచ్చిగే హణ నాల దాయితు-ఆవరన్ను కేళిడే. ఆదచ్చై రంప రందాథంత మాడి నమ్మమ్మ ఆప్పున కులకేఇటియన్నెల్లూ తొశేదుబిట్టదు. హిగాదరే నాను పూర్ణిసు వుదు హేగే జొనకచ్చే. నన్న సౌభాగ్యచ్చే ఇంం ఒండాయితు.”

“ కణ్ణేరినల్లి కృతోళియమువుదు నమ్మ జాయిమానక్కే ఒంయద్దు- కోఱగలి సుమ్మిసిరు. ఇల్లిగి శాము బరలి....”

“ నీవు ఏనూ అన్న బేడి ఆక్ష్య-ఆదన్నే దొడ్డుదు మాడికోండు నన్న పూర్ణ హిందుత్తారే.”

ఆ ఆసకూయశ స్థుతి నేనేదు జానకమ్మ మమ్మలు మరుగిదళు.

“ భానువారదవరిగూ ఇద్దు బిడు. నాను ఆవర కృయల్లే శాము సిగే కాగడ బరేకి కాకిసుత్తేనే. సోమవార ప్రయాణ మాడిద రాయితు.”

ಜೋಗಿಗೆ ಮೊದಲೇ ತಿಳಿ, ಮೈಲಾರಂತ್ರ ಎಲ್ಲ ನ್ಯಾವಸ್ಥೆಯನ್ನೂ
ಮಾಡಿದ.

ಭಾಸುವಾರ ಬೇಳಿಗೆ ಜಾನಕಮ್ಮು, ಸುಭದ್ರಾ, ರಂಗಣ್ಣ, ಮೈಲಾರಂತ್ರ
ಮನೆಬಿಟ್ಟು ಹೊರಟು, ಶ್ರುತಿಗಳ ಮನೆಗೆ ಹೋಗಿ ರಾರದೆಯನ್ನು ಜಡಿಯಲ್ಲಿ
ಕರೆದುಕೊಂಡು ಜೋಗಿಗೆ ಹೊರಟು.

ಜೋಗಿದ ಪ್ರಕೃತಿ ಸೌಂದರ್ಯ ನೋಡಿ ಎಲ್ಲರೂ ವಿಸ್ತೃಯಗೊಂಡರು.
ನಾಲ್ಕು ಕಡಸಲಿನಿಂದ ಒಂದೇ ಸಮನಾಗಿ ಸುರಿಯುತ್ತಿದ್ದ ಅಮೃತವರ್ಕ ಕಂಡು
ನ್ಯಾಳಕಿತನಾದ ಮೈಲಾರಂತ್ರ.

“ಆಕಾಶದಿಂದ ಭಗವದ್ವಪುತ್ರ ಸುಪರಂತುತ್ತಿದೆ—ನಾವು ಅದನ್ನು ಸ್ವೀಕರಿಸು
ತ್ತಿಲ್ಲ ಅಪ್ಪೇ !” ಎಂದ.

ಜೋಗಿದಲ್ಲಿಯೇ ಉಂಟಿನಾಡಿ ಎಲ್ಲರೂ ಸಾಯಂಕಾಲ ಶಿವಮೋಗ್ಗಗೆ
ಹಿಂದಿರುಗಿದರು.

ಸೋಮವಾರ ಸುಭದ್ರಾ, ರಂಗಣ್ಣ ಹೊರಟುನಿಂತರು.

ತಂಗಿಮೆ ಹಣೆಗಿಟ್ಟು ಅರಶಿನ ಕುಂಕುಮ, ತಾಂಬಾಲ ಕೊಡುತ್ತಾ,
ಜಾನಕಮ್ಮು ಒಂದು ಸೀರೆ ಓದಿಸಿದಳು.

“ಈಗ ನನಗೇರುಕ್ಕೂ ಸೀರೆ.”

“ತೋರುಮನೆಗೆ ಬಂದ ಮಗಳನ್ನು ಎಂಥಾ ಬಡವರೂ ಬರಿಗ್ಯಾಯಲ್ಲಿ
ಕಳಿಸಿಕೊಡುವುದಿಲ್ಲ ಸುಭದ್ರಾ.”

ಎಂದು ಹೇಳಿ ಅವಳ ಕೈಯಲ್ಲಿ ಇಪ್ಪತ್ತೆಣ್ಣು ರೂಪಾಯಿಗಳನ್ನಿಟ್ಟು,

“ಮನೂಗೆ ಸೀನೇ ಯಾವದಾದರೂ ಒಟ್ಟು ಹೊಬಿಸಿ ಹಾಕು” ಎಂದಳು.

೨೦

ಶಾಸ್ತ್ರಿಗಳ ಗೀತಾವಾತ ಅವಿಚ್ಛಿನ್ನವಾಗಿ ಸಾಗಿತ್ತು.

ಎರಡನೇಯ ಶ್ರೀನೂಜ ಮುಗಿಯುವ ವೇಳೆಗೆ ಅವರು ಹಣಸ್ವೀರದು ಅಧಾರ್ಯಯಗಳನ್ನು ಪ್ರಮೇಯಿಸಿದ್ದರು.

“ ಇನ್ನು ಉಳಿದಿರುವುದು ಆದ್ಯಾಯಗಳಲ್ಲವೇ ಶಾಸ್ತ್ರಿಗಳೇ ”

ಎಂದು ಮೈಲಾರಯ್ಯ ಒಂದು ದಿನ ಕೇಳಿದ.

“ ಹೋದು.”

“ ಇವು ಮುಗಿಯುವುದಕ್ಕೆ ಇನ್ನೆಷ್ಟು ದಿನವಾಗಬಹುದು.”

“ ಒಂದೆರಡು ತಿಂಗಳಲ್ಲೇ ಮುಗಿಸಬಹುದು—ಏಕೆ ?”

“ ಶೈತ್ಯಮಾಸದ ವೇಳೆಗೆ ಮುಗಿದರೆ ವಿವಾಹವೂವರ ‘ ಗೀತಾಮಂಗಳ ’ ಮಾಡಬೇಕೆಂದು ನನ್ನ ಸಂಕ್ಷಿಪ್ತಿ.”

“ ಆಗತ್ಯವಾಗಿ ಆಗಲಿ ”

“ ಮುಂದೆ ಯಾವದನು ಆರಂಭಿಸುತ್ತಿರಿ ?”

“ ಉಂಟಾವತ್ತು ಗಳು. ಕರದಿಂದೇ ಆರಂಭಿಸಬೇಕೆಂದಿದ್ದೇನೇ.”

“ ಹಾಗೇ ಮಾಡಿ—ಇನ್ನೊಂದು ವಿವರ....

“ ಅಪ್ಯಂತ್ಯಾಗಲಿ.”

“ ರಂಗಣಿನ ಮದುವೆಯ ಪೌರೀಹಿತ್ಯ ತಾವೇ ಒಪ್ಪಿಕೊಳ್ಳಬೇಕು.”

“ ನಾನು ಸಾಮಾನ್ಯವಾಗಿ....

“ ಆದನ್ನು ನಾನು ಬಲ್ಲಿ ಶಾಸ್ತ್ರಿಗಳೇ. ನನ್ನ ವಿದ್ಯಾಗುರುಗಳಾದ ತಾವು ಇದನ್ನು ನಡೆಸಿಕೊಟ್ಟಿರೆ ನನಗೆ ಅಪಾರ ಸರ್ಥೀಕರಣವಾಗುತ್ತದೆ.”

“ ಸಮ್ಮ ಇಚ್ಛಿಯಂತೆಯೇ ಆಗಲಿ.”

“ ತಮ್ಮ ಗೀತಾಪಾಠದಿಂದ ನನಗೆ ನಿಧಿ ದೊರೆತಿದೆ ಶಾಸ್ತ್ರಿಗಳೇ ?”

“ ನಿಧಿಯೇ ?”

“ ಹೂ—ಮನೆಂಬಾಂತಿ ! ಅದಕ್ಕಿಂತ ದೊಡ್ಡ ನಿಧಿ ಇದೆಯೇ ?”

“ ಜ್ಯಾನಪಿವಾಸುಗಳಾದ ಸ್ವಮಗೆ ಪಾಠ ಹೇಳಿ ನಾನು ಧನ್ಯನಾದೆ ಮೈಲಾರಯ್ಯ. ಭಗವದ್ಗೀತೆ ಸಿಮಗೆ ಹೊಸದಾಗಿ ಏನೂ ಹೇಳಲ್ಲ-ಅಲ್ಲಿರುವ ತತ್ತ್ವಸಾರವೆಲ್ಲಾ ನಿಮ್ಮ ದೃದ್ಘತಾಗಿತ್ತು-ಸುಪ್ರವಾಗಿದ್ದ ಆ ಚೀತನವನ್ನು ಗೀತೆ ಜಾಗತಗೋಳಿಸಿತು. ಭಗವಂತ ಹನಿನೆಂಟನೆಯ ಇಧ್ಯಾಯದಲ್ಲಿ ಅಪ್ಯಂತ ಕೊಡಿಸಿದ್ದಾನೆ,

‘ ಇದೆಂ ತೇ ನಾತಹಸ್ತಾಯ
ನಾಭಚಾತ್ಯಾಯ ಕೆದಾಜನ
ನ ಜಾತುತ್ವಾಷವೇ ವಾಚ್ಯೇ
ನ ಜೆ ಮಾರ್ಯ ಯೋಽಭ್ಯಸ್ಥಾಯಿತಿ ’

ತವಸ್ಸಿಯಲ್ಲದವನಿಗೂ, ಭಕ್ತನಲ್ಲದವನಿಗೂ, ಕೇಳಲಿಜ್ಞಿಯಲ್ಲದವನಿಗೂ ಇದನ್ನು ಹೇಳಬೇಡ ಎಂದು ಭಗವಂತ ಎಚ್ಚರಿಕೆಯಿತ್ತಾನೆ.—ನಿಮ್ಮ ಸಂಸ್ಥಾರೆ ದೊಡ್ಡದು-ಇತರರು ಆನೇಕ ವರ್ಣಗಳಲ್ಲಿ ಸಾಧಿಸಲಾಗದುದನ್ನು ಕೆಲವೇ ತಿಂಗಳಲ್ಲಿ ಸಾಧಿಸಿರುವರಿ.”

“ ಏನು ಸಾಧಿಸಿದ್ದೇನೆ ಶಾಸ್ತ್ರಿಗಳೇ-ಏನು ಸಾಧಿಸಿದ್ದೇನೆ. ನನ್ನ ಅಪರಿವಿತ ಅಜ್ಯಾನವನ್ನು ನೆನಸಿಕೊಂಡರೆ ದುಃಖವಾಗುತ್ತದೆ. ಈ ಜನ್ಮದಲ್ಲಿ ನಾನು ಬೆಳಕು ಕಾಣವೇನೇ ಎಂಬ ಆಧ್ಯೇರ್ಯ ಮೂಡಬ್ಬತ್ತದೆ. ನಂಗಿ ಕೆಲವು ಬಂಧನಗಳಲ್ಲದಿದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅಧ್ಯಾತ್ಮ ಸಾಧನೆಗೇ ಎಲ್ಲಾ ಕಾಲನನ್ನೂ ವಿಸಿಯೋಗ್ಯಸುತ್ತಿದ್ದೆ.”

“ ಕೆಲಸಕ್ಕೆ ರಾಜೀನಾಮೆ ಕೊಟ್ಟು ನೀವು ಸಾಧನೆ ಮಾಡಬೇಕಾಗಿಲ್ಲ. ಮೈಲಾರಯ್ಯನವರೇ. ಭಗವಂತ ಹೇಳಿರುವಂತೆ ‘ ಯೋಗಃ ಸುಕರ್ವಸು ಕೌಶಲಂ’ ಫಲಾಪೇಕ್ಷೇಯಿಲ್ಲದೆ ನಮ್ಮ ನಮ್ಮ ವೃತ್ತಿಗಳನ್ನು ಶ್ರದ್ಧೆಯಿಂದ ಅನುಸರಿಸುವುದೇ ಯೋಗ.”

“ ಫಲಾಪೇಕ್ಷೇಯಿಲ್ಲದೆ ವೃತ್ತಿಗಳನ್ನು ಅನುಸರಿಸುವುದು ನೇಗೆ? ಕ್ರಿತು ಪ್ರಾಣವಾದ ವೃತ್ತಿಯಲ್ಲಿ ಫಲಾಪೇಕ್ಷೇ ವೃತ್ತಾಪ್ಯಕ್ತವಾಗಿ ಸೇರಿಕೊಂಡಿಲ್ಲವೇ?”

“ ಫಲಾಪೇಕ್ಷೇಯಿಲ್ಲದೆ ನಾವು ಬದುಕುನ್ನದು ಹೇಗೆ-ಬದುಕದಿನ್ನರೆ ಸಾಧನೆ ಮುಂದುವರಿಸುವುದು ಹೇಗೆ ಎಂದು ಕೆಲವರು ಕೇಳುತ್ತಾರೆ. ಭಗವಂತ ಫಲ ಶಬ್ದಕ್ಕೆ ವಿಶಿಷ್ಟಾರ್ಥ ಕೊಟ್ಟಿದ್ದಾನೆ. ಜೀವಧಾರಕೆ ಮಾಡಲು ಅವಶ್ಯಕವಾದ ಅನ್ನ ವ್ಯಾನ ನುಷ್ಟಲು ಆಗತ್ಯವಾದನ್ನು ಬಟ್ಟಿ ಇವು ಫಲಗಳೆನಿಸಿಕೊಳ್ಳುವುದಿಲ್ಲ—

ಕೇವಲ ಆ ವ ಶ್ರೀ ಕ ತೆಗ ಳು. ತನೆಗೆ ಅವಶ್ಯಕವಾದುದಕ್ಕಿಂತಲೂ ಹೆಚ್ಚಿಗೆ ಯಾವನು ಆವೇಸ್ತ್ವಸುತ್ತಾನೋ, ಸಂಗೃಹಿಸುತ್ತಾನೋ ಆಗವನು ಪ್ರಪಂಚಿಯಾಗುತ್ತಾನೆ. ಆ ದುರಾಶೀಯನ್ನು ಮನುಷ್ಯ ಶೈಕ್ಷಣಿಕೆಂದು ಭಗವಂತನ ಸಂದೇಹ.— ಪ್ರಶ್ನಿಯಲ್ಲಿ ತಾವು ಆನುಸರಿಸುತ್ತಿರುವ ಮಾರ್ಗವೇ ನಾಧನಮಾರ್ಗ. ಜಗತ್ತು ಮನ್ನು ಡೆಯಲು ಸೂರ್ಯನೂ ಬೇಕು—ಚಂದ್ರನೂ ಬೇಕು; ಶಿಕ್ಷಕನೂ ಬೇಕು, ರಕ್ಷಕನೂ ಬೇಕು. ವಿಶ್ವಜೀವನವೇ ಒಂದು ಹೂವಾಲೆಯಿದ್ದಂತೆ. ಮಾಲೆಯನ್ನು ಕಟ್ಟಿಪುಡಕ್ಕೆ ನಾವು ಬಗಿಬಗಿಯ ಹೂಗಳನ್ನು, ಎಲೆಗಳನ್ನು ಉವಯೋಗಿಸುತ್ತೇವೆ. ಆಯೆಲ್ಲ ಹೂಗಳು, ಎಲೆಗಳು ಒಟ್ಟುಗೂಡಿದ್ದರಿಂದಲೇ ಮಾಲೆ ಶೋಭಾಯಮಾನವಾಗುತ್ತದೆ. ಪ್ರತಿಯೊಬ್ಬ ಮಾನವ ಅವನ ವೃತ್ತಿ ಒಂದೊಂದು ಹೂವು, ಎಲೆಯಿದ್ದಂತೆ. ಅವುಗಳನ್ನು ಕೋಡ ಮೇಲೆ ಭಗವಂತನ ಶ್ರೀಕಂಠಕ್ಕೆ ಆರ್ಥಿತವಾಗುತ್ತದೆ.”

ಮೈಲಾರಂತ್ಯನ ಕಣ್ಣ ಗಳಿಂದ ಆನಂದಭಾವವುಗಳುದರಿದವು.

ಶಾಸ್ತ್ರಿಗಳ ಮನೋಜ್ಞ ಉಪಮಾನವನ್ನು ಕುರಿತು ಚಿಂತಿಸುತ್ತಾ,

“ ವೃತ್ತಿ, ಸತ್ಯವನ್ನು ಕೂಡಿಸುವುದು ಸಾಧ್ಯವೇ ಶಾಸ್ತ್ರಿಗಳೇ ?”

“ ಸಾಧ್ಯ—ಕಷ್ಟಸಾಧ್ಯ—ನಮ್ಮ ಪ್ರತಿಯೊಂದು ನುಡಿ, ನಡೆಗೂ ಸತ್ಯವೇ ಒರೆಗಲ್ಲು. ಸತ್ಯಸಾಧಕ ಹಲವು ಎಡರು ತೋಡರುಗಳನ್ನು ಹಾಯಬೇಕಾಗುತ್ತದೆ. ಅವನ ತಪಸ್ಸನ್ನು ಭಂಗಗೊಳಿಸಲು ದೃತ್ಯಕಕ್ಕಿಗಳು ಪ್ರಯತ್ನಿಸುತ್ತವೆ. ದೇವತೆಗಳು, ಹುಷಿಗಳು ತಪಸ್ಸಿಗೆ ಕುಳಿತಾಗ ಅಸುರರು ಒಂದು ತಪಸ್ಸನ್ನು ಕೆಡಿಸುತ್ತಿದ್ದರು ಎಂದು ಪುರಾಣಗಳು ಹೇಳಲ್ಪವೇ—ಆದರೆ ತಾತ್ಪರ್ಯವೇ ಇದು. ದೃವಾಸುರ ಕಾಳಗ ಕೇವಲ ಪುರಾಣ ಘಟನೆಯಲ್ಲ—ನಿತ್ಯ ನಮ್ಮ ಅಂತರಂಗದಲ್ಲಿ ದೃವಾಸುರ ಕಾಳಗ ನಡೆಯುತ್ತಿರುತ್ತದೆ. ಭಗವದ್ಗೀತೆಯ ಹದಿನಾರನೆಯ ಆಧಾರಯದಲ್ಲಿ ಈ ವಿವರ ಕಾಲಂಕಣವಾಗಿ ಚರ್ಚಿಸಲ್ಪಟ್ಟಿದೆ. ಆಸುರೀ ಶಕ್ತಿಯೊಂದಿಗೆ ಸೇಣಿಸಿ ಆದನ್ನು ದಮನಿಸುವದೇ ಯೋಗಿ.”

ಮೈಲಾರಂತ್ಯನ ಹೃದಯದಲ್ಲಿ ಮಿಡಿಯುತ್ತಿದ್ದ ಒಂದು ಅನುಮಾನ ಪರಿಹಾರವಾಗಿತ್ತು ಆವನು ಪ್ರಸನ್ನವದನಾಗಿ,

“ ನನ್ನ ಕಣ್ಣವನುಂದೆ ಸಾಲುಗಟ್ಟಿ ನಿಂತಿರುವ ಮಾಯೆಯ ತೆರೆಗಳು ಜಾರುತ್ತಿವೆ— ನಷ್ಟೇನ್ನೋ ವೋಹ, ಸ್ತುತಿಲಂಜಾಂ ” ಎನ್ನುವ ಕಾಲ ಬೇಗ ಬರಲಿ ಎಂದು ತಾವು ಹರಸಬೇಕು ” ಎಂದರು.

ಶಾಸ್ತ್ರಿಗಳು ಗಂಭೀರವಾಗಿ ‘ ತಥಾಸ್ತು ’ ಎಂದರು.

೨೮

ರಂಗಣ್ಣನ ಪದುವೇಯ ದಿನ ಸಮೀಪಿಸಲು, ತಪ್ಪಣಿಗೆ, ಅವನ ಭಾವಿತ ತತ್ತ್ವಗೆ ಉಡುಗೊರೆ ಕೊಳ್ಳುವ ಬಗ್ಗೆ ಶಾಮನ ಮಹಿಂತಲ್ಲಿ ದೊಡ್ಡ ಜಿಬ್ಬಾಸೆ ಎದ್ದಿತು.

ಗಂಡಿಗೆ ಒಂದು ಜತೆ ಪಂಚಿ, ಹೆಣ್ಣಿಗೊಂದು ರವಿಕೆ ಕಣ ಸಾರು ಎಂದು ಶಾಮ ಸೂಚಿಸಿದ್ದ.

ಸುಭದ್ರು ತೃಪ್ತಿಭಾಗದೀ,

“ನನಗೆ ಇರುವನನು ಇಬ್ಬ ತವ್ಯ—ನನ್ನ ತಾರು ಮನೆಯಲ್ಲಿ ಮೇಲಿಂದ ಮೇಲೆ ಮಂಗಳ ಕಾಯ್ದಿಗಳು ಆಗುವ ಸಂಭವವಿಲ್ಲ. ಈ ಸಮಯದಲ್ಲಿ ನಾವು ಕ್ಷೇತ್ರದಿತ ಮಾಡಬಾರದು.”

“ಏನು ವಾಡಬೇಕೆಂದು ನಿಸ್ನ ಆಹೇಕ್ಕೆ?”

“ರಂಗಣ್ಣನಿಗೆ ಒಂದು ಜತೆ ಪಂಚಿ, ಒಂದು ಒಕ್ಕೀಯ ಕೊಟ್ಟಿ; ಶಾರದೆಗೆ ಒಂದು ಭಾರಿ ಸೀರೆ ಕೊಡಬೇಕು.”

“ಅವನ ಮಾನನ ಮನೆಯವರು ಅಸುಖಾಲಂಕಾರದ್ದರೆ. ಅವರು ಬೇಕಾದದ್ದು ಕೊಡುತ್ತಾರೆ”

“ಅವರು ಕೊಡುತ್ತಾರೆಂದು ನಾವು ಸುಮೃದ್ಧಿರುವುದೇ?—ಅವರಿಗೆ ಸರಿ ಸಮನಾಗಿ ನಾವು ನಡೆದುಕೊಳ್ಳಬೇಡವೇ?”

“ಹುಲಿ ನೋಡಿ ನರಿ ಬರೆ ಹಾಕಿಕೊಂಡಿತಂತೆ!”

“.....”

“ಹೆಣ್ಣಿಗೆ ಒಡವೆ, ವಸ್ತು ಇಡಬೇಕು. ಈ ವಿಕರಸ್ಸೆಲ್ಲಾ ಸಮೃದ್ಧಿ ವೂರ್ಯೆಷುಪುದಿಲ್ಲವೇ? ಅವನೂ, ನಾನೂ ಇಬ್ಬರೂ—ಎರಡೆರಡು ಕೃಯಲ್ಲಿ ವಿಷುಗ ಮಾಡುವುದರಲ್ಲಿ ಇನ್ಧರ್?”

“ರಂಗಣ್ಣ ಜಾನಕಕ್ಕಸ್ಸಿಗೆ ಸ್ವಲ್ಪ ಹಣ ಕಳಿಸಿಕೊಡುತ್ತಾನೆ. ಅವರೇ ಒಡವೆ, ವಸ್ತು ಮಾಡಿಸುತ್ತಾರೆ. ಹಣ ಸಾಲದೆ ಒಂದರೆ ಜಾನಕಕ್ಕ ಹಾಕುತ್ತಾರೆ.”

“ ನಾನೇನು ಉತ್ತರಾಧಿಕೃತರ ಎಂದು ತಿಳಿದುಕೊಂಡಿದ್ದೀಯಾ ? ”

“ ಇಂಥ ಸಮಯದಲ್ಲೂ ನಾವು ನಮ್ಮ ವಿವರವನ್ನೇ ಯೋಚಿಸುತ್ತು ಕುಳಿತ್ತರಾಗುತ್ತದೆಯೇ ? ”

“ ಇಲ್ಲ–ಇರುವ ನಾಲ್ಕು ಕಾಸನ್ನು ಉರಿಸವರಿಗೆ ಹಂಚಿಬಿಡು–ನಾನು ತಿರುಪೆ ಬೇಡುವುದಕ್ಕೆ ಹೋಗುತ್ತೇನೇ.”

“ ಹೋಗಲಿ–ನನ್ನದು ಯಾವದಾದರೊಂದು ಒಡವೆ ತೆಗೆದುಕೊಂಡು ಹೋಗಿ ಮಾರಿ, ಉಡುಗೊರಿ ತನ್ನ.”

ಹೆಂಡತಿಯ ಸಲಹೆ ಕೇಳಿ ಕೊಣ್ಣೋದ್ದೀಪಿಕನಾದ ಶಾಮ,

“ ನಿಮ್ಮಪ್ಪನ ಮನೆಯಿಂದ ಉನೆ ಒಂಟಿಗಳ ಮೇಲೆ ಜವಾಹಿರಿ ಹೊರೆಸಿ ಕೊಂಡು ಒಂದಿದ್ದೀ–ಆದನ್ನೇ ಈಗ ಧಾರಾಳವಾಗಿ ಅಳು ವಾಡುವುದಕ್ಕೆ ಹೊರಟಿದ್ದೀಯಲ್ಲವೇ ? ನಾನು ನಿನ್ನ ತಮ್ಮನಿಗೆ ಕೊಡುವುದು ಒಂದು ಜತೆ ವಂಚೆ–ಬೇಕಾದರೆ ಅವನು ತೆಗೆದುಕೊಳ್ಳಲಿ, ನಾಕಾದರೆ ಬಿಡಲಿ ” ಎಂದ

ಗಂಡನ ಕಾರ್ಬೋಬುಡ್ಡಿ ಕಂಡು ಬೇಸರಗೊಂಡಿದ್ದ ಸುಭದ್ರಾ ಅಳುತ್ತ,

“ ಯಾವತ್ತಿಗೂ ನಿಮ್ಮ ಹಣಿಯಬರಹ ಒಂದೇ ಆಯಿತು. ನಿಮಗೆ ಹಣ ಒಂದಿದ್ದರೆ ಯಾವದೂ ಬೇಕೆಲ್ಲ–ಯಾರೂ ಬೇಕೆಲ್ಲ ”

ಎನ್ನಲು ತಾತ್ತ್ವಗೆಟ್ಟೆ ಹಾಮು ಅವಳನ್ನು ಹಿಡಿದು ಧಳಿಸಿದ. ಸುಭದ್ರಾ ಅಳುತ್ತ ಒಳಗೆ ಹೋಗಿಬಿಟ್ಟಿಲ್ಲ.

ಕೆಲವು ದಿನಗಳಲ್ಲಿ ವಿವಾಹಸನ್ನಿಧನವಾಗಿ ರಂಗಣ ಬರಲು, ಸುಭದ್ರಾ, ಶಾಮ ಅವನ ಜತೆ ಶಿವವೋಗೆಗೆ ಗೆ ಹೊರಟಿರು.

ಜಾನಕಮ್ಮ ವಧ್ಯವಿಗೆ ನಾಲ್ಕು ಹೀಲೆ ಕೊಂಡು, ಎರಡು ಜತೆ ಬಳೆ, ಮೂರೆಳಿ ಸರ ಮಾಡಿಸಿನ್ನಳು.

ಸರಹಿಂಹ ಶ್ರುತಿ ತಂಗಿಗೆ ವಜ್ರಚೋಲೆ, ಎರಡು ಜತೆ ಬಳೆ, ಕೆಂಪಿನ ಸರ ಮಾಡಿಸಿದ್ದ.

ಶಾಮ ತನ್ನ ಹಟಿವನ್ನೇ ಸಾಧಿಸಿದ್ದ.

ಮುಂರು ದಿನಸ ವಿಜ್ಞಂಭಾಸೆಯಿಂದ ವಿವಾಹ ಸೆರವೇರಿತು.

ಪೌರೋಹಿತ್ಯ ವಹಿಸಿದ್ದ ನರಹರಿಶಾಸ್ತಿಗಳು ಯಾವ ನ್ಯಾನತೆಯೂ ಬರದಂತೆ ಶಾಸ್ತ್ರಭಾಗವನ್ನು ಸಾಂಗವಾಗಿ ಪೂರ್ವೇಸಿದ್ದರು.

‘ ಮದುವೆಗೆ ಬಂದಿದ್ದ ಅತಿಥಿಗಳು ಒಂಟಿ ಬುರಾಗಿ ಉರಿಗೆ ಹೊರಟಿರು.

ರಂಗಣ, ಶಾಮ, ಸುಭದ್ರನೂ ಹೊರಡಲನ್ನಾಗಲು ಜಾನಕಮ್ಮ ,

“ ಈಗ ನೀನು ಹೋಗಬೇಡ-ಸುಭದ್ರಾ-ನಿನ್ನ ಬಾಣಂತನ ಮುಗಿಸಿ ಕೊಂಡು ಹೋಗುವೆಯಂತೆ ” ಎಂದಳು.

“ ಅವರು ಒಪ್ಪಬೇಕಲ್ಲಾ ಅಕ್ಕಾ..” .

“ ಅವನಿಗೆ ನಾನು ಹೇಳುತ್ತೀನೆ-ಸಿಮ್ಮೆ ಭಾವನವರ ಕ್ಯೆಯಲ್ಲಾ ಹೇಳಿಸುತ್ತೀನೆ ” ಎಂದಳು.

ಅಣ್ಣ, ಅಶ್ಟಿಗೆ ಮಾತು ತಿಗೆದುಹಾಕಲಾರದೆ ಹಾನು, ಸುಭದ್ರೀಯನ್ನು ಶೈವಮೋಗಿಯಲ್ಲಿ ಬಿಡಲು ಒಪ್ಪಿಕೊಂಡ.

ಪ್ರಯಾಣಸನ್ಯಾಧನಾದ ಗಂಡನ ಬಳಿಗೆ ಬಂದ ಸುಭದ್ರಾ, ಕಂಬಣಿದುಂಬಿ, “ ಯಾವಾಗ ಬರುವರಿ ?”

“ ನಿನ್ನ ಮೈಕಳಿದ ಮೇಲೆ ಬರುತ್ತೀನೆ.”

“ ನಿಮ್ಮ ಆರೋಗ್ಯ ಚಿನ್ನಾಗಿ ನೋಡಿಕೊಳ್ಳಿ ”

“ ಆಗಲಿ.”

“ ಹೋಟೆಲಿನಿಂದ ಸಾರು, ಹುಳಿ ತರಿಸಿಕೊಳ್ಳಬೇಡಿ. ಒಂದು ಕುಕರ್ (Cooker) ತಿಗೆದುಕೊಂಡು ನೀವೇ ಅಡಿಗಿಮಾಡಿಕೊಳ್ಳಿ.”

“ ಕುಕರ್ ಎಂದರೆ ನಲವತ್ತು ಐವತ್ತು ರೂಪಾಯಿ ಕುಕ್ಕಬೇಕಾಗುತ್ತದೆ.”

“ ಹೋದರೆ ಹೋಗಲಿ-ನಿಮ್ಮ ಆರೋಗ್ಯಕ್ಕಿಂತ ಯಾವದು ದೊಡ್ಡದು.”

“ ”

“ ನಾನು ಅಲ್ಲಿಳು-ಅವಿದ್ಯಾವಂತಳು. ಆದರೆ ನನಗೆ ತಿಳಿದಿರುವ ಒಂದು ಮಾತು ಹೇಳುತ್ತೀನೆ. ಕೇಳುವಿರಾ ?”

“ ಏನು ?”

“ ನೀವು ಕೋವಮಾಡಿಕೊಳ್ಳಬ್ಬಿದಿಲ್ಲವೆಂದರೆ ಹೇಳುತ್ತೀನೆ.”

“ ಹೇಳು.”

“ ಕೋವ ಕಡಿಮೆ ಮಾಡಿ. ನೀವೇ ನಿನ್ನ ಮೇಲೆ ಮಾತು ಮಾತಿಗೆ ಕೋಪಿಸಿಕೊಂಡರೆ ನನಗೆ ಯಾರು ದಿಕ್ಕು ?”

“ ನನಗೆ ಕೋವ ಬರುವಂತೆ ಮಾಡುವುದು ನಿನ್ನ ತಪ್ಪು.”

“ ಮನಿಗೆ ಸಾಮಾನು, ಸರಂಜಾಮು ಬೇಕೆಂದು ಹೇಳುವುದೂ ತಪ್ಪೇ ?”

“ ದುಂಡುವೆಚ್ಚೆ ಮಾಡುವುದು ಸರಿಯಲ್ಲ.”

“ ನಾವು ಹೋಟೆಲಿನಿಂಬ ಉಪಿಮಾಡಬೇಡವೇ ?”

“ ನಿನ್ನನ್ನು ಉಪಮಾಸ ಕೆಡವಿದ್ದೇ ನೇಯೇ ?”

“ನಾಳೆ ನಾನಾಗಲಿ, ಮಗುವಾಗಲಿ ಕಾಹಿಂಲೆಬಿದ್ದರೆ ನಿಮಗೇ ಶೋಂದರೆ–
ಅನವಶ್ಯಕ ಲಿಜುಂ.”

“ನೀನು ಬಡನನನ್ನು ಮದುವೆಯಾಗಿರುವ ವಿಷಯ ಮರೆಯಬೇಡ.
ನಾವು ಹಾಸಿಗೆಯಿಂದ್ದೆ ಷ್ಟ್ಯು ಕಾಲುಂಕಾಚಿಕೆನಾಳ್ಕಿಬೇಕು. ಇತರರು ಕುಣಿಯುತ್ತಾ
ರೆಂದು ನಾವೂ ಕುಣಿದರೆ ಸೊಂಟಿ ಮುರಿದುಹೋದಿತು.”

“ನಾನು ಹೇಳುವುದು ಹೇಳಿದ್ದೇನೆ–ಇದರ ಮೇಲೆ ನಿಮ್ಮ ಇಷ್ಟ
ಎಂದು ಸುಭದ್ರಾ ಸುರಾಶೆಗೊಂಡು ನುಡಿದಳು.

೨೯

‘ಗೀತಾವಾರ’ ಮುಗಿಂಬಿಲು ಮೈಲಾರಂತ್ಯ ಮಂಗ್ಲವನ್ನಾಚರಿಸಿ, ಸರಕರೆ ಶಾಸ್ತ್ರಿಗಳಿಗೂ, ಅವರೆ ಕುಟುಂಬಕೂ ಉಡುಗೊಳಿಸಿ ಸಂಭಾವನೆ ಸಹುರ್ವಿಸಿದ.

ಮಂಗಳ ಮುಗಿದ ಮಾರನೆಯ ದಿನವೇ ಸುಭದ್ರೆಗೆ ನೋವು ಕಾಣಿಸಿ ಕೊಂಡಿತು.

ಅವಳು ಖದು ದಿವಸ ಸತತವಾಗಿ ನೋವು ಆನುಭವಿಸಿ ಗಂಡುಮಗುವನ್ನು ಪ್ರಸನ್ನಿಸಿದಳು.

ನಾಮಕರಣಕ್ಕೆ ಬರಬೇಕೆಂದು ಮೈಲಾರಮ್ಮೆ ತಮಾಸಿಗೆ ಬರೆದ.

“ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದೆ ಈಗ ಒರೆಲೂಗುವುದಿಲ್ಲ”

ಎಂದು ಶಾಮ ತಿಳಿಸಿದ.

ಅನ್ವಾಯಾವಾಗಿ ನಾಮಕರಣ ಮುಂದುವರಿಸಬೇಕಾಯಿತು.

ಜಾನಕಮ್ಮೆ ಪ್ರೀತಿಪುರಸ್ಕರವಾಗಿ ಮಗಬಿಗೆ ‘ಜಾನ್ವಾಫ್’ ಎಂದು ಹೆಸರಿಟ್ಟಳು.

ಸೋದರಳಿಯನನ್ನು ನೋಡಿಮೋಗಲು ಬಂದ ರಂಗಣಿನ ‘ಪ್ರಸ್ವದ ಶಾಸ್ತ್ರ’ವೂ ಏನಾದಾಯಿತು.

ಬಂದು ವಾರ ಶಿವನೋಗ್ರಂಥಲ್ಲಿಯೇ ಖೂದ ರಂಗಣ್ಣ, ಯಂಡತಿಯನ್ನು ಕರೆದುಕೊಂಡು ಉರಿಗೆ ಪ್ರಯಾಣ ಬೆಳಿಸಿದ.

ಜಾನಕಮ್ಮನೇ ಬಾಣಾತನದ ಜವಾಬ್ದಾರಿ ಹೊತ್ತುಕೊಂಡಕು.

ಶಾಸ್ತ್ರಿಗಳು ‘ಕರೀಪನ್ನಿಷತ್ತಾ ಪಾಠ’ ಆರಂಭಿಸಿದರು.

ಜಗನ್ವಾಧನಿಗೆ ಮಾರನೆಯ ತಿಂಗಳು ನಡೆಯುತ್ತಿದ್ದಾಗೆ, ರಾನು ಉಂಡು ಹೆಂಡತಿ ಮಕ್ಕಳನ್ನು ಬೆಂಗಳೂರಿಗೆ ಕರೆದೊಯ್ದು.

ಜಾನಕನ್ನಾನ ಮನೆ—ಮನಸ್ಸು ಮತ್ತೆ ಬರಿದಾಯಿತು.

ಅವಳಿಗೂ ‘ಕರೀಪನ್ನಿಷತ್ತೇ’ ಆಶ್ರಯಸಾಫನವಾಯಿತು.

ಒಂದು ದಿನ ಮೈಲಾರೆಯ್ಯ ಕಳ್ಳೀರಿಯಲ್ಲಿ ಕುಳತು ತನ್ನ ನಿತ್ಯಗೆ ಲಸಿವರುಹಿಸುತ್ತಿದ್ದು.

బెంగళూరినిండ ఒందు ట్రూంచ్ కాల్ (Trunk call) బరలు, రిసీవరన్సు క్లైంట్‌లోనించే.

ಬಿ. ಜಿ. ಸಾಹೇಬರ ಶಫೀಸಿನ ಮ್ಯಾನೇಜರು ಕಾಲ್‌ ಮಾಡಿದ್ದರು.

“ సోఎలూరు భరమేగొడసిగే సంబంధపట్ట కాగడగళు నిమ్మల్ని యావదాదరూ ఇద్దరి బేకాగితు సారా.”

“ ಯಾಕೆ ಮಾನೇಜರ್-ಶಟ್ಟಿಗೇನಾದರೂ ಸಡೆದದೆಯೇ ?”

“ ನಿಮಗೆ ಗೊತ್ತಿಲವೇ ?”

“ 嗨，”

“ ಜರ್ನೆಲ್‌ಗಾಡ ತನ ಶಿಕಾವದಿ ಕಳೆದು ಮುಲ್ಲಾಸೇ ಹೊಯದಿದ್ದು.”

“ బులానేయాదమేళ్లే ఎలిగే క్షోద?”

“ సోఎలూరిగె హోగి, ఎడజే దినగళల్లి హండతి చేస్తుమ్మన్నె మచ్చివింద తుందు తుండాగి కత్తెరిసి, తానే స్టేషన్స్‌గె హోగి సరెండర్ (Surrender) ఆడ.”

“ಅಯ್ದ್ರೋ-ಎಂಭಾ ಅನ್ವಯ ! ನಾವೆಲ್ಲಾ ಇದ್ದು ಕೊಂಡು ಈ ಹೆಂಗ ಸನ್ನು ಸಂರಕ್ಷಿಸಲಾಗಲಿಲ್ಲ ! ನನ್ನಲ್ಲಿ ಯೇತ್ತು ವೇರರ್ನ (Papers) ಇಲ್ಲ ಮಾತ್ರಾನೇಂಜರ್-ಹಿಂದೆ ಬೆಸ್ಟ್ ಮ್ಯಾಸಿಂಚ ಒಂದು ಸ್ಟೀಪ್ರಾಮೆಂಟ್ (Statement) ತೀಗೆದುಕೊಂಡಿದೆ -ಆದನ್ನೇ, ರಳಿಸಿಕೊಡುತ್ತೇನೇ.”

“ ಒಳ್ಳಿಯದು ಸಾರ್—ಲು ಕ್ಯಾಮೆವನೆ !”

“ ಜೆನಾ.ಗಿದೆ ಇನ್ನೆ-ಸೀಪು.”

“ నానూ చెన్నాగిపే ఈ సార్.”

“ ఇన్నేను ఆపిసో సమాజార.”

“ తన్నస్నే మయ్యిల్చిగే ట్రాన్స్‌ఫర్ మాథున హాగే శాశిత్తే
పూర్..”

“ ୬୨ ୭ ”

“ తినవేలగే యు ఫ్లారింజీబు రు లిశ్ట్ ను యుక్త వూడుతుంది ద్వారా రే.”

“ లోధిని వాను ఇంకా లు వస్తాడించేందుకు వాడు వేస్తాడే ”

“ సివిన్షూ న్యాయము-అన్యాయద మాతు ఆడత్తు ఇద్దిరి. నీవు అల్లిచువుదరింద పుథారిగళ బేరీ బెయిస్తీల్ల. ఆపెరు నిమ్మన్మ బేరీ

ಕಡೆ ಕಳಿಸಿ, ತಮ್ಮವರೊಬ್ಬರನ್ನು ಶಿವಮೋಗ್ಗೆಗೆ ಕರೆಗೊಳ್ಳುವ ಸಾರ್ಥಕ
ವಾದುತ್ತಿದ್ದಾರೆ”

“ ಸನ್ನ ಸಾಫ್ತನಕ್ಕೆ ಬರುವವರು ಯಾರು ? ”

“ ನೋಮುಯ್ಯನವರು.”

“ ಸರಿ-ಹಾಗಾದರೆ ”

ಎಂದು ರಿಸಿವರ್ ಕೆಳಗೆಟ್ಟ.

ಅಂದು ಕಿನಿಯ ಮೇಲೆ ಬಿಡ್ಡಿದ್ದ ಎರಡು ಅರ್ಪ ಸುಧಿಗಳು ಮೈಲಾ
ರಯ್ಯನ ಮನಸ್ಸನ್ನು ಕದಡಿಬಿಟ್ಟಿದ್ದವು.

‘ ಶಿವಮೋಗೆಯಾದರೇನು, ಹುಬ್ಬಿಯಾದರೇನು ? ’

ಎಂದವನು ಮನಸ್ಸಿಗೆ ಸಮಾಧಾನ ತಂದುಕೊಳ್ಳಲೇತ್ತಿಸಿದ.

ಆದರೆ ಶಾಸ್ತ್ರಗಳ ವಾಲಕ್ಕೆ ಆಡಜಕ್ಷೆಯುಂಟಾಯಿತಲ್ಲಾ ಎಂಬ ಕೊರಗು,
ಅವನನ್ನು ದುಃಖಿಯನ್ನಾಗಿ ಮಾಡಿತು.

೨೩

ಕಾಲಚಕ್ರ ತನ್ನ ಸಿಯೆತಗತಿಯಲ್ಲಿ ಉದುರುತ್ತೇಲೇ ಇತ್ತು.

ರಂಗಣ್ಣನ ಸಂಸಾರ ಸವಾರ್ಪಣೆಯದಂತೆ ಸಳಣಣ ಮತ್ತಿತ್ತು. ದೊಡ್ಡ ಸಂಸಾರ ದಲ್ಲಿ ಬೆಳೆದು, ಸಮಸ್ಯೆ ಕೆಲಸ ಕಾರ್ಯಗಳಲ್ಲಿಂದೂ ಪ್ರಸಿದ್ಧೆಯಾಗಿದ್ದ ಹಾರದಮ್ಮ, ಅಂಬವೃನವರ ಸಾಫ್ತನನನ್ನು ಅಜ್ಞಾಗೆಟ್ಟಾಗಿ ಶಿಲಂಕರಿಸಿದೆಳು.

ಅವಳ ಪೂರ್ಣ, ಪುರಸ್ಕಾರ, ಆದರಾತಿಷ್ಯ ಕಂಡ ಉರೆ ಮುತ್ತೈದೆಯರು ಸುಪ್ರಿತರಾಗಿ,

“ ಅಂಬವೃನವರು ಇಲ್ಲವೆನ್ನುವ ದುಃಖವನ್ನು ಮರ್ಹಿಬಿಟ್ಟೀ ಕರೆ ತಾಯಿ ”

ಎಂದು ಹೂಡಿ ಹೋಗಳಿದರು.

ಮೈಲಾರಯ್ಯ ಹುಬ್ಬಿಳ್ಳಿ ಸೇರಿ ಎರಡು ಪರ್ವಗಳಾಗಿದ್ದವು.

ಜಾನಕಮ್ಮ ಆಗಾಗ್ಗೆ ಶಾಗದ ಒರೆದು ಶಾರದೆಯ ಯೋಗಕ್ಕೆಮು ವಿಜಾರಿ ಸುತ್ತಿದ್ದಳು

ಒಂದು ಸಲ ಬೆಂಗಳೂರಿಗೆ ಹೋಗಿ ಬಂದ ರಂಗಣ್ಣ ಎಲ್ಲರ ಯೋಗ ಕ್ಷೇಮ ತಿಳಿಸಿ,

“ ಇನ್ನೊಂದು ವಿಷಯ ಚೇಳಬೇಕಾಗಿದೆ ರಾರಿದಾ ” ಎಂದ.

“ ಏನು ಹೇಳಿ.”

“ ಸುಭದ್ರಾ ಮತ್ತೆ ಬಸುರಿ.”

“ ಹಾಹ ! ಅವರು ಹೋಗಿ ಪೂರ್ವೆಸುತ್ತಾರೇಂದ್ರಿ-ನಿಮ್ಮ ಭಾವನವರು ಏನು ಏರಾಫಟಿ ಮಾಡಿದ್ದಾರೆ ? ”

“ ಏನೂ ಮಾಡಿಲ್ಲ. ಏನು ಮಾಡುವುದು ಎಂದು ಅವನು ನನ್ನನ್ನೇ ಕೇಳಿದ್ದ.”

“ ಇಲ್ಲಿಗೆ ಕರೆದುಕೊಂಡು ಬಂದುಬಿಡಿ-ನಾನು ನೋಡಿಕೊಳ್ಳುತ್ತೀನೆ.”

“ನೀನೇ ಜೆಕ್ಕುವೆಳು...”

“ತಾರುನುಸೆಯಲ್ಲಿ ನಾನು ನೋಡಿದ್ದೀನೆ. ಹಾನುಭೂಗರೆ ಹೆಂಡತಿ ತಿಷ್ಪಮ್ಮನೆವರ ಸಹಾರೆ ತೆಗೆದುಕೊಳ್ಳುತ್ತೀನೆ. ಎರಡು ಸುಕ್ಕಳಿಂಣ್ಣ ಕಟ್ಟಿಕೊಂಡು ಸುಭದ್ರಾ ದ್ವಾರ್ಪಾ ಬಾಳಿಂಥನ ಲಾನೇ ಮಾಡಿಕೊಳ್ಳುವುದಕ್ಕಾಗುತ್ತದೆಯೇ?”

“ಪೂರ್ವ-ನೀತಿವಾಗಿ ನೀಡಿರವರು ನೀನು-ಒಮ್ಮೆಲೇ ಎಲ್ಲ ಜವಾಬ್ದಾರಿಯೂ ನಿನ್ನ ವೆಗಲನೀರ್ವೆ ಬಿಡ್ಡು. ಅಮ್ಮೆ ಬಾಧಕದ್ದರೆ ನಿನ್ನನ್ನೂ ನೋಡಿ ಎಷ್ಟು ಸಂತೋಷಸಂಖ್ಯೆತ್ತಿದ್ದ ಕೋಡ್ಡೆ?”

“ಇಂಥ ಅತ್ಯುದ್ದೇಶಿಲ್ಲಿಕೊಳ್ಳುವ ಭಾಗ್ಯ ನನಗಿಳ್ಳ. ಉಂಟಿಗೆ ಉಂಟೇ ಅವರಿಗೆ ಕೈಯೆತ್ತಿ ಮುಗಿಯತ್ತು. ಅವರ ಯೆಸಮು ಹೇಳಿ ದೀಪ ಹಚ್ಚಿಯೇ ನಾನು ಎಲ್ಲಾ ಕೆಲಸ ಮಾಡುತ್ತೀನೆ. ಇವರೇ ನನ್ನ ಚೆನ್ನು ಕಾಯುತ್ತಿದ್ದಾರೆ.”

“ಸುಭದ್ರನನ್ನೂ ನೋಡಿವರೆ ನನ್ನ ಕರುಳು ಕತ್ತಲಿರಿಸುತ್ತದೆ ಶಾರದಾ.”

“.....”

“ಅವಳ ದುರ್ಭಾಗೆ ದೇವರಿಗೇ ಸ್ತ್ರೀತಿಂಯಾಗಬೇಕು.”

“.....”

“ಮೇಲಾರಂತ್ಯನವರು, ಜಾನುಕಮ್ಮೆ ದೇವರಂಧ ಹುಸುಷ್ಯಾರು. ಅವರ ಗುಣದಲ್ಲಿ ಒಂದಂತವಾದರೂ ಶಾಮನಿಗೆ ಒರಬೇಡವೇ? - ಸುಳಿದ್ರಾ ಸನ್ನ ಹತ್ತಿರ ವಿನಾದರೂ ದೇಹದ್ವಾರೆನು?”

“ಇಲ್ಲ-ಇತ್ತಿಗೆಮ್ಮೆ ಬಡವೆಟ್ಟಿಗೆ ಬಾಲಿನಿಯಿಂದಿರಲ್ಲಿ-ಆದರೆ ಅವರು ಸುಖವಾಗಿಲ್ಲ ಎನ್ನುವುದು ಸಹಿಗೆ ಗೊತ್ತಾಯಿತು. ಹಾನುರಾಂಪು ಓದಿದವರು-ತಿಳಿದವರು-ಅವರೇಕೆ ಹೀಗೆ ಮಾಡುತ್ತಾರೆ.”

“ಹೆಂಡತಿ ಮಹ್ಯಳಿಗೆ ಹೊಟ್ಟಿ ತುಂಬ ಅನ್ನ ಹಂತವುದಕ್ಕೆ ಶಾಮು ಬಡಕೊಳ್ಳುತ್ತಾನಲ್ಲಾ!”

“ನೋಡಿ-ನಾನೆಲೊಂದು ಮಾತು ಹೇಳುತ್ತೀನೆ. ವಣಾಕಾಲ ಅವರ ಮನೆಗಾಗುವಮ್ಮೆ ಅಕ್ಕೆ ಕಳಿಸಿಕೊಡಿ. ನಾನೂ ಕೊರೂ ಪಾರೂ ಸಾಮಾನು ಕಳಿಸುತ್ತಿರುತ್ತೀನೆ. ನೀವು ಅಕ್ಕನ ಕ್ಕೆ ಸೇರುವ ಹಾಗೆ ಆಗಾಗ್ಗೆ ಸ್ವಲ್ಪಿ ಹಳ ಕೊಡುತ್ತಿರಿ.”

“ನಾನು ಬೆಂಗಳೂರಿಗೆ ಹೋದಾಗ ಅವಳ ಕ್ಕೆಗೆ ಸ್ವಲ್ಪಿ ಬಣ ಕೊಟ್ಟಿ ಬರುತ್ತೀನೆ. ಅದನ್ನು ತೆಗೆದುಕೊಳ್ಳುವುದಕ್ಕಾಗು ಅವಳಿಗೆ ಸಂಕೋಚ-ಗಂಡ ಎಲ್ಲಿ ತಪ್ಪಿ ಭಾವಿಸುತ್ತಾನೆಯೇ ಎಂದು ಭಯ.”

“ಏನೇಂದೆ-ನನಗೊಂದೂ ಅಧ್ಯಾತ್ಮಾಗುವುದಿಲ್ಲ. ಇರುವ ನಾಲ್ಕು ದಿನ

ದೇವರು ಕೊಟ್ಟಿದ್ದನ್ನು ಉಂದುಕೊಂಡು ಸುಖವಾಗಿರುತ್ತಿದೆ, ಇಲ್ಲದ ರಾಜ್ಯವ್ಯವಸನೆ ಜನ ಏಕೆ ಹಚ್ಚಿ ಕೊಳ್ಳುತ್ತಾರೋ ?”

“ ಕೆನ್ನ !”

“ ಕೆಮ್ಮ ಎಂದರೇನು ?”

“ ಏನೋ ಎತ್ತೋ ಯಾರಿಗೆ ಗೊತ್ತು-ಎಲ್ಲರೂ ಅನ್ನುತ್ತಾರೆ, ನಾನೂ ಅನ್ನುತ್ತೀನೇ ”

ಎಂದು ರಂಗಣ್ಣ ನೆಕ್ಕೆ.

ರಂಗಣ್ಣ ಬೆಂಗಳೂರಿಗೆ ಹೊಗಿ ಇಕ್ಕೆನ್ನನ್ನು ಸರೆತ್ತುಪಡ್ಡಿರಲ್ಲಿಯೇ ಶಾಮನೇ ಸುಭದ್ರೀಯನ್ನೂ ಮಕ್ಕಳನ್ನು ಕರೆತ್ತಂದು ಸೋಲಿನಲ್ಲಿ ಬಿಟ್ಟು ಹೊಡೆ.

ತನ್ನ ಅಸಹಾಯಕ ಸ್ಥಿತಿ ನೇನೆಡು ಸುಭದ್ರಾ ಗೊಳಾಡಿದಳು.

ಏನೂ ಅರಿಯದ ಮಗುವಿನಗತಿದ್ದ ಶಾರದೀಯ ಕೈಯಲ್ಲಿ ಬಾಣಂತನ ಮಾಡಿಸಿಕೊಳ್ಳಬೇಕಲ್ಲಾ ಎಂದವರು ಮಂವೃಲ ಮರುಗಿದಳು.

ಅತ್ಯಿಗೆಯನ್ನು ಸಂತ್ತೀಸುತ್ತಾ ಶಾರದಾ ಒಂದು ದಿನ,

“ ನೀವು ಹೀಗೆ ಭಾವಿಸುವುದು ನಾಯಿವಲ್ಲ ಅತ್ಯಿಗೆ ನಿನ್ನ ತನ್ನಂದಿರು, ನಾನು ಹೊರಿಗಿನವರೇ. ಈ ನುಸೆಗೆ ನಾನು ನಿನ್ನ ವೊನ್ನಿ ಬುದ್ದಿಕು-ನೀವು ಈ ನುಸೆಯ ಹೆಣ್ಣುಮಗಳು. ನೀವು ಕಣ್ಣಲ್ಲಿ ನೀರು ಹಾಕುವುದು ತರವಲ್ಲ.”

“ ಅಕ್ಕಾದೊಡ್ಡವರು ಎನಿಸಿಕೊಂಡ ನಾನು ನನ್ನ ತಮ್ಮನ ಸ್ನಾನಿನ್ನು ಕೂಡಿಸಿ ಶಿಶ್ರೂಷೆ ನಾಡಬೇಳನೇನೇ ಶಾರದಾ-ಅಮೃತ, ಅಣಿ ಹೊದ ಮೇಲೆ ರಂಗಣ್ಣ ಅನಾಧನಾದ. ಆಗಲೂ ನಾನು ಅವಸ್ಥಿಗೆ ಏನೂ ಮಾಡಲಾಗಲಿಲ್ಲ-ಅವನೇ ದುಡಿದು ಆಸ್ತಿ ಉಳಿಸಿಕೊಂಡು, ಒಬ್ಬ ಮನುಷ್ಯ ನಾದ. ಅವನನ್ನು ನಾನು ಕಿಶ್ತುಕೊಡು ತಿನ್ನುತ್ತಿದ್ದೇನೇ ”

“ ನುಮೃಸುರಿ ಅತ್ಯಿಗೆ-ಏನು ಮಾತ್ರ ! ನೀವು ಗಂಡಾಗಿ ಕುಟ್ಟಿದ್ದರೆ ನಿಮ್ಮ ತಮ್ಮ ಆಸ್ತಿಯನ್ನು ಹಂಚಿಕೊಡುತ್ತಿರಲಿಲ್ಲವೇ ? ನಮ್ಮ ಮಾವನವರು ಸಂಪಾದಿಸಿಟ್ಟಿರುವ ಆಸ್ತಿಯಲ್ಲಿ ನಿಮಗೆ ಹಕ್ಕೇ ಇಲ್ಲವೇ ?”

ಶಾರದೀಯನ್ನು ಪ್ರಕೊಂಡ ಸುಭದ್ರಾ, ಕಣ್ಣೀರು ಸುರಿಸುತ್ತಾ,

“ ನಿನ್ನ ಜೆತ್ತು ಮಹಾತಾಯಿಯ ಹೊಟ್ಟಿ ತಣ್ಣಿಗಿರಲಿ-ನೀನು ಯಾವದೋ ಜನ್ಮದಲ್ಲಿ ನನ್ನ ಮಗಳಾಗಿದ್ದ ಶಾರದಾ-ಆ ಹಿಂದಿ ಈಗ ತೀರಿಸುತ್ತಾ ಇದ್ದೀ ” ಎಂದಳು.

ಶಿಳ್ಳ

ರಂಗಟ್ಟಿನಿಂದ ಬಂದ ತಾರನ್ನು ಜಾಸ್ತಕೆನ್ನುವೇ ಸ್ವೀಕರಿಸಿ, ಒಡೆದು ನೋಡಿ ಗಂಡನ ಕೈಗಿತ್ತಳು.

‘ ಸುಭದ್ರಾ ಪ್ರಸಮಿದಳು—ಹೆಣ್ಣು ಮಗು—ಮಗು ಬಾಣಂತಿ ಅರೋಗ್ಯ ವಾಗಿದ್ದಾರೆ.’

ತಾರು ನೋಡಿ ಸಂತಸಗೊಂಡ ಮೈಲಾರಯ್ಯ,

“ ದೇವರು ದೊಡ್ಡವನು—ಮಗು ಬಾಣಂತಿ ಅರೋಗ್ಯವಾಗಿದ್ದಾರಲ್ಲ ಅಪ್ಪೇ ಸಾಕು ” ಎಂದ.

ಜಾನಕಿ ಲಿನ್ನು ಖಾಗದ್ದು ದನ್ನು ಕಂಡ ಹೈಲಾರಯ್ಯ,

“ ಏಕೆ ಜಾನಕಿ ಹೀಗಿದ್ದೀ ” ಎಂದು ಕೇಳಿದ.

“ ಶಾರದನ ಮೇಲೆ ಎಲ್ಲ ಜವಾಬದ್ದಿ ರೀ ಹೊರೆಸಿಸೆಲ್ಲಾ ಎಂದು ಷ್ಯಾಸನ ವಾಯಿತು.—ನಾವು ಹತ್ತಿರದಲ್ಲೇ ಇದ್ದಿದ್ದರೆ ಜೆನಾಗ್ಗಿತ್ತು.”

“ ಶಾರದನ ಧೈರ್ಯ ಸಿಜಾವಾಗಿಯೂ ಮೆಚ್ಚತಕ್ಕದ್ದು—ಮಾವಿನ ಗಡವಲ್ಲಿ ಬೇವು ಬಿಡುವುದಿಲ್ಲ ಎನ್ನುವುದು ನಿಜ.”

“ ಒಂದೊಂದು ಸಲ ಬಿಡತ್ತೆ.”

“ ಯಾರ ವಿವಯ ಯೋಚಿಸುತ್ತಿದ್ದೀ ?”

“ ನಿಮ್ಮ ತಮ್ಮನ ವಿವಯ.”

“ ಶಾಮನದು ಸ್ವಲ್ಪ ಕಿಲುಬು ಸ್ವಭಾವ—ಅಪ್ಪೇ ಹೊರತು ಬೇರೆ ಯಾವ ದುರುಫಳವೂ ಅವನಲ್ಲಿಲ್ಲ.”

“ ಹೆಂಡತಿ ಮಕ್ಕಳಿಗೆ ಅನ್ನ ಹಾಕುವುದಕ್ಕೆ ಅಳುವುದು ದುರುಫಳವೋ ಸದ್ಗುಣವೋ ?”

“ ಈ ಸಾರೆ ಅವನು ಕೈಗೆ ಸಿಕ್ಕಲಿ—ಹಂಟ್ರ್‌ ತೆಗೆದುಕೊಂಡು ನಾಲ್ಕು ಬಾರಿಸುತ್ತೇನೆ.”

ಸದ್ಯ ಸುಮ್ಮನೀರಿ ದಮ್ಮಯ್ಯ—ಇದು ನಮಗೂ ನುಂಗಳಾಗದ ತುತ್ತು.

ಗಂಡ ಹೆಂಡತಿ ಮಾತಿಗೆ ನಾವು ಬಾಯಿ ಹಾಕುವುದು ಜೆನ್ನಾಗಿಲ್ಲ-ಬಾಯಿ ಹಾಕದಿದ್ದರೆ ಆ ಹುಡುಗಿ ಅನ್ನ ನೀರಿಲ್ಲದೆ ಕೊರಗುತ್ತದೆ. ನಾನೇ ನಯವಾಗಿ ಶಾಮಸ್ವಗೆ ಒಂದು ವಾತು ಹೇಳಿ ಸೋಡುತ್ತೇನೆ. ಅನನ್ನ ಅದಕ್ಕೂ ಬಾಗ ದಿದ್ದರೆ, ನೀವು ವಿಚಾರಿಸಿಕೊಳ್ಳುವಿರಂತೆ !”

“ನನ್ನ ಅಡ್ಡಪ್ಪ ನಕ್ಕತ್ತ ಉತ್ತರದಲ್ಲಿ ಹುಟ್ಟಿದೆಯೆಂದು ಕಾಣುತ್ತದೆ ಜಾನಕಿ.”

“ ಏಕೆ ?”

“ ಬೆಂಗಳೂರು - ಸೋಲಾರು-ಶಿವಮೋಗೆ - ಹು ಬ್ಜ ಲ್ಲಿ - ಇನ್ನು ಮೇಲೆ ಕಲ್ಪಿಸಿ.”

“ ಮತ್ತೆ ಟ್ರಾನ್ಸ್‌ಫರ್‌ರೇ ?”

“ ಕಲ್ಪಿಸಿ ಡಿ. ಎಸ್. ಪಿ ಆಗಿ ನನ್ನ ಪೋಲ್ಸ್ಯಾ ಮಾಡಿದ್ದಾರಂತೆ ! ಸುಭೂರಾಯಪ್ಪನವರು ರಿಟ್ರೀರ್ ಅದದ್ದರಿಂದ ನಮಗೆ-ಕೆಲವರಿಗೆ ಬಡ್ಡಿ ಸಿಕ್ಕಿದೆ.”

“ ಇನ್ನು ಎಲ್ಲಿ ಹಾಕಿದರೂ ಪರವಾಗಿಲ್ಲ-ಜೋಳದ ಭಕ್ತಿ ಅಭ್ಯಾಸ ವಾಗಿದೆ ”

ಎಂದು ಜಾನಕಿ ನೆಕ್ಕೆಳು.

“ ಶಿವಮೋಗೆ ಬಿಟ್ಟಿದೇ ಬಿಟ್ಟಿದ್ದು-ನನ್ನ ವೇದಾಂತ ಪಾಠ ಅಪೂರ್ವ ವಾಯಿತು.”

“ ಕಲ್ಪಿಸಿಯಲ್ಲಿ ಯೋರಾದರೂ ಪಂಡಿತರು ಸಿಕ್ಕೆಬಹುದು.”

“ ನರಜಿರಿಹಾಸ್ತಿಗಳ ಹಾಗೆ ಪಾಠ ಹೇಳುವ ಸಂಡಿತರನ್ನು ಎಲ್ಲಿ ತರೋಣ.”

“ ಹೋದ ಕಡೆಯಲ್ಲಿ ಲಾಲ್ ಮೈಸಾರು ವಿಳಿಯದೆಲಿಯೇ ಬೇಕು ಎಂದರೆ ಸಿಕ್ಕುತ್ತದೆಯೇ-ಸಿಕ್ಕುದುದರಲ್ಲಿಯೇ ನಾವು ತೃಪ್ತಿಪರಮ್ಯಕೊಳ್ಳಬೇಕು.”

“ ಅದೂ ಸರಿಯೆನ್ನು ”

ಎಂದು ಮೈಲಾರಯ್ಯ ಚೆಂಡತಿಯ ವಾತಿಗೆ ತಲೆದೂಗಿದ.

ಅದೇ ತಿಂಗಳು ಕೊನೆಗೆ ಮೈಲಾರಯ್ಯ ಕಲ್ಪಿಸಿಗೆ ಹೋಗಿ ಚಾರ್ಜ್ ವಹಿಸಿಕೊಳ್ಳಬೇಕಾಯಿತು.

ಪೂಜಾ, ಪಾರಾಯಣಪ್ರಿಯನಾದ ಮೈಲಾರಯ್ಯ ನ ನ್ನು ಸೋಡಿ ಪೋಲ್ಸ್ಯಾ ಖಾತೆಯವರು ಮುಸಿಮುಸಿ ನಗಲಾರಂಭಿಸಿದರು

ಮೈಲಾರಯ್ಯನ ಆಡಳಿತಕ್ಕನುದ ಪರಿಚಯ ಅವರಿಗಾದ ಮೇಲೆ ನಗೆ ಸಿಂತುಹೋರಿಯಿತು.

ಒಮ್ಮೆ ಕಲ್ಪಗಿರಿಯಲ್ಲಿ ‘ಕೂರವೋ’ ಮಾಡಿದ್ದ ಡಿ. ಎ. ಜಿ ಥಾಂಸನ್ ಸಾಹೇಬರು, ಮೈಲಾರರ್ಯಾಸನ್ನು ಪ್ರವಾಸಿಗರ ಬಂಗಳಿಗೆ ಉಪಾಡಿಕೊಂಡು, ಆದ್ದಿತಕ್ಕೆ ನಂಬಂಧಿಸಿನ ವಿಷಯಗಳನ್ನು ಜಚಿಸಿದ ನೇರೆ,

“ಸ್ವಲ್ಪ ದ್ರಿಂಕ್” (Drink) ತೆಗೆದುಕೊಳ್ಳಿಣಾವೇ ?” ಎಂದೆರು.

ಹಿಂದೆ ಮುಂದೆ ನೋಡಿದ ಮೈಲಾರರ್ಯಾ,

“ತಾವು ತೆಗೆದುಕೊಳ್ಳಿ ಸಾರ್—ಸಾನು ಜತೀಯಲ್ಲಿ ಕುಳಿತಿರತ್ತೇನೆ.”

“ನಿಷ್ಪ ದ್ರಿಂಕ್” ತೆಗೆದುಕೊಳ್ಳಿಪ್ರದಿಲ್ಲವೇ ?”

“ಬಹಳ ಹಿಂದೆ ತೆಗೆದುಕೊಳ್ಳಿತ್ತಿದ್ದೆ—ಬಿಟ್ಟುಬಿಟ್ಟೆ”

ಸಾಹೇಬರ ಚಟುವ್ವಿ ದ್ರಿಂಕ್, ಗ್ಲಾಸ್, ನೊಡಾ ತಂಡಿಟ್ಟು, ಒಂದು ಗ್ಲಾಸ್ ನಿಷ್ಪಗೊಳಿಸಿದ.

“ಹಾಕು ಜಾನ್”

ಎಂದು ಸಾಹೇಬರು ಮಾಡಿಯಿತ್ತರು.

ಪಾನ್, ಕ್ಯಾಗ್ತ್ರಿ ಗ್ಲಾಸನ್ನು ಬರಿದು ಮಾಡುತ್ತಾ ಸಾಹೇಬರು,

“ದ್ರಿಂಕ್ ತೆಗೆದುಕೊಳ್ಳಿಪ್ರದನ್ನು ಏಕೆ ನಿಲ್ಲಿಸಿಬಿಟ್ಟಿರ ಮಿ. ಮೈಲಾರರ್ಯಾ” ಎಂದು ಕೇಳಿದೆ.

“ನಿಜ ಹೇಳಲೇ ಸಾರ್.”

“ಹೇಳಿ—I appreciate Candour !”

“ನಮಗೆ ಉರವ ಸೆಂಬಳದಲ್ಲಿ ಈ ಅಭಿಭಾಸಗಳನ್ನಿಷ್ಟು ಕೊಳ್ಳುವುದು ಸಾಧ್ಯವಿಲ್ಲ. ನಮ್ಮ ಚಟ್ಟ ಪ್ರೌಪ್ಯಸುವ್ಯದಕ್ಕಾಗಿ ಕಂಡವರಿಗೆ ಕೈಯೊಡ ಬೇಕಾಗು ತ್ತದೆ.—ಇಲ್ಲಿದಿದ್ದರೆ ಲಂಂಚ ಹೆಡೆಂಬಬೇಕಾಗುತ್ತದೆ.—ಪಾಪ ಜಡಿಯಂತೆ ನಮ್ಮ ಸುತ್ತೆ ಹೆಡೆದುಕೊಳ್ಳುತ್ತದೆ. ಆದಕ್ಕೂ ಸ್ವರ ಈ ಹಂತಾಸವೇ ಬೇಡ ಎಂದು ಬಿಟ್ಟುಬಿಟ್ಟೆ.”

ಮೈಲಾರರ್ಯಾನ ಸ್ವದೇಶಿಕ್ತಂತನ್ನು ಮೇಚ್ಚಿ ಕೊಂಡ ಥಾಂಸನ್ ಸಾಹೇಬರು,

“You are a fine officer and a fine man, Mr. Mylaraiah.”

“It is very kind of you to say so Sir.”

“ನೋನ್ನೆ ಆಫೀಸರ್ನ್ ಏಂಟಿಂಗ್‌ನಲ್ಲಿ (Officers meeting) ಒಂದು ವಿಷಯ ಬಂದಿತ್ತು. ನಾನಿನ್ನು ನನ್ನ ಅಭಿಭಾವ ತಿಳಿಸಿಲ್ಲ. ನಿಮ್ಮನ್ನು ಒಂದು ಮಾತು ಕೇಳಬೇಕಾಗಿದೆ.”

“ ಉವ್ವಣಿಯೊಗಲಿ.”

“ ಸ್ಪೀಲ್ಸ್‌ಗ್ರಾಂಡ್ ಕೆಲವು ಆಧಿಕರುಗಳನ್ನು ನೆಂಟ್‌ಲ್ರ್ ಸ್ಟೇಲಿಂಸ್ ಪ್ರೋಫೆಸರ್‌ಗೆ (Central Police Force) ತೆಗೆದುಕೊಳ್ಳುತ್ತಾರಂತೆ. ಹೇಳರು ಗಳನ್ನು ಸೂಚಿಸಲು ನಮಗೆ ಅರ್ತ್‌ರ್ ಬಂದಿದೇ-ನೀವು ಒಪ್ಪುವ ಹಾಗಿದ್ದರೆ ನಿಮ್ಮ ಚೆನರನ್ನು ಸೂಚಿಸುತ್ತೀನೆ.”

“ ನನಗೆ ಈಗ ಏನೂ ಕಡಿಮೆಯಾಗಿಲ್ಲ ನಾರ್.”

“ ನೀವು ಒಪ್ಪಿಕೊಳ್ಳಬೇಕೆಂದು ನನ್ನ ಅನೇಕ್ಕೆ ಏಕೆನ್ನುವಿರೋ?— ನಾವು ಅರಿಸಿ ಕಳಿಸಿ ನ ಆಧ್ಯಾತ್ಮರ್ ಎಲ್ಲ ವಿಷಯಗಳಲ್ಲಿಯೂ ಸಮರ್ಥನಾಗಿ, ಸೀತಿವಂಡನಾಗಿರೇಕು. ಅಂಥಿಂಥವರನ್ನು ಕಳಿಸಿದರೆ ನಮ್ಮ ಡಿವಾಟ್‌ರ್ ಮೆಂಟ್‌ಗೇ ರೆಟ್‌ ಹೇಳರು ಬಧುತ್ವದೆ.—ಇದು ನಮಗೆ ಸಂಬಂಧವಷ್ಟು ವಿಷಯ— ಇನ್ನು ನಿಮಗೆ ಇಡೆಂದ ಲಾಭವಿದೆ. ಒಕ್ಕೀಂದು ವೇಸ್ಟ್‌ಇಲ್ ಸಿಕ್ಯೂರ್ಟ್‌ದೆ, ನಿಮ್ಮ ಪ್ರಾಸ್‌ಪ್ರೈಸ್‌ (Prospects) ಮುಂಬ ಸುಧಾರಿಸುತ್ತುದೆ.”

“ ತಾಂತ್ರಿ ಹೋಗು ಅಂದರೆ ಹೋಗುಸ್ತುದಕ್ಕೆ ನಾನು ಸಿಧ್ಯಾವಾಗಿದ್ದೇನೆ ನಾರ್. ಮತ್ತು ಶಕ್ತಿಮಾರಿ ಪ್ರಯತ್ನಿಸಿ, ತಮ್ಮ ನಂಬಿಕೆ ಉಳಿಸುತ್ತೇನೆಂದು ಭರವಸೆ ಕೊಡಬಲ್ಲೆ.”

“ Very good Mr. Mylaraiah. You have made me very happy ”

ಎಂದು ನಾಹೇಬರು ಹೇಳಿದರು.

ಇಗ್ನ

ಸುಭದ್ರಾ ಬಾಳಂತನ ಮುಗಿನಿಕೊಂಡು ಉರಿಗೆ ಬರುವುದನ್ನೇ ಶಾಮು ಕಾಯುತ್ತಿದ್ದು.

ಅವಕು ಬಾದ ಎರಡು ನಾರ್ಗಳ ಮೇಲೆ, ಅವಕನ್ನು ಒಂದು ದಿನ ಸೌಜನ್ಯದಿಂದ ನಾತಾಡಿಸುತ್ತಾನ್ನು.

“ನಾನು ಧಾರಾಳವಾಗಿ ಇಚ್ಛೆ ಮಾಡುವುದಿಲ್ಲ. ಕಂಜಾವ್ ಎಂದು ಭಾವಿಸಿರುವೆಲ್ಲನೇ ಸುಭದ್ರಾ.”

“ಪುನಃ ಏತಕ್ಕೆ ಆ ವಿಷಯ ಪ್ರಸ್ತಾಪಿಸುವಿರಿ. ಮಾತಿಗೆ ಮಾತು ಬೆಳೆದು ವ್ಯಾಜ್ಯಕ್ಕೆ ಕಾರಣವಾಗುತ್ತದೆ.”

“ವ್ಯಾಜ್ಯವೂ ಇಲ್ಲ ಏನೂ ಇಲ್ಲ. ನಾನು ಹೇಳುವುದನ್ನು ಕೇಳಿದರೆ ನೀನೇ ಸಂತೋಷಪಡುತ್ತೀರ್ಣಿ.”

“.....”

“ಮನೆ ಕೊಳ್ಳಲು ಸಿಫ್ರಿಸಿದ್ದೇನೆ.”

“ಮನೆ...ಕೊಳ್ಳುವುದು...!”

“ಶಂಕರಪುರದಲ್ಲಿ ಸೋಡಿಕೊಂಡು ಬಂದಿದ್ದೇನೆ. ಅವನು ಹನ್ನೆರಡು ಸಾವಿರ ಕೇಳುತ್ತಿದ್ದಾನೆ. ಈನ್ನೊಂದಕ್ಕೆ ತುದುರುವ ಕಾಗೆ ಕಾಣುತ್ತದೆ. ಮನೆ ಚಿಕ್ಕದಾಗಿದ್ದರೂ ಅಚ್ಚುಗಟ್ಟಾಗಿದೆ—ಕಾಂಪೋಡು ದೊಡ್ಡದಾಗಿದೆ.”

“ಹನ್ನೊಂದು ಸಾವಿರ ಎಲ್ಲಿಂದ ತರುವುದು ?”

“ನನ್ನ ಹತ್ತಿರ ಐಮು ಸಾವಿರ ಇದೆ. ಅಣ್ಣನಿಂದ ಮಾರು ಸಾವಿರ ತರಿಸಿಕೊಳ್ಳುತ್ತೀನೆ—”

“ಅಲ್ಲಿಗೂ ಮೂರು ಸಾವಿರ ಕಡಿಮೆ ಬೀಳುತ್ತದಲ್ಲಾ !”

“ನಿನ್ನ ತಮ್ಮನಿಗೆ ಬರೆದು ಸೀನು ಮಾರು ಸಾವಿರ ತರಿಸಬೇಕು.”

“ಅವನನ್ನು ಯಾವ ಬಾಯಲ್ಲಿ ಕೇಳಲಿ—ಉಗ್ಗಿಗ ಅವನು ಚೇತರಿಸಿ

ಕೊಟ್ಟುತ್ತಿದ್ದಾನೆ. ನನ್ನ ಬಾಣಂತನಕ್ಕೆ ನಾವಿರಾರು ರೂಪಾಯಿ ಖಚು ಮಾಡಿದ್ದಾನೆ.”

“ ಯಾರ ಪ್ರಾಯಕ್ಕೆ ಖಚುಮಾಡಿದ್ದೀರು.”

“ ಅವನಿಂದ ಉಸಕಾರ ಹಡೆದು ನಾವು ಸಣ್ಣ ಮಾತು ಆಡಬಾರದು ”

“ ಸಣ್ಣ ಮಾತೋ, ದೊಡ್ಡ ಮಾತೋ-ನನಗೆ ಹಣಬೇಕು. ಅದನ್ನು ತರಿಸಿಕೊಡುವುದು ನಿನ್ನ ಭಾರ. ಇವತ್ತೀ ಅಣ್ಣನಿಗೆ ನಾನು ಕಲ್ಪಿಗಿಗೆ ಶಾಗದ ಬರೆದಿದ್ದೇನೆ...”

“ ರಂಗಣ್ಣ ನಿಮಗೆ ಅವರಿಚಿತನಲ್ಲವಲ್ಲ-ನೀವೇ ಬರೆದು ಕೇಳ.”

“ ನೀನು ಬರೆಯಲ್ಲ.”

“ ಖಂಡಿತ ಬರೆಯಲ್ಲ !”

“ ಆದೂ ಆಗಲಿ-ನಾನೇ ಬರೆಯತ್ತೀನೇ. ನಿನ್ನ ತಮ್ಮ ಹಣ ಕಳಿಸಿ ಕೊಡಿದ್ದರೆ, ಮಕ್ಕಳನ್ನು ಕಟ್ಟಿಕೊಂಡು ನೀನು ಸೋಲಾರಿಗೇ ಹೋಗಬೇಕಾಗುತ್ತದೆ.”

“ ಏನೇನು ಆಗಬೇಕೋ ಎಲ್ಲಾ ಆಗಲಿ ”

ಎಂದು ನಿಧಾರದಿಂದ ನುಡಿದಳು.

ಶಾಮ ತನ್ನ ಭಾವವ್ಯೇದುನನಿಗೆ ಕಾಗದ ಬರೆದು ಮನೆ ಕೊಂಡುಕೊಳ್ಳುವುದಕ್ಕೆ ಮೂರು ಸಾವಿರ ಹಣ ಕಳಸಲು ತಿಳಿಸಿದ.

ರಂಗಣ್ಣನಿಗೆ ಕಾಗದ ಬರೆಯವುದಿಲ್ಲವೆಂದು ತಿಳಿಸಿದ್ದ ಸುಭದ್ರಾವುನರಾಲೋಚಿಸಿ,

“ ನಿನ್ನ ಕಟ್ಟಮುಗಳನ್ನು ರಿತೂ ಈ ಕಾಗದ ಬರೆಯವುದಕ್ಕೆ ವ್ಯಧಿಯಾಗುತ್ತದೆ. ನಿನ್ನನ್ನು ಹಣ ಕೇಳಕೂಡದೆಂದು ಅವರಿಗೆ ತಿಳಿಸಿದೆ. ಅವರು ನನ್ನ ಮಾತು ಕೇಳಲಿಲ್ಲ. ನಿನ್ನಿಂದ ಹಣ ಬರದಿದ್ದರೆ ನನ್ನನ್ನೂ ಮಕ್ಕಳನ್ನು ಸೋಲಾರಿಗೇ ಕಳಿಸಿಬಿಡುವುದಾಗಿ ತಿಳಿಸಿದ್ದಾರೆ.

ನೀನು ಹೆಚ್ಚು ತೊಂದರೆ ಪಟ್ಟಿಕೊಳ್ಳಬೇಡ. ಎಷ್ಟು ಸಾಧ್ಯವೇ ಅಷ್ಟು ಕಳಿಸು.

ಬಿ. ಸೌ. ಶಾರದಾ ನಾಲ್ಕು ದಿನ ಪುರಸಕ್ತ ಮಾಡಿಕೊಂಡು ಇಲ್ಲಿಗೆ ಬಂದು ನನ್ನೊಂದಿಗಿರಲಿ.

ಇಂತು ನಿನ್ನ ಸೋದರಿ-ಸುಭದ್ರಾ.”

ಎರಡು ಕಾಗದಗಳೂ ಒಂದೇ ದಿನ ರಂಗಣ್ಣನ ಕ್ಕೆ ಸೇರಿದವು.

ಅವುಗಳನ್ನು ದಿಕೊಂಡು, ಶಾರದೀಯ ಕೈಗಿತ್ತ.

ಬಾರದೆ ಅವುಗಳನ್ನೊಡಿಕೊಂಡು ನುರುಮಾತ್ರಾದೆಯ, ಹಿಂದಿರುಗಿಸಿದ್ದೀ.

“ ಏನು ಮಾಡುವುದು ರಾರೆಡೂ ?”

“ ಏನು ಹೇಳಿಕೊಂಡೀ ನಂಗಿ ತೀರುಡಾಗಿದೆ.”

“ ಮೂರು ಸಾವಿರ ಎಲ್ಲಿಂದ ತರಲಿ ?”

“ ಸಾಲವಾದ್ದರೂ ಮಾಡ ಕೋನಿಕೊಡಬೇಕು.”

“ ಸಾಲ ಮಾಡಬೇರಿ ತೀರಿಸುವುದು ರೇಗೆ ?”

“ ನಾನೊಂದು ಕೆಲವ ಸಾಂದರ್ಭಿಕೇ ?”

“ ಏನು ?”

“ ನಮ್ಮುತ್ತಳ್ಳಣಗೆ ಎರೆಂಪುಂಜೀ !”

“ ಹಣ ಕಳಸಿಸಿದೇ ?”

“ ಹೂ-ನಂಗಿ ಬೇಡು ಎಂದು ಬರೆರುತ್ತೇನೆ.”

“ ಎಲ್ಲಿರೂದರೂ ಉಂಟೇ ರಾರೆಡಾ. ಅವರು ನಮ್ಮ ಸಿಹಂತು ಏನು ತಿಳಿದುಕೊಳ್ಳುತ್ತಾರೆ. ನಂಗಿಂದು ಮಾರ್ಗ ಹೊಳೆಯುತ್ತದೆ-ಸೀನು ಒಟ್ಟಿದರೆ ಹಾಗೆ ಮಾಡುತ್ತೇನೆ.”

“ ಹೇಳಿ.”

“ ಎರಡು ಎಕರೆ ಗದ್ದೆ ಮಾರಿಬಿಡುತ್ತೇನೆ.-ಎಕರೆಗೆ ೧೦ಕೋವರೆ, ಎರಡು ನಾವಿರ ಬರುತ್ತದೆ.”

“ ಹಿರಿಯರು ಮಾಡಿಟ್ಟಿರುವ ಆಸ್ತಿಯನ್ನು ಹೇಳಿಯುಮಾಡುವುದೇ ?”

“ ಸುಭದ್ರಸಿಗಿಂತ ಆಸ್ತಿ ಹೆಚ್ಚೇ ! ಅವಶ್ಯ ಕಣ್ಣೀಯ ರಾರುವುದನ್ನು ನಾನು ಸೋಡಿಸಿರೆ. ಹೆಂಡಿಯ ಉಸಕಾದವನ್ನು ಗೃಹಿಸಿಕೊಂಡಾದರೂ ಶಾಮ ಜೆನ್ನಾಗಿಯತ್ತಾನೇನೋ ಸೋಡೊಳ್ಳಿ.”

“ ನೋಡಿ-ಹೇಗೆ ಸೂಕ್ತಪೂರ್ವ ಹಾಗೆ ಮಾಡಿ.”

“ ಇನ್ನು ತುಗಡಿಕೊಳಗಾಗಿ ಹಣ ಒತ್ತೆ ಮಾಡಿಕೊಂಡುತ್ತೇನೆ. ನೀನೇ ಬೆಂಗಳೂರಿಗೆ ಹೊಗಿ ಕೊಟ್ಟು, ಬಾ. ಸುಭದ್ರೀಯನ್ನು ಸೋಡಿದ ಹಾಗಾಯಿತು.”

“ ಹೊಗಿ ಬರುತ್ತೇನೆ”

ಎಂದು ಶಾರೆಡೂ ಹೇಳಿದಳು.

ಇಲ್ಲ

“ ಶಾಮನ ಕಾಗದ ಒಡೆದು ನೋಡಿಕೊಂಡ ವೈಖಾರಣ್ಯ,
“ ಜಳಣಕೇಂದ್ರ ” ಎಂದು ಕೂಗಿದ.

ಜಾನಕಮ್ಮೆ ಬಂದು ಎದುರಿಗೆ ಸ್ವಿಲ್ಲಲು,
“ ನಿನ್ನ ಪ್ರೇಮಪುತ್ರ ಕಾಗದ ಬರೆದಿದ್ದಾನೇ ”
“ ಮಭದ್ರ, ಹಾಕ್ಕಳು ಚೆನ್ನಾಗಿದ್ದಾರಂತೆಯೇ ? ”
“ ಆ ಸುಧ್ಯಾಯೇ ಇಲ್ಲ.”
“ ಇನ್ನೇಸು ಬರೆದಿದ್ದಾನೇ.”
“ ಮನೆ ಕೊಂಡುಕೊಳ್ಳಲ್ಲಾನಂತೆ ! ಮಾರು ಸಾವಿರ ಬೇಕಂತೆ ! ”
“ ಮಾರು ಸಾವಿರಕ್ಕೆ ಎಂಥ ಮನೆ ಬರತ್ತೀ.”
“ ಮನೆ ಒಟ್ಟು ಹನ್ನೆನ್ನುಂದೇರೇ ಹನ್ನೆರಡೊರ್ ಆಗುತ್ತದೆಂತೆ-ಆದಕ್ಕೆ ನನ್ನ
ಕೊಟ್ಟಾ (quota) ಮಾರು ಸಾವಿರ.”

“ ಏನು ಮಾಡುತ್ತೀರಿ ? ”

“ ನನ್ನಲ್ಲಿ ಜಣಾವಿಲ್ಲ ಎಂದು ಬರೆದುಬಿಡುತ್ತೀನೆ. ನಾವೆಲ್ಲಾ ಇವನ
ಭಾಗಕ್ಕೆ ಮಣಿ ರೀಂಡುವ ಆಕಣಗಳು.”

“ ನೀವಂತ್ರ ಮನೆ ಕೊಳ್ಳಲ್ಲಿ-ಹಾನುನಾದರೂ ಕೊಂಡುಕೊಳ್ಳಲಿ.”

“ ಸರಿ-ಅಷ್ಟು ಹಣ ನಾನು ಎಲ್ಲಿಂದ ತರಲಿ ? ”

“ ನಿಮ್ಮ ಹತ್ತಿರ ಎಷ್ಟುದೆ ? ”

“ ಒಂದು, ಒಂದೂವರೆ ಸಾವಿರ ಇರಬಹುದು.”

“ ಉಳಿದದ್ದು ನಾನು ಕೊಡುತ್ತೀನೆ.”

“ ನಿನ್ನ ಹತ್ತಿರ ಎಲ್ಲಿಂದ ಬರೆಬೇಕು.”

“ ಇದೆ-ನಾನು ಕೊಡುತ್ತೀನೆ.”

“ ಮನೆ ಕೊಳ್ಳಲ್ಲಿದ್ದಕ್ಕೆ ಅವನಿಗೇನು ಅವಸರ ಹೇಳು-ಇನ್ನು ನಾಬ್ರಾ
ದಿವಸ ಒಟ್ಟು ಕೊಂಡರಾಗದೇ ? ”

“ ಶಾಮನಿಗೂ ಸುಭದ್ರಸ್ವಿಗೂ ಹೇಗೆಡಿ ನೀವು ಬಲ್ಲಿರಿ-ಮನೆ ಕೊಳ್ಳುವುದ ಕ್ಷಾಗವಿದ್ದರೆ ಅವನು ಅವಳನ್ನು ಹುರಿದು ಮುಕ್ಕಿಬಿಡುತ್ತಾನೆ.”

“ ಒಳ್ಳೆಯ ತಪ್ಪಿಗಂಟುಬಿಡ್ಡೆ ”

ಎಂದು ಚೇಷರಪಟ್ಟಿಕೊಂಡ ವೈಲಾರಯ್ಯ,

“ ನೀನು ಒಡವೆ ಮಾರಬೇದ. ಹೇಗಾದರೂ ನಾನು ಹಣ ಜಡಿ ಮಾಡುತ್ತೀನೆ ”

ಎಂದು ಆಶ್ವಾಸನವಿತ್ತ.

ಹಣ ಸಕಾಲಕ್ಕೆ ಶಾಮನ ಕೃಸೇರಿತು.

ಶಾರದೀಯೇ ಬೆಂಗಳೂರಿಗೆ ಬಂದು ಸುಭದ್ರೆಯ ಕೃಗೆ ಹಣ ಕೊಟ್ಟು ಹೊದೆಳು.

ಮನೆಯ ಮಾಲಿಕನಿಗೆ ಹಣ ಪಾವತಿ ಮಾಡಿ, ಮನೆಯನ್ನು ಶಾಮ ಸ್ವಾಧಿನಿವಾಸಿಕೊಂಡು, ಬಂದು ಒಳ್ಳೆಯ ದಿನ ನೋಡಿ ತನ್ನ ಸ್ವಂತ ಮನೆಗೆ ವಾಸಕ್ಕೆ ಹೊದೆ.

ಶಾಮನ ಮನೆ ಅನುಕೂಲವಾಗಿದ್ದದಲ್ಲದೆ ಸ್ವಲ್ಪ ಶಾಲಿ ಸೈಟ್ (site) ಉಳಿದಿತ್ತು.

ಮನೆಯ ತರಕಾರಿ ಖಚು ಮಿಗಿಳಲು ನಿಶ್ಚಯಿಸಿದ ರಾಮ ತರಕಾರಿ ತೋಟ ಬೆಳಸಲಾರಂಭಿಸಿದ.

ತರಕಾರಿ ತೋಟಕ್ಕೆ ಪ್ರತಿನಿತ್ಯ ಭಾವಿಯಿಂದ ನೀರು ಸೇದಿ ಹಾಕುವ ಕೆಲಸಪೂ ಸುಭದ್ರಸ್ವಿಗೆ ಗಂಟುಬಿತ್ತು. ಮನೂ ತಾಯಿಗೆ ಸೇರವಾಗುತ್ತಿದ್ದ್ಯೂ.

ಬದನೆಯಕಾರು, ದಂಟಿನ ಸೊಪ್ಪು, ಮೆಂಕ್ಯದ ಸೊಪ್ಪು, ಹುರುಳ ಕಾಯಿ ಗಿಡೆಳು ವೋಳಿತವು.

ಬಂದು ದಿನ ಯಾರೋ ಮನೆಗೆ ಬಂದವರು, ಕದ ಹಾಕಿಕೊಂಡು ಹೊಗಲು ಮರಿತರು.

ವುಂಡು ದನವ್ರೋಂದು ಒಳನುಗ್ಗಿ ರಾಮನ ತೋಟವನ್ನು ಧ್ವನಿಸಮಾಡಿ ಬಟ್ಟಿತು.

ಸಂಜೆ ಮನೆಗೆ ಬಂದ ರಾಮ ತೋಟಕ್ಕೊಳ್ಳದಿದ್ದ ಅವಸ್ಥೆ ಕಂಡು ರೈಣ್ಯ ಕಷಾಯಿತನಾಗಿ ಹೆಂಡತಿಯನ್ನು ವಾಚಾಮಗೋಚರ ಬಯ್ಯಲಾರಂಭಿಸಿದ.

“ ಯಾರೋ ಬಂದು ಬಾಗಿಲು ತೆಗೆದು ಹೊದರೆ ನಾನೇನುಮಾಡಲಿ ” ಎಂದಳು.

“ ಮಣ್ಣ ತಿನ್ನನ ಕೆಲಸಮಾಡಿ ಮತ್ತೆ ಎಡುರು ವಾದಿಕುವೆಯಾ ”

ಎಂದು ಶಾನು ಹೆಡೆತಿಯನ್ನು ಬಡಿಯಲಾರಂಭಿಸಿದ.

ತಾಯಿಯನ್ನು ಬಿಡಿಸಿಕೊಳ್ಳಲು ಬಂದ ಮನುವಿಗೂ ಸಾಕಷ್ಟು ಪಟ್ಟು
ಗಳು ಬಿದ್ದವು.

ಮನು ಜೀರಲಾರಂಭಿಸಲು ಜಗನ್ನಾಧ, ವನಮಾಲಿ ಶ್ರುತಿಸೇರಿಸಿದರು.

ಚೀಸರಗೊಂಡ ಶಾಮ,

“ ಇದೇನು ಹಾಳು ಮನೆಯೋ-ಕ್ನಿಗಳು ಒಂದೇ ಸಮನೆ ಬಡಿದು
ಕೊಳ್ಳುತ್ತವೆ ”

ಎಂದು ಬಯ್ದು ಕೊಂಡು ಹೊರಗೆ ಹೋದ.

ಅಳುತ್ತ ಕುಳಿತ್ತದ್ದ ತಾಯಿಯ ಬಳಿಗೆ ಬಂದ ಮನೂ,

“ ಅಳಬೇಡಮ್ಮೆ-ಆಣ್ಣ ನಿನ್ನ ಎನ್ನು ಹೊಡಿದನನ್ನು ” ಎಂದಜು.

ಸುಭದ್ರಾ ಮನುವನ್ನುಪ್ಪಿ ಕೊಂಡು ಬಿಕ್ಕಿಬಿಕ್ಕಿ ಅಳುತ್ತಾ,

“ ಈ ನಿಧಾರ್ಗ್ಯಾಳ ಹೊಟ್ಟೆಯಲ್ಲಿ ಏಕೆ ಹೆಟ್ಟಿದಿರಿ-ದೇವರು ಕಣ್ಣ
ಬಿಟ್ಟು ನೋಡಿ ನನಗೂ, ನನ್ನ ಮಕ್ಕಳಿಗೂ ಸಾವನ್ನಾದರೂ ಕರುಣೆಬಾರದೇ ? ”

“ ಹಾಗನ್ನ ಬೇಡಮ್ಮೆ-ಹಾಗನ್ನ ಚೀಡ.”

“ ಮನೂ-ಎನೇ ಆಗಲಿ-ನಿನಗೆ ನಾನು ಮನುವೆನೂಡುವುದಿಲ್ಲ. ನಿಮ್ಮಣ್ಣ
ಒಪ್ಪಲಿ ಒಪ್ಪದಿರಲಿ-ಚೆನ್ನಾಗಿ ಓದಿಸಿಬಿಡುತ್ತೇನೆ. ನಿನ್ನ ಅನ್ನ ನೀನು ಸಂಪಾ
ದಿಸಿಕೊಳ್ಳುವಂತೆ...-ಎರಡು ಹೊತ್ತು ಅನ್ನ ಹಾಕುತ್ತೇನೆಂದು ಇವರು ನಮ್ಮನ್ನು
ಇವ್ವು ಹಿಂಸೆ ಮಾಡಬೇಕೇ ? ನಾನು ದುಡಿದು, ಸಂಪಾದಿಸಿ ನಿಮ್ಮನ್ನು ಸಾಕು
ತ್ತೇನೆ-ಓದಿಸುತ್ತೇನೆ ”

ಎಂದು ನಿಧಾರದಿಂದ ನುಡಿದಳು.

ಇ.೨

ಒಂದು ದಿನ ಪಾಲೆ ಮುಗಿಸಮೇತೆ, ಸಾಲೆಗೆಗೆ ಹೋಗದೆ ಶಾಮು ಮನೆಗೆ ಬಂದ.

ಮುಖದ್ವಾರು ಕಾಣಲೀಲ್ಲ.

ಮನೂ ಮಕ್ಕಳನ್ನು ಅಡಿಸುತ್ತೆ ಕುಳಿತ್ತಿದ್ದೇನು.

“ನಿಮ್ಮನ್ನು ಎಲ್ಲೀ ಎಂದು ಕೇಳಿದ.

ತಂದೆಯನ್ನು ಕಂಡರೆ ಗಡಗಡೆ ಸಾಹುಗುಟ್ಟಿದ್ದ ಮನೂ ತದನರಿನಿ, ತಡವರಿನಿ,

“ ಪಾಠಕ್ಕೆ ಹೋಗಿದ್ದಾ ಈ ” ಎಂದೇನು.

“ ಪಾಠ ! ಯಾವ ಪಾಠ.”

“ ಸರ್ವಾಜ....”

“ ಯಾವಾಗಿಸಿದ ?”

“ ಆವಶ್ಯಿಂದ.”

“ ನಂಗೇಕೆ ಹೇಳಲಿಲ್ಲ.”

“ ನನಗೆ ಗೊತ್ತಿಲ್ಲ.”

“ ಗೊತ್ತಿಲ್ಲ-ಬೀನ ಮುಂಡೆಂದೇ- ಸುನೇಯಲ್ಲಿ ಸೀ ಪೆ ಲ್ಲಿ ರೂ ಒಂದು- ನಾನೊಬ್ಬನೇ ಒಂದು ”

ಎಂದು ದೇಗಿ ಮನುವನ ಕಾಂಜಕ್ಕೆ ನಾಲ್ಕು ಏಟು ಬಿಗಿದ.

ಮನು ಗಟ್ಟಿಯಾಗಿ ಆಳಿಲಾರೆಂಭಿಸಿದಳು.

“ ಮುಚ್ಚು ಬಾಯಿ- ಬಾಯಿ ಮುಚ್ಚಿದ್ದ ರೆ ಕೊಂಡುಬಿಡ್ರೊಬಿ ಸೋಡು ” ಎಂದು ಬಂಪಿಸಿದ.

ದುಃಖ, ಭಯದಿಂದ ಮನು, ವಸನಾಲಯನ್ನು ಎದೆಗವಚಿಕೊಂಡು ಮುಳೆಯಲ್ಲಿ ಅಳುತ್ತೆ ಕುಳಿತುಕೊಂಡಿಂದು.

ಸುಭದ್ರಾ ಮನೇಗೆ ಬರಲು, ಹೌಹಾರಿ ಹೊಡಿದ ಮನೂ ತಾಯಿಯನ್ನು ಪ್ರಿಯೋದು,

“ಆಗ್ನೋ ಬಂದಿದ್ವಾಸಮ್ಮು-ಎಲ್ಲಿ ಎದು ಕೇಳಿದ-ಸಮಾಜಕ್ಕೆ ಹೊಗಿ ದ್ವಾರ್ಶಿ ಎಂದೇ-ಹಿಡಿದುಕೊಂಡು ಚೆನ್ನಾಗಿ ಹೊಡಿದ ”

ಎಂದು ಬಿಕ್ಕಿ ಬಿಕ್ಕಿ ಅಕ್ಕಲಾರಂಭಿಸಿದಳು.

ಅವಕ ಧ್ವನಿ ಕೇಳಿ ಒಳಗೆ ಬಂದ ಶಾಮ, ಸುಭದ್ರ ಬಂದಿದ್ವಾಸಮ್ಮು ನೋಡಿ,

“ಮಹಾರಾಜೀಗುವರು ಮನೇಗೆ ಬರಲು ಅನುಕೂಲನಾಯಿತ್ತೇನೋ?”

ಎಂದು ತಿರಸ್ತುಪೆಡಿಂದ ಸುಧಿದ

“ಮನುವನ್ನೇಕೆ ನೀವು ಹೊಡಿದ್ದು?”

“ನನ್ನಿಷ್ಟು-ಅದನ್ನು ಕೇಳುವುದಕ್ಕೆ ನೀನು ಯಾರು?”

“ನಾನು ಮನುವನ ತಾಯಿ.”

“ನಾನು ಮನುವಿನ ತಂಡೆ.”

“ತಂಡೆ! ಇದ್ದರೆ ನಿಮ್ಮಂಥ ತಂಡೆಯೇ ಇರಬೇಕು”

“ನಿನ್ನ ಬೆಂಬುನ ಮೇಲೆ ಶ್ರೀ ಕ.ಶೈಂಗುತ್ತಿದ್ವಾಸೆಂದು ಕಾಳುತ್ತದೆ-ನಾಲಗೆ ಉದ್ದ್ಯಮಾಡುತ್ತಿದ್ದೇ”

“ಇನ್ನೊಂದು ಸಲ ನೀವು ಮತ್ತು ಮೇಲೆ ಕೈಮಾಡಿ....”

“ಏನು ಮಾಡುತ್ತೀರ್ತೇ?”

“ಏನು ಮಾಡುತ್ತೇನೆಯೇ....”

ಅವಕ ಸುಧಿದ ಧ್ವನಿ ಶ್ರೀ ಶಾಮ ಅವಾರಾದ. ಕೃತಿರ್ಪಿ ತೀರಿಸಿ ಕೊಟ್ಟಲು ಅವನಿಗೆ ಧೈರ್ಯಸ್ವಿಲ್ಲವಾಯಿತು.

“ಯಾರನ್ನ ಕೇಳಿ ಸಮಾಜ ಸೇರಿದೆ.”

“ಯಾರನ್ನ ಕೇಳಬೇಕಾಗಿತ್ತು.”

“ನನ್ನನ್ನು.”

“ವಕೆ?”

“ವಕೆ? ಈ ಮನೇಗೆ ನಾನು ಯಜಮಾನ.”

“ನಿಮ್ಮ ಯಜಮಾನಿಕೆಯೆಲ್ಲಾ ನುಕ್ಕಿನ್ನು, ನನ್ನನ್ನು ಬಡಿಯೆವುದರಲ್ಲಿ ಮುಗಿಯಿತು.”

“ನೀನು ತಲೆಯೆಲ್ಲಾ ರರಟಿದರೆ ಒದ್ದು ಹೊರಗೆ ಹಾಕುತ್ತೀನೆ.”

“ಗೊಡು ಜೀದಿರಕೆ ಹಾಕುವುದು ಬಿಟ್ಟಿಬಿಡಿ.”

“ನನ್ನ ಮನೆಯಲ್ಲಿ ನನ್ನ ಅವಮಾನ ಮಾಡುವೇಯಾ ?”

“ಸಿಮ್ಮೆ ಮನ್ನೆ !-ನನ್ನ ತಮ್ಮ ಕೊಟ್ಟಿರುವ ಮಾರು ಸಾವಿರ ದೂರಾಯಿ ನಾನು ಒಡವೆ ಮಾರಿ ಕೊಟ್ಟಿರುವ ಸಾವಿರದ್ದೀನಾರು ಇಲ್ಲಿಟ್ಟು ನನ್ನ ಮನೆ ಎಂದು ಹೇಳಿ.”

“ಎಂದೋ ಏನು ನನ್ನ ಕೈಯಲ್ಲಿ ಜೆನಾಗ್ಗಿ ಒದೆ ತಿಂದು ಸಾಯುತ್ತೇ ನೋಡು.”

“ಅಪ್ಪಾದರೂ ಉಪಕಾರ ಮಾಡಿ.”

“ಇನ್ನು ಮೇಲೆ ನೀನು ಸಮಾಜಕ್ಕೆ ಹೋಗಕೂಡದು.”

“ನಾನು ಹೋಗೇ ಹೋಗುತ್ತೇನೆ”

“ನಿನ್ನ ಸಮಾಜದ ಅಧ್ಯಕ್ಷರಂತ್ರ ಕಂಡು, ಸಿನ್ನನ್ನ ಸೇರಿಸಕೂಡ ದೆಂದು ನಾನು ತಿಳಿಸುತ್ತೇನೆ.”

“ತಿಳಿಸಿ-ಆವರಿಗೊಮ್ಮೆ ಮುಖ ತೋರಿಸಿ-ಘರು, ಗತಿಯೇನಾಗತ್ತೊ ತಿಳಿಯುತ್ತದೆ.”

“ಆವರಿಗೆಲ್ಲಾ ನನ್ನ ಮೇಲೆ ಚಾಡಿ ಹೇಳಿದ್ದೀರುವಾ ?”

“ಚಾಡಿ ಹೇಳಿಲ್ಲ-ಸಿಜಸ್ತ ತಿ ಹೇಳಿದ್ದೀನೆ.”

“ನಿಜಿಗೆ ತಿ-ಘರುದೇವತೆ ನೀನು !”

“ಘರುದೇವತೆ ಯಾರು, ಯಾರಲ್ಲ ಎಂದು ಅರಿಸುವ ಸಾಮಧ್ಯ ನಿಮಗಿದೆಯೇ ?”

“ನಿನಗೆ ಗ್ರಹಚಾರ ಒಕ್ಕರಿಸಿದಂತಿದೆ-ಒದೆ ಬಿದ್ದಲ್ಲದೆ ಸಿನ್ನ ಹಿತ್ತ ಇಳಿಯುವುದಿಲ್ಲ”

“.....”

“ಸಮಾಜಕ್ಕೇ ಹೋಗುತ್ತೂ ಇದ್ದೀಯೋ-ಇನ್ನೆಲ್ಲಿ ಗಾದರೂ ಹಾಳಾಗಿ ಹೋಗುತ್ತಿದ್ದೀಯೋ ?”

ಸುಭದ್ರೆಯ ದುಃಖದ ಕಟ್ಟಿ ಒಡೆಯಿತು.

ಅವಳು ಗಟ್ಟಿಯಾಗಿ ರೋಧಿಸುತ್ತೂ,

“ನನ್ನ ಮೇಲೆ ಕೆಟ್ಟ ಮಾತಾಡಿದರೆ ನಿಮ್ಮ ಬಾಯಲ್ಲಿ ಹುಳು ಸುರಿಯುತ್ತದೆ. ಸಿನ್ನ ಕೊಡುತ್ತಿರುವ ನರಕಯಾಶನೆ ಅಸುಭವಿಸುತ್ತಿದ್ದರೂ ಈ ಮಾತು ಅಡುವಿರಾ-ಸ್ನೇಹ ಮನುಷ್ಯರೇ-ವಿಶ್ವಾಸ, ಕರುಣೆ ಎಂದರೇನೆಂಬುದನಾಾದರೂ ಬಲ್ಲಿರಾ-ಫಳ-ಸಿಮ್ಮೆ ಜನ್ಮತ್ತೇ...”

ಅಲ್ಲಿ ಸಿಳ್ಳಿತುದು ಸರಿಯಲ್ಲವೇದರಿತ ಶಾಮು, ಮೆಲ್ಲಿಸೆ ಹೋರಗೆ ಜಾರಿದ.

೨೮

ಆರು ತಿಂಗಳು ಕಳೆಯುವಲ್ಲಿ ಥಾಂಪ್ವನ್‌ ಸಾಹೇಬರು, ಕೇಂದ್ರ ಸರ್ಕಾರ ರದ ಪೋಲೀಸ್ ಫೋನಿಂಗ್‌ ಮೈಲಾರಯ್ಯನನ್ನು ಆಯ್ದು ಮಾಡಿಸಿದ್ದರು.

ಮೈಲಾರಯ್ಯ ತಮ್ಮನಿಗೆ ಕಾಗದ ಬರೆದು ಆ ಸಂತೋಷದ ಮುದ್ದಿ ತಿಳಿಸಿ,

“ನೀನೂ, ಸುಭದ್ರಾ, ಮಕ್ಕಳು ಇಲ್ಲಿಗೆ ಬರಬೇಕೆಂದು ನನ್ನ ಅವೇಕ್ಕೆಯಾಗಿದೆ. ನಾನು ಇನ್ನು ಒಂದು ತಿಂಗಳಲ್ಲಿ ಕಲ್ಪಿಗ್ರಿ ಬಿಡು ತ್ತೇನೇ. ನೀವು ಈಗಲೇ ಹೊರಟುಬಂದರೆ ನಾಲ್ಕು ದಿನ ಇದ್ದಂತಾಗುವುದಲ್ಲದೆ, ಕಲ್ಪಿಗ್ರಿಯನ್ನು ನೋಡಿದಂತೆಯೂ ಆಗುತ್ತದೆ ಒಂದು ಕಾಲಕ್ಕೆ ಬಹವನ್ನಿಯವರ ರಾಜಧಾನಿಯಾಗಿದ್ದ ಈ ಉರು ಪ್ರೇಕ್ಷಣೀಯ ಸ್ಥಳ ಗಳಲ್ಲಿ ಒಂದಾಗಿದೆ.”

ಜಾನಕಮನ್ನೂ ನಾಲ್ಕು ಹಂತೆ ಬರೆದು, ‘ಖಂಡಿತವಾಗಿ ಬನ್ನಿ’ ಎಂದು ತಿಳಿಸಿದಳು.

ಕಲ್ಪಿಗ್ರಿಗೆ ಹೋಗಿ ಬರಲು ಶಾಮ ನಿರ್ಧರಿಸಿದ.

ಮನೆಯಲ್ಲಿ ತನ್ನ ಉಪಭೋಗಕ್ಕೆ ಬೇಕಿಲ್ಲದ ರೂಮಿನ ಜತಿಗೆ ಒಂದು ಅಡಿಗೆಯ ಮನೆ, ಸ್ವಾನದ ಮನೆ ನೇರಿಸಿ ಯಾರಿಗಾದರೂ ಹೊಟ್ಟಿರೆ ಇಪ್ಪತ್ತು, ಇಪ್ಪತ್ತೆ ಮೆ ರೂಪಾಯಿ ಭಾಡಿಗೆ ಬರುತ್ತದೆ ಎಂದು ಯೋಚಿಸಿದ ಶಾಮ, ಹೆಂಡತಿಯಾಂದಿಗೆ ಕಲ್ಪಿಗ್ರಿಗೆ ಹೋಗಿ, ಅಣ್ಣಿನಿಂದ ಮತ್ತೆ ಎಡು, ಮೂರು ಸಾವಿರ ಗಿಟ್ಟಿಸಲು ಯೋಚಿಸಿದ

ಸುಭದ್ರೆಯನ್ನು ಒಪ್ಪಿಸಿ ಹೊರಡಿಸುವುದು ಹೇಗೆ ಎಂಬ ಚಿಂತೆ ಅವನ ಮನಸ್ಸನ್ನು ಕೊರೆಯಲಾರಂಭಿಸಿತು.

ವಿಳಂಬ ಮಾಡಲು ಅವಕಾಶವಿಲ್ಲ—ಒಂದು ತಿಂಗಳಲ್ಲಿ ಮೈಲಾರಯ್ಯ ಕಲ್ಪಿಗ್ರಿ ಬಿಟ್ಟು ದಿಲ್ಲಿಗೆ ಹೋಗುವನಿದ್ದ.

ಒಂದು ದಿನ ಶಾಲೆಗೆ ಹೊರಡಲನುವಾಗಿದ್ದ ಶಾಮ, ತಾಂಬೂಲ ತಂಡು
ಮುಂದಿಟ್ಟು ಸುಭದ್ರೆಯನ್ನು ನೋಡಿ,

“ ಸ್ವಲ್ಪ ಸಿಲ್ಲು ” ಎಂದ.

“ ಏನು ?”

“ ಅಣ್ಣಿಸಿಗೆ ಕೇಂದ್ರ ಸರ್ಕಾರದಲ್ಲಿ ದೊಡ್ಡ ಕೆಲಸವಾಗಿದೆ—ಮುಂದಿನ
ತಿಂಗಳು ಅವನು ದಿಲ್ಲಿಗೆ ಹೊರಡುತ್ತಾನೆ.”

“ ಬಹಳ ಸಂತೋಷ.”

“ ಕಲ್ಯಾಗಿರ್ ಬಿಡುವ ಮುನ್ನ ಸೀನೂ, ನಾನೂ, ಮಕ್ಕಳೂ ಬರಬೇಕೆಂದು,
ಕಾಗದ ಬರೆದಿದ್ದಾನೆ. ನಾಳೆಯಿಂದ ರಜಾ ತೆಗೆದು ಕೊಳ್ಳಬೇಕೆಂದು
ಯೋಚಿಸಿದ್ದೇನೆ.”

“”

“ ಸುಮ್ಮನೆ ನಿಂತುಬಿಟ್ಟಿಯಲ್ಲಾ—ಏನಾದರೂ ಹೇಳು.”

“ ಏನು ಹೇಳಬೇಕು.”

“ ನೀನು ಬರುತ್ತೀರಿಯೋ ಇಲ್ಲವೋ ?”

“ ಇಲ್ಲ—ನಾನು ಮಕ್ಕಳು ಬರುವುದಿಲ್ಲ. ನೀವು ಹೋಗಿ ಬರಬಹುದು.”

“ ಅತ್ಯಿಗೆಮ್ಮೆನನ್ನು ನೋಡಲು ಇಚ್ಛಿಯಿಲ್ಲವೇ ?”

“ ಈ ಸ್ಥಿತಿಯಲ್ಲಿ ನಾನು ಯಾರನ್ನೂ ನೋಡುವುದಿಲ್ಲ.”

“ ನಿನ್ನ ಸ್ಥಿತಿ ಏನಾಗಿನೆ ?”

“ ಜರ್ರಿ—ಬೇಕಿಲ್ಲ.”

“ ನೀನು ಬಂದರೆ ನನಗೆ ಉಪಕಾರವಾಗುತ್ತದೆ.”

“ ನನ್ನಿಂದ ನಿಮಗೆ ಉಪಕಾರವನೇ ?”

“ ಮನೆಯನ್ನು ಸ್ವಲ್ಪ ವಿಸ್ತರಿಸಿ, ಒಂದು ಭಾಗ ಬಾಡಿಗೆಗೆ ಕೊಡ
ಬೇಕೆಂದಿದ್ದೇನೆ. ಇದಕ್ಕೆ ಹಣ ಬೇಕು—ಅಣ್ಣಿನನ್ನು ಕೇಳಬೇಕೆಂದಿದ್ದೇನೆ—ನೀನು
ಬಂದರೆ ನನ್ನ ಕೆಲಸ ಸುಸೂತ್ರವಾಗುತ್ತದೆ.”

“ ನೀವುಂಟು—ನಿಮ್ಮ ಮನೆಯುಂಟು—ನನಗೆ ಯಾವದೂ ಹೇಳಬೇಡಿ ”

ಎಂದು ಒಳಗೆ ಹೊರಟು ಹೊಡಳು.

‘ಒಕ್ಕೀಯ ಶೈಲಿ ಗಂಟುಬಿತ್ತು’

ಎಂದು ಬೃದ್ಧಕೊಂಡು ಶಾಮ ಶಾಲಾಭಿಮುಖನಾಡ.

ಕಲ್ಯಾಗಿರ್ಗೆ ಹೋಗಲು ನಿಶ್ಚಯಿಸಿದ್ದ ಶಾಮ, ಏಕಾಂಗಿಯಾಗಿಯೇ
ಪ್ರಯೋಜಿ ಬೆಳಸಬೇಕಾಯಿತು.

ಗಂಡ ಉಂಟು ಬಿಟ್ಟು ಹೋದ ಕೂಡಲೇ ಸುಭದ್ರಾ ಸೊಲಿನರಿಗೆ ಕಾಗದ ಬರೆದು ರಂಗಣ್ಣನ್ನು ಬರೆಮಾಡಿಕೊಂಡಳು.

ಅಕ್ಕನೆ ದುಃಖೋದಾಗಿ ರಗಳನ್ನು ಕೇಳಿದ ರಂಗಣ್ಣ ವಿಪತ್ತಿವದನಾಗಿ,

“ ಈ ಸಮಸ್ಯೆ ಬಗೆಹರಿಸುವುದು ಹೇಗೆ ಸುಭದ್ರಾ ?”

“ ಅವರು ಉಂಟಿಗೆ ಬಂದ ಮೇಲೆ, ನೀನು ಬಂದು ಏನಾದರೂಂದು ಇತ್ತೇಧ್ರ ಮಾಡಿಬಿಡು.”

“ ಗಂಡಪಂಡಿರ ಮಾತಿನಲ್ಲಿ ನಾವು ಬಾಯಿ ಹಾಕುವುದು ನಾನ್ಯಾಯ ವಲ್ಲಮ್ಮು.”

“ ಇನ್ನು ನಾನು ಅವರ ಜತಿ ಬಾಷ್ಟಿ ಮಾಡಲು ಸಾಧ್ಯವಿಲ್ಲ ”

“ ಬೇರೆ ಇರಬೇಕೆಂದಿದ್ದೀಯಾ ?”

“ ಹೂ.”

“ ಶಾಮು ಒಷ್ಟುತ್ತಾನೆಯೇ ?”

“ ಅವರು ಒಪ್ಪಿದರೆನ್ನು—ಬಿಟ್ಟಿರೆನ್ನು ?”

“ ನಿನ್ನ ಸಂಸಾರ ನಡೆಯುವುದು ಹೇಗೆ ಸುಭದ್ರಾ—ಮೂರು ಮಕ್ಕಳನ್ನು ಕಟ್ಟಿಕೊಂಡು, ಒಬ್ಬಂಟಿಗಳು ನೀನೇನು ಮಾಡಬಲ್ಲಿ ”

“ ನಾಲ್ಕು ಮನೆ ಮುಸರೆ ತಿಕ್ಕಿ ನನ್ನ ಮಕ್ಕಳನ್ನು ಸಾಕುತ್ತೇನೇ—ಅವರ ಕೈಗೆ ಮಾತ್ರ ನನ್ನ ಮಕ್ಕಳನ್ನು ಹಾಕುವುದಿಲ್ಲ.”

“ ದುಡುಕಬಾರದು ಸುಭದ್ರಾ—ಸಮಾಧಾನ ತಂದುಕೊಂಡಿ. ಶಾಮನೇ ದಾರಿಗೆ ಬರುತ್ತಾನೇ.”

“ ಅವರು ದಾರಿಗೆ ಬಂದರೂ ನನಗೆ ಅವರ ಸಹವಾಸ ಡೇಡಾಪ್ಪ.—ನಮ್ಮ ಸಮಾಜದ ಅಧ್ಯಕ್ಷರು ನನಗೆ ಕೆಲಸ ಮಾಡಿಸಿಕೊಡಲು ಒಪ್ಪಿಕೊಂಡಿದ್ದಾರೆ. ಐವಕ್ಕೊಂದ್ರೀ ಅರವತ್ತೊಂದ್ರೀ ಸಂಬಳ ಬರುತ್ತದೆ—ನಾನು ಬೇರೆ ಮನೆ ಮಾಡಿಕೊಂಡು ಹೋಗುತ್ತೇನೇ.”

“ ಜನ ನಮ್ಮನ್ನು ನೋಡಿ ನಗುತ್ತಾರೆ.”

“ ನಕ್ಕರೆ ನಗಲಿ—”

“ ಈಗ ಶಾಮು ಹೇಗೂ ಕಲ್ಲುಗ್ರಾಗೆ ಹೋಗಿದ್ದಾನೆ. ಮೈಲಾರಯ್ಯ ನವರಿಗೂ, ಜಾನಕಮ್ಮನವರಿಗೂ ಕಾಗದ ಬರೆದು ಎಲ್ಲ ವಿವಂತ ತಿಳಿಸುವುದು ಯುಕ್ತವಲ್ಲವೇ ?”

“ ಅವರು ಏನು ಮಾಡಲು ಸಾಧ್ಯ ರಂಗಣ್ಣ—ಮೈಲಾರಯ್ಯನವರು,

ಜಾನಕಮ್ಮೆ ಇವರ ಅಲ್ಪತನ, ಜೀನತನ ಹೋಗಲಾಡಿಸಲು ಸಾಧ್ಯವೇ? ಬೇವಿನ ಗಿಡದ ಪಾತಿಗೆ ಸಕ್ಕರೆ ನೀನು ಎರೆದರೂ, ಬೇವಿನಕಾಯಿಯೇ ಬಿಡುವುದು.”

“ ಇನ್ನೂ ಯೋಚಿಸಿ ನೋಡು ಸುಭದ್ರಾ-ದುಮಕಬೇದ ”

ಎಂದು ರಂಗಣ್ಣ ಸೂಚಿಸಿದ

ಶಾಮು ಒಬ್ಬನೇ ಬಂದುದನ್ನು ಕಂಡು ಜಾನಕಮ್ಮೆ ಅಸಂತುಷ್ಟಾದಳು.

“ ಮಕ್ಕಳಿಗೆ ಮೈಯಲ್ಲಿ ಚೆನ್ನಾಗಿರಲಿಲ್ಲ–ಸುಭದ್ರಾ ಹೊರಡಲಾಗಲಿಲ್ಲ ”

ಎಂದು ಶಾಮು ಸುಕ್ಕು, ಹೇಳಿದ.

ಒಂದು ವಾರ ಅಣ್ಣನೇ ಮನೆಯಲ್ಲಿ ಸುಖಿವಾಗಿ ಕಳೆದು, ಕಲ್ಪಗಿರಿಯ ನೋಟಗಳನ್ನು ತಿಳಿಸಿದ ಶಾಮು ಹೊರಡಲನುವಾಗಿ, ಮನೆ ವಿಶ್ವರಂಘನ ವಿಷಯ ಅಣ್ಣನಿಗೆ ತಿಳಿಸಿದ.

“ ಮೇಲಿಂದ ಮೇಲೆ ದುಡ್ಡ ಕೇಳಿದರೆ ನಾನು ಎಲ್ಲಿಂದ ತರಲಿ ಶಾಮು ತಿಂಗಳನ್ನು ಕಳುಹಿಸಿದ್ದಾರೆ ಮನೆಯಲ್ಲಿ ಹೋಗಿ ಹೂಕಿ ಸೇರಬೇಕು. ನನಗೇ ಸಾವಿರಾರು ರೂಪಾಯಿ ಖಚಿದೆ – ಏದಾರು ತಿಂಗಳಾಗಲೀ ನೋಡೋಣ–ಸ್ವಲ್ಪ ಹಣ ಶೇಖರಿಸಿ ಕಳಿಸಿ ಕೊಡುತ್ತೇನೆ ”

ಎಂದು ಮೈಲಾರಯ್ಯ ಹೇಳಲು ಅಸಂತುಷ್ಟನಾದ ಶಾಮು,

‘ ಸುಭದ್ರೆ ಕೈಕೊಟ್ಟಳು-ಅವಳು ಬಂದಿಧ್ವರೆ ಹೇಗಾದರೂ ಅತ್ಯಿಗೆ ಯನೆಷ್ಟಿಸಿ ಹಣ ದೊರಕಿಸುತ್ತಿದ್ದಳು ’

ಎಂದುಕೊಂಡು, ಸುಭದ್ರೆಯ ಬಗ್ಗೆ ಮತ್ತು ಮುಂದು ಹೋಪಾವಿನ್ನನಾದ.

೨೯

ಮನೆ ಬಿಟ್ಟು ಹೋಗಲು ನಿಶ್ಚಯಿಸಿದ್ದೆ ಸುಭದ್ರಾ, ಗಂಡ ಹಿಂದಿರುಗು ಪ್ರದರ್ಶಿತಗಾಗಿ ಹನುಮಂತಪುರದಲ್ಲಿ ಹನ್ನೆರಡು ರೂಪಾಯಿ ಬಾಡಿಗೆಗೆ ಒಂದೆ ಸಣ್ಣ ಮನೆ ಗೊತ್ತು ಮಾಡಿದಳು

ಶಾಮು ‘ದೂವಾಸಾವತಾರ’ ತಾಳಯೇ ಖಾರಿಗೆ ಒಂದು.

ಸುಭದ್ರಾ ಅವನನ್ನು ಮಾತಾಡಿಸುವ ಗೋಜಿಗೇ ಹೋಗಲಿಲ್ಲ.

ಶಾಲೀಗೆ ಹೊರಡಲು ಸಿದ್ಧನಾದ ರಾಮ, ಕೇರಳ,

“ನನ್ನ ಮಾತಾಡಿಸುವನ್ನು ನಿನಗೆ ತಾಳಕೆಯಲ್ಲವೇ ?” ಎಂದು.

“ವಿಷಯ ಇದ್ದರಲ್ಲವೇ ಮಾತಾಡುವುದು.”

“ಇನ್ನು ಮುಂದೆಯೂ ನೀನು ಹೀಗೇ ಇರಕ್ಕುವಳು....”

“ಹೀಗೇ ?”

“ರಾಕ್ಷಸಿಯ ಹಾಗೆ !”

“ರಾಕ್ಷಸಾಂತ ಯಾರಲ್ಲಿ ಇದೆಯೆನ್ನ ಪ್ರದರ್ಶನ್ನು ನಿಧಾನವಾಗಿ ಆಲೋಚಿಸಿ.”

“ನೀನು ಕಲ್ಪಗಿರ್ಿಗೆ ಬರದಿದ್ದದರಿಂದ ನನ್ನ ಕೆಲಸ ಕೆಟ್ಟು ಹಾಳಾಗಿ ಹೋಯಿತು.”

“ನಿಮಗೆ ಸಹಾಯ ಮಾಡುತ್ತೇನೆಂದು ನಾನು ಹೇಳಿರಲಿಲ್ಲವಲ್ಲ.”

“ನಾನು ಮನೆ ವಿಸ್ತರಿಸಿ, ನಾಲ್ಕು ಕಾಸು ಬಾಡಿಗೆ ಬರುವ ಹಾಗೆ ಮಾಡಿದರೆ ನಿನಗೇ ಒಕ್ಕೆಯದಲ್ಲವೇ ?”

ತರಸ್ಯಾರವಿಂದ ನಕ್ಕ ಸುಭದ್ರಾ,

“ನನಗೆ ಒಕ್ಕೆಯದು !—ನನ್ನ ಒಕ್ಕೆಯದನ್ನು ಯಾವಾಗಿನಿಂದ ಯೋಚಿಸಲಾರಂ ಭಿಸಿದ್ದೀರಿ ?”

“ನೀನು ಹೀಗಿರುವುದು ಸ್ವಲ್ಪವೂ ಚೆನ್ನಾಗಿಲ್ಲ ಸುಭದ್ರಾ.”

“ನನ್ನ ನಡತೆಯಿಂದ ನಾನು ನಿಮ್ಮನ್ನು ಮೆಚ್ಚಿಸುವ ಕಾಲ ಹೋಯಿತು.”

“ಇನ್ನು ಯಾರನ್ನು ಮೆಚ್ಚಿಸಬೇಕೆಂದಿದ್ದೀಯಾ ?”

“ ಭಗವಂತನನ್ನು !”

“ ಭಗವಂತನನ್ನು !!”

“ ನಿಮ್ಮ ಕುಹಕ-ಕೊಂಡು ನಿಮ್ಮಲ್ಲಿಯೇ ಇರಲಿ !”

“ ನಿನ್ನ ಮನಸ್ಸಿನಲ್ಲಿ ಐದೆ-ನ್ವಷ್ಟವಾಗಿ ಹೇಳಿಬಿಡು ”

“ ನಿಮ್ಮ ಮನೆಯಲ್ಲಿ-ನಿಮ್ಮ ಜತೆಯಲ್ಲಿ ಇರುವುದಕ್ಕೆ ನನಗೆ ಸ್ವಲ್ಪವೂ ಇಟ್ಟವಿಲ್ಲ.”

“ ಇನ್ನೀಲ್ಲಿ ಇರಬೇಕೆಂದು ನಿನ್ನ ಇಟ್ಟು ”

“ ಅದನ್ನು ಕಟ್ಟಿಕೊಂಡು ನಿನಗೇನಾಗಬೇಕು-ನಾನು ಎಲ್ಲಿಯಾದರೂ ಇರುತ್ತೇನೆ-ಹನಾದರೂ ಮಾಡುತ್ತೇನೆ.”

ರೋಚಿಗೆದ್ದ ಶಾಮು, ಸುಭದ್ರೆಗೆ ನಾಲ್ಕು ಏಂಟು ಬಿಗಿಯಲು, ಅವಳು ಕೆಳಗೆ ಕುಕ್ಕಿರಿಸಿದಳು.

ಅವಳ ಮುಖಾವ, ಉದ್ದೀಗದುಃಖರಹಿತವಾಗಿದ್ದುದನ್ನು ಕಂಡ ಶಾಮು, ಅವಳನ್ನು ಒದ್ದು,

“ ಹಾಳಾಗಿ ಹೋಗು ”

ಎಂದು ಶಸಿಸಿ ಹೊರಟು ಹೋದ.

ಸುಭದ್ರಾ ಕುಳತ ಸ್ಥಳ ಬಿಟ್ಟು ಮೇಲಕ್ಕೆ ಬಹಳ ಹೊತ್ತು ಏಳಲೇ ಇಲ್ಲ.

ಅಸ್ತವ್ಯಸ್ತನಾಗಿದ್ದ ಶಾಮು ನಿರ್ವಾಹವಿಲ್ಲದೆ ಶಾಲೆಯಲ್ಲಿ ಕಾಲ ಕಳಿದು ಸಂಜೆ ಮನಸೆಗೆ ಬಂದ.

ಮನಸೆಗೆ ಬೀಗ ಬಿದ್ದಿದುದನ್ನು ಕಂಡ ಶಾಮು, ಹೊರಗಿದ್ದ ಕಲ್ಲುಬೆಂಳಿನ ಮೇಲೆ ಕುಳತು ಕಾಲ ದೂಡಲಾರಂಭಿಸಿದ.

ಗಂಟೆ ಏಳಾಯಿತು,

ಎಂಟಾಯಿತು.

ಸುಭದ್ರಾ ಹಿಂದಿರುಗಲಿಲ್ಲ.

ರೋಹಕವಾಯಿತನಾದ ಶಾಮು, ಒಂದು ಕಲ್ಲು ತೆಗೆದುಕೊಂಡು, ಬೀಗ ಮುರಿದು ಒಳಕ್ಕೆ ಪ್ರವೇತಿಸಿದ.

ಸುಭದ್ರೆಯ ಬಟ್ಟೆಗಳು, ಮಕ್ಕಳ ಬಟ್ಟೆಗಳು ಕಾಣಬರದಿರಲು,

‘ ಹಾಳಾಗಿಯೇ ಹೋದಳೇ ಇವಳು.

‘ ಎಲ್ಲಿಗೆ ಹೋಗಿರಬಹುದು ?’

ಎಂದು ಯೋಚಿಮತ್ತು ಕುಳತ.

ಒಂಭತ್ತುಯಿತು.

ಹತ್ತಾಯಿತು.

ಸುಭದ್ರಾ ಹಿಂದಿರುಗಲಿಲ್ಲ.

‘ ಎಲ್ಲಿಗೆ ಹೋಗುತ್ತಾ ಕೀ-ನೋಲೂರಿಗೆ ತಮ್ಮನ ಮನೆಗೆ ಹೋಗಿರ ಬೇಕು ’

ಎಂದುಕೊಂಡು, ತಾನೇ ಬಡಿಸಿಕೊಂಡು ಉಂಟ ಮುಗಿಸಿ ಮಲಗಿದ.

ಬೆಳಗಾಯಿತು.

ಶಾಮನ ಮನಸ್ಸಿಗೆ ಕಳವಳಿವಾಯಿತು.

ಶಾಲೆಗೆ ರಚಾ ಕಾಗದ ಬರೆದು ಕಳುಹಿಸಿ ನೋಲೂರು ಬಸ್ ಹತ್ತಿದ.

ಇದ್ದಕ್ಕಿದ್ದಂತೆ ಬಂದಿಳಿದ ಶಾಮನನ್ನು ನೋಡಿ ರಂಗಣ್ಣ ಶಾರದಾ ಭಯ ಗ್ರಹಿಸಿರು.

“ ಸುಭದ್ರಾ ಬಂದಿದ್ದಾ ಕೀಯೇ ರಂಗಣ್ಣ.”

“ ಇಲ್ಲವಲ್ಲಾ !”

“ ಇನ್ನೇ ಮಧ್ಯಾಹ್ನ ನನಗೂ ಅವಳಿಗೂ ಜಗತ್ವಾಯಿತು-ನಾನು ಶಾಲೆಗೆ ಹೋದೆ. ಸಾಯಂಕಾಲ ನಾನು ಬರುವಲ್ಲಿ ಮನೆಗೆ ಬೀಗಬಿದ್ದಿತ್ತು. ಸ್ವಲ್ಪ ಹೊತ್ತು ಕಾದು ನೋಡಿದೆ-ಅವಳು ಬರಲಿಲ್ಲ-ಬೀಗ ಒಡೆದು ಒಳಕ್ಕೆ ಹೋದೆ. ಅವಳ ಬಟ್ಟಿ, ಮಕ್ಕಳ ಬಟ್ಟಿ ಕಣ್ಣಿಗೆ ಬೀಳಲಿಲ್ಲ-ಇಲ್ಲಿಗೆ ಬಂದಿರಬಹುದು ಎಂದು ಕೊಂಡು ಬಂದೆ.”

ಶಾರದಾ ಅಳಲುಸಕ್ರಮಿಸಿದಳು.

“ ಇವ್ವಕ್ಕೆ ಅವಕಾಶ ಕೊಡಬಾರದಿತ್ತು ಶಾಮನೂ.”

“ ನಾನೇನು ಮಾಡಿದೆ.”

“ ನಿನು ಮಾಡಿರುವುದೆಲ್ಲಾ ನೆನೆಗೆ ಗೊತ್ತಿದೆ-ನಿನು ಕಲ್ಲುಗಿರ್ಣಿಗೆ ಹೋಗಿದ್ದಾಗ ಸುಭದ್ರಾ ನನ್ನನ್ನು ಬರಮಾಡಿಕೊಂಡು ವಲ್ಲಾ ತಿಳಿದಳು-ಮನೆ ಬಿಟ್ಟಿಬಿಡುತ್ತೇನೆಂದಳು-ನಾನು ಬೇಡನೆಂದೆ-ಹೋನೆಗೂ ಆಗಬಾರದುದು ಆಗ ಹೋಯಿತು.”

“ ಈಗೇನು ಮಾಡುವುದು ರಂಗಣ್ಣ ?”

“ ಏನು ಹೇಳುವುದಕ್ಕೂ ನನಗೆ ತೋರುತ್ತಿಲ್ಲ.”

“ ಬಿಂಗಳೂರಿಗೆ ನನ್ನ ಜತಿ ಬರುವೇಯಾ ?”

“ ಏಕೆ ?”

“ ಅವಳು ಎಲ್ಲಿಬ್ಬಾ ಕೀ ಹುಡುಕೋಣಿಂಬಿ.”

“ ಹುಡುಕಿ....”

“ ಅವಳನ್ನು ಮನೆಗೆ ಕರೆದುಕೊಂಡು ಹೋಗೋಣ.”

“ ಅವಳು ಬಹುವೃದ್ಧಿ ಒಮ್ಮೆಬೇಕಲ್ಲ !”

“ ಒಪ್ಪುವುದಿಲ್ಲವೇ ? ನಿಂನು ಹೇಳಿದರೂ....”

“ ಯಾರೇ ಹೇಳಿದರೂ ಅವಳು ಒಪ್ಪುವುದಿಲ್ಲ—ಅವಳು ರೋಸಿಹೋಗಿ
ದಾಂಳಿ.”

“ ಅವಳಿಲ್ಲಿದಾಂಳಿ ಪತ್ತಿ ಮಾಡೋಣ ನಡಿ.”

ಅರೆಮನಸ್ಸಿನಿಂದ ರಂಗಣ್ಣ ಅವನ ಜತೆ ಹೊರಡಲು ಒಮ್ಮೆಕೊಂಡ.

೪೦

ಬಸ್ತಿಸಿಂದಿಳಿದ ಶಾಮ, ಒಂದು ಗಾಡಿ ಗೊತ್ತುನಾಡಿಕೊಂಡು ರಂಗಟ್ಟಿನೊಂದಿಗೆ ನುಹಿಳಾ ಸಮಾಜಕ್ಕೆ ಬಂದ.

ಸಮಾಜದ ಅಧ್ಯಕ್ಷೆಯರಾದ ಜಯಲಕ್ಷ್ಮಿನವರಿಗೆ ಆಳು,

“ ಇಬ್ಬರು ನಿಮ್ಮನ್ನು ನೋಡಬೇಕೂಂತ ಬಂದವ್ಯವ್ಹಾ”

ಎಂದು ತಿಳಿಸಲು ಅಧ್ಯಕ್ಷೆಯರು,

“ ಒಳಗೆ ಬರಮಾಡವ್ಯಾ” ಎಂದರು.

ಒಳಗೆ ಬಂದ ಅಪರಿಚಿತಸ್ಥಿತಿನ್ನು ನೋಡಿದ ಜಯಲಕ್ಷ್ಮಿನವರು,

“ ಏನು ಬೇಕಾಗಿತ್ತು ?”

ಎಂದು ಕೇಳಿದರು.

“ ನಿಮ್ಮ ಸಮಾಜದಲ್ಲಿ ಕೆಲಸ ಮಾಡುತ್ತಿರುವ ಸುಭದ್ರಮ್ಮನವರನ್ನು ನೋಡಬೇಕಾಗಿತ್ತು.”

“ ನೀವು ಯಾರು ?”

“ ನಾನು ಅವರ ತಮ್ಮ ರಂಗಟ್ಟಿ ; ಇವರು ಸುಭದ್ರಮ್ಮನವರ ಯಜಮಾನರು ಶಾಮರಾಯರು.”

ಶಾಮನನ್ನು ಅಪಾದನ್ನಕ್ಕೆ ದಿಟ್ಟಿಸಿ ನೋಡಿದ ಜಯಲಕ್ಷ್ಮಿನ್ನು,

“ ನಿನೇನೋ ಸುಭದ್ರಮ್ಮನ ಯಜಮಾನರು !”

ಎಂದರು.

ಅವಾಕ್ಷಾದ ಶಾಮ ಕತ್ತು ತಗ್ಗಿಸಿದ.

“ ನಿಮ್ಮ ವಿಷಯ ಕೇಳಿ ನನಗೆ ದುಃಖವಾಗಿದೆ—ಕೋಪವೂ ಬಂದಿದೆ ಶಾಮರಾವಾ. ಸುಭದ್ರಮ್ಮ ದೇವತಾಸ್ತಿ—ಆಕೆಯ ಜತಿ ಅನ್ಯೋನ್ಯವಾಗಿ ಸಂಸಾರ ಮಾಡಲಾಗಿದ್ದವರು ನೀವು ಎಂಥವರಿಲ್ಲ.”

“ ನಾನು ಅವಳಿಗೆ ಯಾವ ಅನ್ಯಾಯವನ್ನು ಮಾಡಿಲ್ಲ ತಾಯಿ.”

“ ఇంకు లుసు బెద్దలే సనగిల్లా గోడా. హైదరాబాదు వ్యవస్థలో కండి చేండు సనగిల్లా గాట్టికు.”

"ప్రాచీన శాసనాలలో తిథి అనుమతి కొన్ని."

"SUGAR."

46 11
LITERATURE

“ సేవ పునర్ బహివ్రాంతిష్టు యానేము బడిదరే నాను సిమ్మన్సు వ్యోలింగి రాశాడో కా (handover) వాడిబిడుతే ఇనే.”

“ ఈప్రశ్నలును, సాధువునిసమాకే నాను నొడిషించుక్కుతే ఈనే తాయి-
దయేయిటిమి, అవట ఆడి, సు కేడి”

ಎಂದು ರಂಗಟ್ಟಿ ಸಂಪರ್ಕಿಸಿದ.

“ಸಿಮ್ಮೆ ಮೇ ೧ ಲೆ ಭವಾದೆಯಿಟ್ಟುಕೊಂಡು ಉಡ್ಡಿಸು ಕೊಡುತ್ತೇನೇ ರಂಗಣ್ಣನವರೀ—ಎನಾದರೂ ಹೆಚ್ಚು ಉಡಿಮುಂಬಾಡರೆ ಸಿವ್ನು ನನಗೆ ಉತ್ತರ ಕೊಡಬೇಕಾಗುತ್ತದೆ.”

“ଆଗଲ ଭାବୀ”

ಎಂದು ರಂಗಟ್ಟೆ ಅಡೆ ಸ್ವ ತೆಗೆದುಕೊಂಡ.

ಇಬ್ಬರೂ ಸೇರಿವಾಗಿ ‘ಹನುಮಂತಪುರ’ಕ್ಕೆ ಬಂದರು.

ಸುಭದ್ರೆ, ಯ ಮನೆ ಬಕೆ, ಹಚುವುದು ಕನ್ವಾಗಲಿಲ್ಲ.

ಮೊದಲು ಒಳಗೆ ಒಂದ ತನ್ನ ನನ್ನ ಸೇರಿ.

“ ಯಾವಾಗ ಬಂದೆ ರಂಗ್ತಿ ”

ఎందు సుబ్ద, కేళిదళు.

“ స్వల్పంతాయితము.”

" ఇస్తే మనె కోగి గొత్తాయితు.

“ ಸರ್ವಾಜಕ್ಕೆ ದೊಗ್ಗಿದ್ದೀ-ಜಯಲಕ್ಷ್ಮಿನ್ನವರು ಅಡ್ಡಿಸ್ತೂ ಕೊಟ್ಟಿರು. ಇವನ್ನೂ ಬಂದಿದ್ದಾನೆ!”

“ఆవరిగే ఇల్లి ఏను చేలన ?”

“ ಹಾಗೆನ್ನಬೇಡ ಸುಭದ್ರಾ.. ಶಾಮನೆಂದಿಗೆ ಮಾತನಾಡು.”

“ అవసు నడ్డిముడి కూడిదఱి నాను పునః ఆవరోందిగి భాళ్ళ మాచుపుదిల్లి రంగణ .”

“ଶୁଦ୍ଧି”

ಎಂದು ರಂಗೇಶ್ ಶಾಮನನ್ನು ಒಳಕೆ ಕರೆದ.

ಶಾಮನ್ ಮುವಿ ಕಂಡೊಡನೇಯೇ ಮಕ್ಕಳು ಓಡಿಹೋಗಿ ಆಡಿಗೆ ಮನೆ ಯಲ್ಲಿ ಅವಿಶ್ವಾಸಿತವಾಗಿದ್ದಾರೆ.

“ನೋಡಿದೆಯಾ ರಂಗಟ್ಟಿ”

ಎಂದು ಸುಭದ್ರಾ ಕೇಳಿದಳು.

“ಕಟ್ಟಿಕಾಲು-ಕಟ್ಟಿ ಫೋಲಿಗೆ! ಕೆಳೆ ದ ದ್ವಾ ಹೋಗಲಿ-ಇನ್ನುಮೇಲೆ ಸರಿಯಾಗಿಪುತ್ತಾನೇ-ನಿನು....”

“ನಾನೇನು ಮಾಡಬೇಕು”

“ಗಂಡನ ಮನೆಗೆ ಹಿಂದಿರುಗಬೇಕು”

“ಅದೊಂದು ಮಾತು ಕೇಳಬೇಡ...-ಈ ಮಕ್ಕಳಿಗಾಗಿಯಾದರೂ ನಾನು ಇನ್ನೊ ಕೆಲವು ದಿನ ಬದುಕಿರಬೇಕಾಗಿದೆ. ಇವರ ಕೈಯಲ್ಲಿ ಒಡಿಸಿಕೊಂಡು ಈಗಲೇ ನಾಯಲು ಸಾಧ್ಯವಿಲ್ಲ.”

“ಶಾಮಸಿಗೆ ಪೂಜ್ಞಾತ್ಮಾಗಾಗಿದೆ.”

“ಇವರಿಗೆ ಪೂಜ್ಞಾತ್ಮಾಪವೇ?—ಮಕ್ಕಳ ಹೊಟ್ಟಿಗೆ ಹಾಕಲು ಅಣವ ಈ ಕಲ್ಲಿದೆ ಮನುಷ್ಯಸಿಗೆ ಪೂಜ್ಞಾತ್ಮಾಪವೇ?”

“ನಾನು ತಪ್ಪು ಮಾಡಿಲ್ಲ ಎಂದು ಕೇಳುತ್ತಿಲ್ಲ ಸುಭದ್ರಾ-ನಿನೂ ತಪ್ಪು ಮಾಡಿದ್ದೀ?”

“ನಾನೇನು ತಪ್ಪು ಮಾಡಿದ್ದೀನೇ.”

“ಪಂಚಾಯಿತಿ ಬೇಕಿಲ್ಲ—ನಿಮ್ಮ ಪಾಡಿಗೆ ನಿನ್ನ ಸುಖವಾಗಿರಿ. ಯೆಂಡತಿ, ಮಕ್ಕಳು ಬದುಕಿದ್ದಾರೆಂಬುದನ್ನೇ ಮರೆತುಬಿಡಿ. ನನ್ನ ಶಲೇಯ ಮೇಲೆ ನಿನ್ನ ಕೆರೆಟಿ ಹೊರಿಸಿದರೂ ನಾನು ನಿನ್ನ ಜತೆ ಬಾಳ್ಳಿ ಮಾಡುವುದಿಲ್ಲ.”

“ಮಕ್ಕಳನ್ನೇನು ಮಾಡುತ್ತೀ?”

“ಕುತ್ತಿಗೆ ಹಿಸುಕಿ ಭಾವಿಯಲ್ಲಿ ಹಾಕುತ್ತೀನೇ.”

“ಮನೂ—ನನ್ನಮಾಲಿಯರಿಗೆ ಮದುವೆಯಾಗಬೇಕು....”

“ಆವರು ಬೀದಿ ಒಸವಿಯರಾದರೂ ಚಿಂತೆಯಿಲ್ಲ—ನಾನು ಮದುವೆ ಮಾಡುವುದಿಲ್ಲ.”

“ಕೇಳಿದೆಯಾ ರಂಗಟ್ಟಿ.”

ಆಗ್ನೇಹಗೊಂಡಿದ್ದ ರಂಗಟ್ಟಿ,

“ನನ್ನ ಮಾತು ಕೇಳುತ್ತೀಯೋ ಇಲ್ಲವೋ ಸುಭದ್ರಾ.”

“ನಾನು ಯಾರ ಮಾತೂ ಕೇಳುವುದಿಲ್ಲ ರಂಗಟ್ಟಿ.”

“ ನಿನಗೆ ನಿನ್ನ ಹಟಪೇ ಹೆಚ್ಚು.”

“ ಹೊದು.”

“ ತಮ್ಮನನ್ನೂ ದೂರ ಮಾಡಲು ಸೀನು ಸಿಂಹವಾಗಿದ್ದೀ !”

“ ಈ ಗಂಡ-ಯಂತರಗಂಡನೊಂದಿಗೆ ಬಾಳು ಎಂದು ಹೇಳುವ ತಮ್ಮನೂ ನನಗೆ ಬೇಕಿಲ್ಲ.”

“ ಹಟ ಮಾಡಬೇಡ-ಈಗಲೂ ಸನ್ನ ಮಾತು ಕೇಳು.”

“ ಯಾರ ಮಾತನ್ನೂ ನಾನು ಹೇಳುವುದಿಲ್ಲ ಎಂದು ಎಷ್ಟು ಸೆಲ ಹೇಳಲಿ.”

ಕೆಡಿ ಕಾರುತ್ತೆ ಎದ್ದು ಸಿಂತ ಶಾನು,

“ ಹೋಗಲಿ ಬಿಡು ರಂಗಣ್ಣ-ಇವಳನ್ನು ಕಟ್ಟಿಕೊಂಡು ನನಗೆ ಆಗ ಬೇಕಾದುದೇನು ? ಅನಿಷ್ಟ....ಯಾರನ್ನೂ ಹೊಂದಿಸಿಕೊಂಡಿದ್ದಾ ಈ ಏನೋ ?” ಎಂದ.

ಅರ್ಗಾಯಿಗೊಂಡ ವಾಕ್ಯಾಫ್ರದಂತೆ ಮೇಲಕ್ಕೆದ್ದು ಶಾಮನ ಕೊಟ್ಟಿನ ಕಾಲರ್ ಹಿಡಿದುಕೊಂಡ ರಂಗಣ್ಣ,

“ ಸುಭದ್ರೀಯ ಬಗ್ಗೆ ಸೀನು ಕೆಟ್ಟಿ ಮಾತು ಆಡಿದರೆ, ನಿನ್ನ ಹಲ್ಲು ಉದು ರಿಸಿಬಿಡುತ್ತೀನೇ. ಅಯೋಗ್ಯ-ಇವಳನ್ನು ಪರಬೇಳಿ ಮಾಡಿದ್ದಲ್ಲದೆ ಇವಳ ಮೇಲೆ ಇಲ್ಲಸಲ್ಲಿದ ಆರೋಪ ಹೊರಿಸುವೆಯಾ ?”

ಅವನ ಕೃಯಿಂದ ಬಿಡಿಸಿಕೊಂಡ ಹಾಮು,

“ ಇದರ ಫಲ ನೀವೆಲ್ಲೂ ಉಣಿ ವಿರಂತೆ !”

ಎಂದು ಹೇಳಿ ಅಲ್ಲಿಂದ ಹೊರಟು ಹೊದೆ.

ಕ್ವಣಕಾಲ ರಂಗಣ್ಣ ಮೌನ ತಾಳಿ ನಿಂತ.

ಸುಭದ್ರೀಯಾ ನಿಂತಿದ್ದಳು.

“ ಇನ್ನು ನಾನೂ ಹೊರಣತ್ತೀನೇ ಸುಭದ್ರಾ.”

“ ರಂಗಣ್ಣ....”

“ ನೀನೂ ಹಾಮು ಮತ್ತೆ ಒಂದಾಗಿ ಅನೋಯ್ಯನಾಗಿ ಬಾಷ್ಟ್ ಮಾಡುವ ಪರೆಗೆ ನಾನು ಸಿಮ್ಮಿಬ್ಬರ ಮುಖಾವಲೋಕನ ಮಾಡುವುದಿಲ್ಲ ”

ಎಂದು ಹೇಳಿದನೇ ಹೊರಟುಬಿಟ್ಟು.

‘ ಅಯ್ಯೋ !’ ಎಂದು ಜೀರಿ ಸುಭದ್ರಾ ದೊಪ್ಪನೇ ನೇಲದ ಮೇಲೆ ಬಿದ್ದ ಬಿಟ್ಟಳು.

ಶಾರದಾ ಪ್ರಕಟನಾಲಯದ ಪ್ರಕಟನೆಗಳು

ಶಾರದಾ (ದ್ವಿತೀಯ ಮುದ್ರಣ)	*
ಸ್ವತಂತ್ರ ದೇವತೆಗೆ (ದ್ವಿತೀಯ ಮುದ್ರಣ)	*
ಜೀವನ-ಕಲೆ	*
ಮುಗುಳುನಗೆ	*
ಸ್ವಷ್ಟಿ ಸುಂದರಿ (ದ್ವಿತೀಯ ಮುದ್ರಣ)	೧ ೩೫
ಅಲದ ಹೂ	*
ದುಡುಗಾಟ	*
ಶವದ ಮನೆ.	*
ಎನಿರೇಟ್ಟು	*
ಸರ್ವಮಂಗಳ (ದ್ವಿತೀಯ ಮುದ್ರಣ)	೨ ೫೦
ಕೇಡಿಗನ ಕಿಡಿಗಳು	*
ದೇವತೆಗಳು ನಕ್ಖಾಗ	೧ ೩೫
ಜ್ಯಾಲಾಮುಖಿಯ ಮೇಲೆ (ದ್ವಿತೀಯ ಮುದ್ರಣ)	೨ ೯೦
ನನ್ನ ರಸಿಕ ಮತ್ತು ಬಂಗಾರದ ಗೆಟ್ಟೆ	೧ ೫೦
ಕಾಳು-ಮೂಳೆ	*
ಸಾಡಿಗೇರರ ಸಗೆಬರಹಗಳು	*
ಮೋಹದ ಬಲೆಯಲ್ಲಿ (ದ್ವಿತೀಯ ಮುದ್ರಣ)	೨ ೫೦
ಸಾವಿನೊಂದಿಗೆ ಸರಸ	೧ ೩೫
ಅನುರಾಗ	೧ ೩೫
ಬಿಡುಗಡೆಯ ಬೇಡಿ (ದ್ವಿತೀಯ ಮುದ್ರಣ)	*
ಜೊಳಿದ ಬೆಳೆಯ ನಡುವೆ (ದ್ವಿತೀಯ ಮುದ್ರಣ)	೧ ೯೦
ಜರತಾರಿ ಜಗದ್ವರು (ತೃತೀಯ ಮುದ್ರಣ)-ಉತ್ತಮ ಪ್ರತಿ	೨ ೩೫
ಕಾಸ್ಪೇಟ್ ಗಲ್ರ್ (ದ್ವಿತೀಯ ಮುದ್ರಣ)	೧ ೩೫
ಶಾಂತಿಯ ನೀಲಾ (ದ್ವಿತೀಯ ಮುದ್ರಣ)	೧ ೯೦
ರಂಗನಾಯಕ	*
ಮಥುವ ಮಾಡಿ ನೋಡು	*
ಕಲ್ಯಾಣ (ದ್ವಿತೀಯ ಮುದ್ರಣ)	*

ಅ೮.	ನೀ ನನ್ನ ಮುಟ್ಟಬೇಡ (ದ್ವಿತೀಯ ಮುದ್ರಣ)	ಂ	೫೦
ಅ೯.	ನನ್ನ ದೇವರು 'ಕುವೆಂಪು'ರವರ (ಕಥಾಸಂಕಲನ)	ಂ	೩೫
ಅ೧೦.	ಕಾಮಿನಿ-ಕಾಂಚನ (ದ್ವಿತೀಯ ಮುದ್ರಣ)	ಂ	೩೦
ಅ೧೧.	ಜನಿವಾರ ಮತ್ತು ಶಿವದಾರ (ತೃತೀಯ ಮುದ್ರಣ)	ಂ	೩೦
ಅ೧೨.	ಮಲ್ಲಿ	ಂ	೩೦
ಅ೧೩.	ಆನಂದ ಲಹರಿ	*	
ಅ೧೪.	ಸೀತಾ-ರತ್ನ	ಂ	೩೫
ಅ೧೫.	ನಾಡಿಗೇರರ ನಗೆಬರಹಗಳು ಅ	ಂ	೩೦
ಅ೧೬.	ನಾನು ಪ್ರಾಲೀಸನಾಗಿದ್ದೆ	ಂ	೩೦
ಅ೧೭.	ರಾಗಿಳೆ	ಂ	೩೦
ಅ೧೮.	ಮಧುಜಂಪ್ರ	ಂ	೩೫
ಅ೧೯.	ಬಂಗಾರದ ಜಿಂಕೆಯ ಹಿಂದೆ	ಂ	೩೦
ಅ೨೦.	ಬಣ್ಣದ ಮಾಲಿಂಗ	ಂ	೩೦
ಅ೨೧.	ಗೋವಾದೇವಿ	ಂ	೩೦
ಅ೨೨.	ಹಟ್ಟಿಣದೆ ಯಂತುಗಿ (ನಾಟಕ) (ದ್ವಿತೀಯ ಮುದ್ರಣ)	ಂ	೦೧
ಅ೨೩.	ವಾಪಕೂಪ	ಂ	೩೦
ಅ೨೪.	ಪಾತರಗಿತ್ತ	*	
ಅ೨೫.	ರೂಪಸರ್ವಿಣಿ	ಂ	೩೦
ಅ೨೬.	ಕಾಂಚನ-ಗಂಗಾ	ಂ	೩೦
ಅ೨೭.	ಪಾಂಚಜನ್ಯ	ಂ	೩೫
ಅ೨೮.	ಬೆಳಗಿನ ಗಾಳಿ	ಂ	೩೦
ಅ೨೯.	ಅಕ್ಕಿನುಡಾವೇನಿ (ನಾಟಕ)	ಂ	೩೫
ಅ೨೧೦.	ಮಣಿನ ಮಗಳು (ದ್ವಿತೀಯ ಮುದ್ರಣ)	ಅ	೩೫
ಅ೨೧೧.	ರಾಘವಾಂಕನ ಹಲ್ಲಿ	ಂ	೩೫
ಅ೨೧೨.	ದೇವದಾಸಿ ಮತ್ತು ಎಚ್ಚೆನುಸಾಯಕ (ಬಂಕುಫ್ರೆ ಮುದ್ರಣ)	ಂ	೩೫
ಅ೨೧೩.	ಬೀದಿಯಲ್ಲಿ ಬಿದ್ದವಳ್ಳು (ಲರಡನೆಯ ಮುದ್ರಣ)	ಂ	೦೧
ಅ೨೧೪.	ಹೃದಯಾಂತರಾಳ (ನಾಟಕ)	ಂ	೩೫
ಅ೨೧೫.	ಗಿರಿಯ ಸವಿಲು (ದ್ವಿತೀಯ ಮುದ್ರಣ)	ಅ	೩೦
ಅ೨೧೬.	ಹತ್ಯಾ-ನಾಟಕ	ಂ	೩೫
ಅ೨೧೭.	ಮಾಯಾವತಿ	ಂ	೩೦
ಅ೨೧೮.	ಅಗ್ನಾ ಒಂಬತ್ತು	ಂ	೦೦
ಅ೨೧೯.	ರೂಪಲೇಖಾ (ದ್ವಿತೀಯ ಮುದ್ರಣ)	ಅ	೦೦
ಅ೨೨೦.	ಸಮರಭೂಮಿ	ಂ	೩೦
ಅ೨೨೧.	ಜಗದ್ವೈಜ್ಞಾನಿಕ ಬಸರೇಷ್ಟರ (ನಾಟಕ) (ದ್ವಿತೀಯ ಮುದ್ರಣ)	ಂ	೩೫
ಅ೨೨೨.	ಅಮಾತ್ಮರತ್ನ	ಂ	೩೦

೬೪.	ಚಿನ್ನಾ	೧	೧೦
೬೫.	ಸುಂಟಿರಗಾಡು	೧	೧೦
೬೬.	ಬೇದದ ಮಗು (ದ್ವಿತೀಯ ಮುದ್ರೆಣ)	೧	೧೦
೬೭.	ಭಾಗೀರಥಿ (ದ್ವಿತೀಯ ಮುದ್ರೆಣ)	೧	೫೦
೬೮.	ಪೂದಿ ಮುಡಿವರು (ತೃತೀಯ ಮುದ್ರೆಣ)	೨	೫೦
೬೯.	ದಿನಾನಾ ಬರಹ್ಮಾರ್	೧	೫೦
೭೦.	ರಂಗ ರೋಹಿಣಿ	೧	೫೦
೭೧.	ವಾತ್ತುಲ್ಕಿ ಪಥ	೨	೩೫
೭೨.	ಜಂಕಿರು ಬಲೆ (ದ್ವಿತೀಯ ಮುದ್ರೆಣ)	೧	೫೦
೭೩.	ತುಟಿ ಹಿಂಡುದು (ದ್ವಿತೀಯ ಮುದ್ರೆಣ)	೧	೩೫
೭೪.	ಹಂಸಗಿತೆ (ಚತುರ್ಥ ಮುದ್ರೆಣ)	೧	೩೫
೭೫.	ಜಲತರಂಗ	೧	೫೦
೭೬.	ಶ್ರೀ ಕೃಷ್ಣ ಭೂಮಾಲ	೧	೩೫
೭೭.	ಶಕಾರನ ಶಾರೋಣಿ (ಸಾಟ್ಕ)	೨	೫೦
೭೮.	ಘರಜಹಾನಾ (ಸಾಟ್ಕ)	೧	೩೫
೭೯.	ಬಿಂಕದ ಸಿಂಗಾರಿ	೧	೫೦
೮೦.	ಮೂನ್ನಿನ ಹೆಣ್ಣ	೧	೧೦
೮೧.	ಸಾಕುಮಗಳು (ಎರಡನೆಯ ಮುದ್ರೆಣ)	೧	೫೦
೮೨.	ಅನುರಕ್ತೆ (ಎರಡನೆಯ ಮುದ್ರೆಣ)	೧	೫೦
೮೩.	ರೂಪದಶ್ರೀ (ಎರಡನೆಯ ಮುದ್ರೆಣ)	೨	೩೦
೮೪.	ಕತ್ತಲೆ ಪ್ರಯೋಗ	೧	೫೦
೮೫.	ರಾಯ ಪರಾಭವ	೧	೩೫
೮೬.	ಅನಾಧೆ (ದ್ವಿತೀಯ ಮುದ್ರೆಣ)	೨	೫೦
೮೭.	ಉದಯರವಿ	೨	೫೦
೮೮.	ಕರ್ಮ ಜೀನು	೧	೫೦
೮೯.	ಮಧುರೆ ಸ್ವಪ್ನ	೧	೫೦
೯೦.	ವಿಳರಕ್ತೆನ ಸಾಹಿತ್ಯ ಮತ್ತು ಸಂಸ್ಕೃತಿ (ದ್ವಿತೀಯ ಮುದ್ರೆಣ)	೨	೩೫
೯೧.	ಜನ್ಮದ ಕಸ	೧	೫೦
೯೨.	ಶ್ರೀ ಬಸವಣ್ಣನವರ ಅನ್ವಯತಾಣ (ದ್ವಿತೀಯ ಮುದ್ರೆಣ)	೨	೧೦
೯೩.	ಭೂಮಿಗಿಡತ	೧	೫೦
೯೪.	ರಣವಿಕ್ರಮ	೧	೩೫
೯೫.	ನಿಂಬಿಯ ನಂಜು	೧	೧೦
೯೬.	ಜೀವನದ ಜೊತೆಗಾತಿ	೨	೫೦
೯೭.	ರಷಿಜ್ಞಾಮಾಲ	೨	೫೦
೯೮.	ಕು ಮಾರ – ಆ ದಾರಿ	೧	೮೦